



ನೀವು ಮಾರ್ಗ ದೇಹಾಯ

ನೀವು ಹುಟ್ಟಿ

ನೀವು ಕಾಲಿ

ಕೊಲ್ಲಿಯು, ಧಾರೆಬಾಡ




ಶ್ರೀ ಗೋವಿಂದಪ್ಪುಂತಿರ್ ದೇಸಾಯಿಯವರು ತಮ್ಮ ಸಣ್ಣ ಕಢಿಗಳ ಮೂಲಕ ಕನ್ನಡ ಜನತೆಗೆ ಈಗಾಗಲೇ ಸುಪರಿಚಿತರಾಗಿದ್ದಾರೆ. ಅವರಲ್ಲಿ ಕಢಿಯು ಹೊಳಹನ್ನು ಕಾಣುವ ಸುಂದರವಾದ ಉಂಟಾಕ್ಕುಯಿದೆ; ಕಢಿನ ನಲ್ಲಿಲತೆಯಿದೆ, ವಿವರಗಳ ಪ್ರಜ್ಞೆಯಿದೆ. ಭಾಷೆಯು ಜಡತ್ವದಿಂದ ಕಢಿನದ ಓಟಪ್ಪು ಎಲ್ಲಿಯೂ ಕುಗ್ಗುವದಿಲ್ಲ. ಕಢಿಗೆ ಕಾಲಿಲ್ಲ ಎನ್ನ ವೆಲ್ಲಿ ತನ್ನ ಸುನಂಬುವ ಆಕಷಣಿಕ್ಕುಯ ಮೂಲಕ ಕಢಿ ಹೇಳಿದವ್ಯಾಪ್ತಿ ಕೇಳಲು ನಾಧ್ರವಿದೆ ಎಂಬ ಅಧ್ಯಯನದ್ದರೆ, ಈ ಅಭಿವೃದ್ಧಿಪ್ಪು ಶ್ರೀ ದೇಸಾಯಿ ಅವರ ಕಢಿಗಳಿಗ ಸರಿಯಾಗಿಯೇ ಅನ್ವಯಿಸುತ್ತದೆ. ಈ ಕಢಿನ ಸಂಕಲನದಲ್ಲಿಯ ಕಢಿಗಳನ್ನು ಓದಲು ಪ್ರಾರಂಭಿಸಿದರೆ, ಮುಗಿಸದೆ ಸಂಕಲನವನ್ನು ಬಿಡಬೇಕೆಂದು ಎಸಿಸುವದಿಲ್ಲ. ನೀರಸತೆ ಒಂದು ಕಳಾದೋಷವೆಂದು ಅಂಗ್ಲರ ಹೇಳಿಕೆಯಿದೆ; ಈ ಕಢಿನ ಸಂಕಲನದಲ್ಲಿ ನೀರಸತೆಯು ಸ್ವರ್ವಶ ಕೂಡ ಕಾಣದು. ಕಢಿಗಳಲ್ಲಿ ಮೂಡಿರುವ ಅನೇಕ ಹೆಸರುಗಳನ್ನು ಸಜೀವ ಒಕ್ಕೆತನಕ್ಕಿಂಗಳಾಗಿ ಕಾಣುವಂತೆ ಮಾಡಿದ ಶ್ರೀಯಸ್ಸು ಶ್ರೀ ದೇಸಾಯಿಯವರಿಗಿದೆ.

ಪ್ರತಿಭಾ ಗ್ರಂಥಮಾಲೆ : ಪರುವುಗಳು, ಕಿರಣ ೨

ಶ್ರೀ ಲಾ ಮು ಎ

(ಕಥಾಸಂಕಲನ)



ಶ್ರೀ. ದೇಸಾಯಿ ಗೋವಿಂದಪ್ಪನಾಥ



ಸಮಾಜ ಪುಸ್ತಕಾಲಯ : ಧಾರವಾಡ.

ಮೊದಲಿಕ್ಕು
ನವೆಂಬರ್
೨೭೫೮

ಪ್ರಕಾಶಕರು—ಮುದ್ರಕರು :
ಭಾಲಜಂಡ್ರ ಫೋಟೋಕರ್
ಸಮಾಜ ಪ್ರಸ್ತುಕಾಲಯ
ಪ್ರತಿಭಾ ಮುದ್ರಣ
ಧಾರನಾಡೆ

ಬೆಲೆ : ರೂ. ೧೦೫

ಮು ನ್ನು ದಿ

ನನ್ನ ತರುಣ ಮಿತ್ರರಾದ ಶ್ರೀ. ಗೋವಿಂದಮೂರ್ತಿ ದೇಸಾಯಿ ಅವರು ತಮ್ಮ ಕರ್ಫಾಸಂಕಲನವಾದ ‘ಶಿಲಾಮುಖ’ ಕ್ಷೇತ್ರದಲ್ಲಿ ಬರೆಯಬೇಕೆಂದು ಅನೇಕೀಸಿದಾಗ, ನಾನು ಸಂಶೋಷಣೆಯಿಂದ ಒಪ್ಪಿಕೊಂಡೆ.

ಶ್ರೀ ಗೋವಿಂದಮೂರ್ತಿ ದೇಸಾಯಿಯವರು ತಮ್ಮ ಸಣ್ಣ ಕಥಿಗಳ ಮೂಲಕ ಕನ್ನಡ ಜನತೆಗೆ ಈಗಾಗಲೇ ಸುಪರಿಚಿತರಾಗಿದ್ದಾರೆ. ಅವರಲ್ಲಿ ಕಥಿಯ ಹೊಳಹನ್ನು ಕಾಣುವ ಸುಂದರವಾದ ಉಹಾಶಕ್ತಿಯಿಂದೆ, ಕಥನ ಸಲೀಲತೆಯಿಂದೆ, ವಿವರಗಳ ಪ್ರಕ್ಷೇತಿಯಿಂದೆ. ಭಾಸೆಯ ಜಡತ್ವದಿಂದ ಕಥನದ ಓಟವು ಎಲ್ಲಿಯೂ ಕುಗ್ಗುವುದಿಲ್ಲ. ಕಥಿಗೆ ಕಾಲಿಲ್ಲ ಎನ್ನುವಲ್ಲ—ತನ್ನ ಮನಂ ಬುಗುವ ಆಕರ್ಷಣಶಕ್ತಿಯ ಮೂಲಕ—ಕಥಿ ಹೇಳಿದವ್ಯಾಪ್ತಿ ಕೇಳಲು ಸಾಧ್ಯಿ ವಿದೆ ಎಂಬ ಅರ್ಥವಿದ್ದರೆ, ಈ ಅಭಿಪ್ರಾಯವು ಶ್ರೀ ದೇಸಾಯಿ ಅವರ ಕಥಿಗಳಿಗೆ ಸರಿಯಾಗಿಯೇ ಆನ್ವಯಿಕವಾಗಿದೆ. ಈ ಕಥನ ಸಂಕಲನದಲ್ಲಿಯ ಕಥಿಗಳನ್ನು ಓದಲು ಪ್ರಾರಂಭಿಸಿದರೆ, ಮುಗಿಷದೆ ಪುಸ್ತಕವನ್ನು ಬಿಡಬೇಕೆಂದು ಎನಿಸುವದಿಲ್ಲ. ನೀರೆಸತೆ ಒಂದು ಕಲಾದೊಷವೆಂದು ಆಂಗ್ಲರ ಹೇಳಿಕೆಯಿಂದೆ; ಈ ಕಥನ ಸಂಕಲನದಲ್ಲಿ ನೀರೆಸತೆಯ ಸ್ವರ್ಥ ಕೂಡ ಕಾಣದು.

ಇನ್ನೊಂದು ಮಾತ್ರ: ನಮ್ಮ ಕನ್ನಡ ನಾಡಿಗೆ ಸುಂದರವಾದ ಗತ ಪ್ರೇಭವವಿದ್ದಂತೆ—ನಮ್ಮ ನಾಡಿನ ಸ್ಥಳಗಳಿಗೂ ಮಲ್ಲಿಗಿಯ ವೋಹಕತೆಯಿಂದೆ, ವಿಣಿಯ ಮಂಜುಳತೆಯಿಂದೆ. ವೊನ್ನೆ ತಾನೆ ಧಾರವಾಡಕ್ಕೆ ಆಗಮಿಸಿದ ಮರಾಠಿ ಕವಿ ಸ್ತುತಿಗಳನ್ನು ಪರಿಶೀಲಿಸಿ, ನೀಳವಾಗಿ ಬೆಳೆದು ಉದ್ದ್ವಿದ್ದವಾದ ಶಬ್ದಗಳನ್ನು ಕೊಡುತ್ತಿರುವ, ದಾರಿಯ ಸಾಲಿನಗುಂಟು ಇರುವ ಗಿಡಗಳ ಹೆಸರೀನೆಂದು ಕೇಳಿದರು. ನಾನು “ಗಗನಮಲ್ಲಿಗೆ” ಎಂದೆ. ತಕ್ಷಣ ಆವರಿಂದರು: “ನಿಮ್ಮ ಕನ್ನಡ ಜನ ಯಾವಾಗಲೂ ಕವಿತ್ವದಯಿಗಳು. ಗಗನಮಲ್ಲಿಗೆ! ಎಂಥ ಸುಂದರ ರೋಮಾಂಟಿಕ್ ಹೆಸರು. ನೆಲದ ಜಂಜಡವನ್ನು ಬಿಟ್ಟು, ಉಳಿದ ಗಿಡಗಳ ಸಂಗವನ್ನು ತೊರೆದು, ಮುಗಿಲ ವೋಡದ ಆದರ್ಶದ

ಕೂಡ ಇರಬಯಸಿದ ಈ ಶಭ್ರ ಹೊಗಳಿಗೆ ಯಥಾರ್ಥವಾದ ಹೆಸರನ್ನೇ ನಿಮ್ಮ ಜನರು ಕೊಟ್ಟಿದ್ದಾರೆ. “ಆದೇ ನಮ್ಮ ಮರಾರಿಯಲ್ಲಿ ನೋಡಿರಿ. ಇದಕ್ಕೆ ‘ಬಾಚಾಚಿ ರುಂಡಾ’ ಎನ್ನುತ್ತಾರೆ” ಎಂದರು. ನಾನು “ಯಾಕೆ?” ಎಂದೆ. “ಈ ಗಿಡದ ಚೊಡ್ಡೆಯಿಂದ ಬಾಟಲಿಯ ಬಾಚನ್ನು ತಯಾರಿಸುತ್ತಾರೆ, ಅದಕ್ಕೇ” ಎಂದರು ವ್ಯಾಧಾಪಕರು. “ನಿಮ್ಮ ಜನ ಚೊಡ್ಡೆಯನ್ನು ನೋಡಿ ಬಾಚಿಗಾಗಿ ಅದನ್ನು ಉಪಯೋಗಿಸಿಕೊಂಡರು. ನಮ್ಮವರು ವಾತ್ರ ಬರೀ ಹೂವನ್ನೇ ನೋಡಿ ಚೊಡ್ಡೆಯನ್ನು ಕೂಡ ಮರಿತರು. ಒಂದು ಉಪಯುಕ್ತತೆ; ಮತ್ತೊಂದು ಬರೀ ಆದರ್ಶ” ಎಂದೆ. ಅವರೂ “ಸರಿ” ಎಂದು ನಕ್ಕರು. ನಾನೂ ನಕ್ಕೆ.

ಆದರೂ ಮತ್ತೊಂದು ಸಲ ವಿಚಾರ ನೂಡಿದಾಗ ಎನಿಸಿತು. ಬರೀ ಆದರ್ಶವಾದರೇನಾಯಿತು? “ಗಗನಮಲ್ಲಿಗೆ” ಎಷ್ಟು ಸುಂದರವಾದ ಹೆಸರು. ಕನ್ನಡ ನಾಡಿನಲ್ಲಿ ಇಂಥ ಸುಂದರವಾದ ಹೆಸರುಗಳ ಬಳಿಯೇ ಹಬ್ಬಿದೆ. ಎಂಥ ಸುಂದರವಾದ ಹೆಸರಿನ ಹೂಫಿಗಳು! ಅಂತರವಳ್ಳಿ, ಹೂಬಳ್ಳಿ, ಆಕಾಶಗಂಗೆ, ಪಾತಾಳಗಂಗೆ, ಪಾವನಾಶಿ, ಧವಳಗಂಗೆ—ದೇವನದಿ ಗಂಗೆ ಯಾವ ಯಾವ ರೂಪದಲ್ಲಿ ಕನ್ನಡನಾಡಿನಲ್ಲಿ ಹರಿದಿದ್ದಾಳೆ! ಜನರನ್ನ ವಾವನ ರಸಾಗಿ ನೂಡಿದ್ದಾಳೆ! ಹೊಸಗನ್ನಡ ಕವಿಯೊಬ್ಬರು ಹೇಳಿದ ಹಾಗೆ—

ಚೆಡಕಿಹಾಳ ಚೋರಿಗಾವಿ
ನೇಇ, ಭೋಇ ಗಳತಗಿ,
ಶಿರದವಾಡ ಜಾನವಾಡ
ಶಮಸೆವಾಡ ಸದಲಗಿ,
ಎನಿತು ಚಂದ....ಚಂದ....ಹಳ್ಳಿ!
ಹೆಸರಬಳ್ಳಿ ಹಬ್ಬಿದೆ!
ಚಾಚಿ ಕುಡಿಯ ಬಿಡುತ ಮಿಡಿಯ
ನಾಡಗುಡಿಯ ತಬ್ಬಿದೆ.

ಶ್ರೀ ದೇಸಾಯಿ ಅವರು ಇಂಥ ಹೆಸರಿನ ಸೌಂದರ್ಯಕ್ಕೆ ವೊರು ಹೊಗಿದ್ದಾರೆ—ಶಿಲಾಮುಖ, ಶಿವಗಂಗೆ, ಶಿವವಾರ್ಣತಿ, ಶ್ರಾವಣಾರು (ಸವ

ಳಾರು), ಹೊಲತೆಕೋಟಿ ಇತ್ಯಾದಿ. ಈ ಎಲ್ಲ ಉರುಗಳಿಗೂ ತಮ್ಮದೇ ಆದ ಇತಿಹಾಸವಿದೆ; ಐತಿಹ್ಯವಿದೆ. ಅವನ್ನು ಶಿಲಾಶಾಸನಗಳು ಸಾರಬಹುದು, ವ್ಯಾಚಿನೆ ಗ್ರಂಥಗಳು ಸಾರಬಹುದು, ಇಲ್ಲವೆ ಸ್ಥಳ ಪುರಾಣಗಳು ಹೇಳಬಹುದು.

ಜಲವು ಸಲ ಶ್ರೀ ದೇಸಾಯಿ ಅವರು ಉಹಿಸಿದಂತೆ—ಆ ಉರುಗಳ ಬಗ್ಗೆ ನಡೆದಿರಲಾಗದ ಕಢಿಗಳನ್ನೂ, ಆ ಆ ಹೆಸರುಗಳ ಸುತ್ತಲೂ ಹಲವು ಐತಿಹ್ಯಗಳನ್ನೂ ಹೆಣೆಯಬಹುದು. ಯಾವುದೋ ಷ್ವಕ್ತಿಯಾಗಿಯೋ, ಮರವಾಗಿಯೋ ಶ್ರೀ ದೇಸಾಯಿ ಅವರು ಈ ಉರುಗಳ ಬಗ್ಗೆ ಕಂಡ ಚಿತ್ರಗಳೇ ಅರಳಿ ಇಲ್ಲಿ ಕಢಿಗಳಾಗಿವೆ.

ಇಂಥ ಒಟ್ಟಿಯ ಕಢಿಗಳಲ್ಲಿ ಶಿಲಾಮುಖ, ಶಿವಗಂಗೆ, ಕಲ್ಲುಗೋರಿ, ಜೋಡು ಗೋರಿ, ಸ್ವರ್ಗಸುಖ ಇವು ನನ್ನ ಮನಸ್ಸನ್ನು ಹಿಡಿದವು. ಇವುಗಳಲ್ಲಿ ಮಾನವೀಯತೆಯಿದೆ, ದೈವಪುಜ್ಞಿಯಿದೆ. ನನ್ನ ಜನ ಎಂದಿನಿಂದಲೂ ದೇವಸಾಕ್ಷಿಯಾಗಿ ಕೆಲಸ ಮಾಡಿದವರು. ಅವರು ಮಾಡುವ ಪ್ರತಿ ಕೆಲಸದಲ್ಲಿಯೂ ದೈವಸಾಕ್ಷಿಯಿದೆ. ನನ್ನ ನೇಲದ ಪ್ರತಿ ಕಣಕ್ಕೂ ರಾಮಾಯಣ, ಮಹಾಭಾರತ, ಪಾರ್ವತಿ-ಪರಮೇಶ್ವರರ ಸಂಬಂಧವನ್ನು ನಾವು ಹೇಳುತ್ತೇವೆ. ಪ್ರತಿ ಹಳ್ಳಿಯವರಿಗೂ ಶ್ರೀರಾಮಚಂದ್ರನು ತಮ್ಮ ಹಳ್ಳಿಯಲ್ಲಿ ತಂಗಿದನೇಂದು ಅಭಿಮಾನ ತಾನೆ. ವಾಲಿಯ ಭಂಡಾರ; ಸೀತೆಯ ಸೆರಗು; ಸೀತೆಯ ಮನೇ-ನಿಜವಹುದೋ ಅಲ್ಲವೋ? ಆದರೆ, ನನ್ನ ಜನಮನದಲ್ಲಿ ಮಾತ್ರ ಇವೆಲ್ಲ ಶ್ರೀರಾಮ ಪಾದರೇಣಿ ಪವಿತ್ರ ಸ್ವಳಿಗಳು.

ಶಿಲಾಮುಖದ ಕೂಡಲಪ್ಪ, ಶಿವಗಂಗೆಯ ಶಿವಪ್ಪ, ಶಿವಪಾರ್ವತಿಯ ಸಂಜಿ, ಕಲ್ಲುಗೋರಿಯ ರೂಪಮತಿ, ಜೋಡು ಗೋರಿಯ ಬಾದಶಹ, ಹೊಲತಿಕೋಟಿಯ ರಂಗನಾಯಕಿ, ಸಾವಿರಗತ್ತಿಯ ಗಂಗಾದೇವಿ, ಮಹಾಲಿಂಗದ ಲಂಬಾಟಿಗರು, ಸ್ವರ್ಗಸುಖದ ಚಿನ್ನ ಮತ್ತು ಸ್ತುತಿರು—ಎಲ್ಲರೂ ದೈವಿ ಪ್ರೇರಣೆ ಮತ್ತು ಕೃಪೆ ಇದ್ದ ಜನರು, ದೈವಸಾಕ್ಷಿಯಾಗಿ ದುಡಿಯುವವರು. ಇವ್ಯೇ. ಇವರಲ್ಲಿ ಬಹಳ ಜನ ಮನ್ಮಹಿನೀ ಸತ್ತೀನೋ ಅನಿಸುತ್ತದೆ. ಆದರೆ ಸಾವು ಬದುಕಿನ ಸ್ಥಿತಿಯನ್ನು ಅವರು ನೊರಿದ್ದರೇನೋ ಎಂದು ಸಮಾಧಾನ

ಹೆಚ್ಚಿಕೊಳ್ಳಬೇಕಾಗಿದೆ. ಹೀಗಾಗಿ, ಶ್ರೀ ದೇಸಾಯಿಯವರ ಈ ಕಥನಗಳಲ್ಲಿ ಶಿರಹಟ್ಟಿ, ಸವಣಾರು, ಡಂಬಳ ವೊದಲಾದ ಹೆಸರುಗಳು, ಬರಿಯ ಲೀಲ್ಯಾ ಬೋಡಿನ ಮೇಲೆಯೋ ಇಲ್ಲವೇ ಬಾಂಸ್ಯಾಂಡಿನ ಬೋಡಿನ ಮೇಲೆಯೋ ಬರೆದ ಸ್ತುಳಗಳ ಹೆಸರುಗಳು ಮಾತ್ರವಾಗಿರದೆ, ಸಜೀವ ಚೀತನಶಕ್ತಿಗಳಾಗಿ ಕಾಣಬಂತೆ ಮಾಡಿದ ಶ್ರೀಯಸ್ಸು ಶ್ರೀ ದೇಸಾಯಿಯವರಿಗಿದೆ.

ಸಾಹಿತ್ಯವು ನಾವು ನೋಡಿದ್ದನ್ನು ಹೆಚ್ಚು ಅಂದವಾಗಿಯೂ ನಂತರ ಅರ್ಥಪೂರ್ಣವಾಗಿಯೂ ಕಾಣಬಂತೆ ತೋರಿಸುವದಕ್ಕಿಂತ ಮತ್ತೆ ಹೆಚ್ಚು ಏನನ್ನು ಮಾಡಬಹುದು? ಶ್ರೀ ದೇಸಾಯಿ ಅವರ ಇತರ ಪ್ರಕಟನೆಗಳು ತೀವ್ರ ಹೊರಬರಲಿ ಎಂದು ಮಾತ್ರ ನಾನು ಅಶೀಸುತ್ತೇನೆ. ಇತಿ ಶವಾ.

ಎಸ್. ಎಸ್. ಕಾಲೇಜ,
ಧಾರವಾಡ.
ಉ—ಒ—೧೯—೧೯೫೫.

ರಾ. ಯ. ಧಾರವಾಡಕರ.

ನನ್ನ ನುಡಿ

ಈ ತಿಲಾಮುಖದಲ್ಲಿ ಪ್ರಾದುಭರವಿಸಿದ ಹತ್ತೊ ಕಥೆಗಳು ಜಾನಪದದ ಜಾಡು ಹಿಡಿದು ನಮ್ಮ ನಾಡಿನ ವ್ಯಾಚಿನ ಸಂಪುದಾಯ ಮತ್ತು ಸಂಸ್ಕೃತಿ ಗಳ ಚಿತ್ರಗಳನ್ನು ಕೊಡಲೇಳಿಸುತ್ತವೆ. ಧರ್ಮದ ಪರಂಪರೆಯಲ್ಲಿ ಧೃತಿಯ ನ್ಯಾಟ್ಯ, ದೇವರ ಅಸ್ತಿತ್ವದಲ್ಲಿ ಶ್ರದ್ಧೆಯನ್ನಿರಸಿ, ಪವಾಡಗಳಲ್ಲಿ ಪ್ರಸ್ತುಪವಾದ ವಿಶ್ವಾಸವನ್ನು ತಾಳಿ ತಲೆಮಾರುಗಳಿಂದಲೂ ತಮ್ಮ ಬಾಳನಂಬಿಗೆಯನ್ನು ಅಳಿಸದೆಂತೆ ಉಳಿಸಿಕೊಂಡು ಸುವ್ಯವಸ್ಥಿತವಾದ ಸವಾಜವನ್ನು ಕಟ್ಟಿಕೊಂಡು ಹೊರಟ ಹೆಚ್ಚಿಗರ ಜೀವನಚಿತ್ರಗಳನ್ನು ಬಿಡಿಸುವಲ್ಲಿ ವಾಸ್ತವತೆ ಕಥೆಗಳಿಂದ ಬಹುದೂರ ಸರಿದಿರಬಹುದು. ಕಥಾರಚನೆಯಲ್ಲಿ ಯಥಾರ್ಥತೆಗೆ ಪ್ರಧಾನ ಗಮನವನ್ನಿತ್ತು ನಗ್ನಾಚಿತ್ರಗಳನ್ನು ಬಿಡಿಸಲೇಸಲು ಸಿದ್ಧರಾಗುವ ಶುದ್ಧವಾಸ್ತವ ವಾದಿಗಳಿಗೆ ಈ ಜಾತಿಯ ಕಥೆಗಳು ಹಿಡಿಸದಿರಬಹುದು. ಅಂತಲೇ ಹೊದ ಹೊದಲು ಇಂಥ ಕಥೆಗಳನ್ನು ಬರೆದಾಗ ಉತ್ಸಾಹದೊಡನೆ ಸಿರುತ್ಸಾಹ, ಹೊಗ ಳಕೆಯೋಡನೆ ತೆಗಲಿಕೆ, ನಗುವಿನೊಡನೆ ಆಳವನ್ನು ಕಟ್ಟಿಕೊಂಡು ಪ್ರಸಾಧನವನ್ನು ಬೆಳೆಯಿಸಿದೆ. ಮುಂದುಮುಂದಕ್ಕೆ ಬಂದಂತೆ ಇಂಥ ಬಟ್ಟೆಯಲ್ಲಿ ಇದಾಗಲೇ ಬಹು ದೂರ ಕ್ರಮಿಸಿ, ಬಹು ರೀತಿ ಶ್ರಮಿಸಿ ಕಥಾಪ್ರಸಂಚದಲ್ಲಿ ಒಂದು ವಿಶ್ವಾಸಾನವನ್ನು ಲಂಕರಿಸಿದವರು ಬಿಟ್ಟು ಪರಂಪರೆಯ ಹೆಚ್ಚೆಯ ಗುರುತುಗಳನ್ನು ಹಿಡಿದು, ಪರೋಕ್ಷವಾಗಿ ಅವರ ಆಶೀರ್ವಾದ ರಕ್ತೆ ಪಡೆದು ಪ್ರಯಾಣವನ್ನು ಮುಂದುವರಿಸಿದ್ದೇ ಇನೆ.

ಕಥೆಗಳಲ್ಲಿ ಕಾಣುವ ಐತಿಹ್ಯಗಳನ್ನು ಕಂಡು ಆನೇಕರು ಇಲ್ಲಿಯ ಕಥಾವಸ್ತುಗಳು ಯಾವವಾದರೂ ಇತಿಹಾಸಕ್ಕೆ ಶರಣ ಹೊಗಿಯೋ ಅಥವಾ ಯಾವದಾದರೂ ವ್ಯಕ್ತಿಯ ಮುಖದಿಂದ ಕೇಳಿಯೋ ಬಳೆದು ಬಂದಿರಬೇಕೆಂದು ಶಂಕೆ ತಾಳಿದ್ದಾರೆ. ಆದರೆ ಹೆಸರಿನ ಹೊಣೆದಿಂದ ನನಗೆ ಪರಿಚಯವಿದ್ದ ಕೆಲ ದೇವಾಲಯ ಮತ್ತು ಸ್ಥಳಗಳ ಹೆಸರುಗಳನ್ನುತ್ತಿ, ಆ ಭಿತ್ತಿಯ ಹೇಳಿ ಐತಿಹಾಸಿಕ ಅಥವಾ ಪೌರಾಣಿಕ ಘಟನೆಗಳಿಂತೆ ಭಾಸವಾಗುವ ವರ್ಣವಾತ್ಮೆ

ಯಲ್ಲಿ ಕಲ್ಪನೆಯ ಕುಂಚವನ್ನೆಡ್ಡಿ ನನ್ನವೇ ಆದ ಕೆಲ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದ್ದೇನೇ.

ಇಲ್ಲಿ ಮೂಡಿರುವ ಕಥೆಗಳನ್ನು ನಾನು ಬರೆದಾಗಲೇಲ್ಲ ಓದಿ ನನ್ನಪ್ಪೇ ಸಂತೋಷಗೊಂಡು, ನನ್ನ ಕಥಾವಾಹಿನಿಯು ಮುಂದುಮುಂದಕ್ಕೆ ಪ್ರವಹಿಸುವಂತೆ ಶ್ಲೋಕಗಳನ್ನೆ ಸಹಾಯ, ಸೋದರವಾತ್ಮಲ್ಯದೊಡನೆ ಸಹಕಾರಗಳ ನಿತ್ಯ ನನ್ನ ತಂಗಿ ಪದ್ಧತಿ ನನ್ನ ಮೇಲೆ ಭಾರವಾದ ಉಪಕಾರದ ಖುಣ ವನ್ನು ಹೊರಿಸಿದ್ದರಿಂದ ನಾನಿಲ್ಲಿ ಅವಳನ್ನು ನೆನೆಯದಿರಲಾರೆ.

ನನ್ನ ಸಂಕಲನವನ್ನು ಕಾಣುವಲ್ಲಿ ನನಗಿಂತಲೂ ಹಿರಿದಾದ ಆತೆಯನ್ನಿರಿಸಿಕೊಂಡು, ನನ್ನ ಕಾಲೇಜು ಜೀವನದಿಂದಲೇ ನನ್ನ ಸಾಹಿತ್ಯ ಚರ್ಚೆಗಳಿಂದ ಗಳಿಲ್ಲಿ ಆಸ್ಥೆ ತಾಳಿ ಈ ಸಂಕಲನಕ್ಕೆ ಮುನ್ನಡಿಯ ರಕ್ಷೆಯನ್ನಿತ್ತ ಆಶೀರ್ವದಿಸಿದ ನನ್ನ ಪೂಜ್ಯ ಗುರುಗಳಾದ ಪ್ರಾಚಾರ್ಯ ಶ್ರೀ. ರಾ. ಯ. ಧಾರವಾಡಕರ ರನ್ನು ನಾನೆಷ್ಟು ನೆನೆದರೂ ಕಡಿಮೆಯೇ.

ಕಾಲಕಾಲಕ್ಕೆ ಕಥೆಗಳನ್ನು ಪ್ರಕಟಿಸಿದ ‘ಕರ್ಮವಿರ’ ಮತ್ತು ‘ಜಯಂತಿ’ ಸಂವಾದಕರಿಗೂ, ಮುಖಿಚಿತ್ರವನ್ನು ಬರೆದುಕೊಟ್ಟು ಕಲಾವಿದ ಶ್ರೀ. ದತ್ತ ಆಕ್ರಸಾಲಯವರಿಗೂ ಮತ್ತು ಮುದ್ರಣ ಶಾಯ್ದಲ್ಲಿ ನೆರವನ್ನಿತ್ತ ಶ್ರೀ. ಹೇಷ್ಪಂಡಿ ಮಲ್ಲಾರಿಯವರಿಗೂ ನಾನು ತುಂಬಾ ಉಪಕೃತನಿರುವೆ.

ಗೆಳೆಯರಾದ ಶ್ರೀ. ವೆಂ. ಮು. ಜೋತಿಯವರ ಸ್ವೇಕದ ಹಂಬಲ ಹಾಗು ಪ್ರತಿಭಾ ಗ್ರಂಥವಾಲೆಯಾಗಿ ಸಂವಾದಕರಾದ ಶ್ರೀ. ಭಾಲಚಂದ್ರ ಫೋಣೆ ಕರರ ಸಹಾಯದ ಬೆಂಬಲ ದೊರೆಯದೆ ಹೋಗಿದ್ದರೆ ಬಹುಶಃ ಈ ಕಥಾಸಂಕಲನವು ಬೆಳಕು ಕಾಣುತ್ತಿರಲಿಲ್ಲವೇನೋ !

ಧಾರವಾಡ
ಎ-ಗೆ-ಗಣಾಂತಿ. }

ಗೋವಿಂದಮೂರ್ತಿ ದೇಸಾಯಿ

ಅ ಪ್ರ ಷ ಣೇ.

ನಾನಾರ ನೆರಳಲ್ಲಿ
ಚೆಳೆದು, ಚೆಳೆಯಚೀಕಾಗಿಡೆಯೋ
ನನ್ನ ಆ ತಾಯಿಗೆ
ಈ ಕಥಾಸಂಕಲನದ
ಸಮರ್ಪಣೆ.

ಪರಿವಿಡಿ

ಕೆತೆಗಳು		ಪ್ರಮುಖ
೧. ಶಿಲಾನುಖಿ	೧
೨. ಶಿವಗಂಗೆ	೧೨
೩. ಶಿವಪಾರ್ವತಿ	೨೨
೪. ಕೆಲ್ಲು ಗೋರಿ	೩೬
೫. ಜೊರ್ಡು ಗೋರಿ	೪೬
೬. ಹೊಲತಿಕೊರ್ಟೆ	೫೮
೭. ಸಾವಿರಗತ್ತಿ ತೊರ್ಟೆ	೬೦
೮. ವಿಷದುಂಗುರ	೭೮
೯. ಮಹಾಲಿಂಗ	೮೭
೧೦. ಸ್ವರ್ಗಸುಖ	೧೦೨



ಶ್ರೀಲಾಲಬ್ಹಾವಿ

ವರದೂ ಹಾಗು ಧರ್ಮಾರ್ಥ ನಾಗನೂರಿನ ಬಳಿ ಒಬ್ಬರೆನೇನ್ನಾಬ್ಜರು ಅಪ್ಪಿ ಕೊಂಡು ಸಂಗಮದಲ್ಲಿ ಕ್ಷೇತ್ರಹೊತ್ತು ಮಾತನಾಡಿ ಮುಂದೆ ಏಕಮುಖವಾಗಿ ಹರಿಯುತ್ತಾರೆ. ಅಂತಲೇ ಸಂಗಮದಲ್ಲಿ ಜಲದ ಗರ್ಜನೆ ಹೆಚ್ಚಿದೆ. ವರದೇಯ ಒಂದು ದಂಡಿಗೆ ನಾಗನೂರು, ಇನ್ನೊಂದು ದಂಡಿಗೆ ಕೂಡಲವು ನಿಂತಿದೆ. ಒಂದೇ ಕೂಗಳತ್ತೆಯಲ್ಲಿ ಎರಡೂ ಉಂಟು ನಿಂತಿದ್ದರೂ ಪ್ರತಿನಿಷ್ಠವೂ ಅಲ್ಲಿಯ ಜನರು ಒಬ್ಬರ ಮುಖವನ್ನು ಒಬ್ಬರು ನೋಡಬೇಕಿದ್ದರೂ ಪರಸ್ಪರ ದ್ವೇಷಾ ಸೂರ್ಯಗಳಲ್ಲಿ ಕಾಲವನ್ನು ನೂಕುತ್ತಿದೆ. ಆ ಎರಡೂ ಗ್ರಾಮಗಳ ಮಧ್ಯ ತಲೆತಲಾಂತರದಿಂದ ವಾಜ್ಞಾವು ಬೆಳೆದುಬಂದಿದೆಯಂತೆ. ಬೇಸಿಗೆಯಲ್ಲಿ ಪ್ರವಾಹವು ಹರಿಗಡಿದು ಹಾದಿಯಾದರೂ ಒಂದೂರಿನವರು ಒಂದೂರಿಗೆ ಹೋಗುವ ದಿಲ್ಲ. ಆ ಎರಡೂ ಗ್ರಾಮಗಳಲ್ಲಿ ಬೀಗತನವಾಗುವಂತಿಲ್ಲ. ಕೂಡಲದ ನದಿ ದಂಡಿಗಿಡ್ಡ ಸಂಗಮೇಶನ ದೇಗುಲಕ್ಷ್ಯ ಬೇರೂರಿಂದ ಸಹಕಸ್ತಾರು ಜನರು ಬಂದರೂ ನಾಗನೂರಿನವರು ಅಲ್ಲಿಗೆ ಹೋಗುವಂತಿಲ್ಲ. ಇಂತಹ ದೈವವನ್ನು ಅಲ್ಲಿಯ ಜನರು ತಮ್ಮ ಮಕ್ಕಳ ಮೊಮ್ಮೆಕ್ಕಳಿಗೂ ತುಂಬಿತ್ತಾರೆ. ಸುಮಾರು ಎರಡು ತಲೆಮಾರಿಸಿದ ಈ ದೈವವು ಬೆಳೆದುಬಂದಿದೆಯೆಂದು ಹಿರಿಯರು ಹೇಳುತ್ತಾರೆ.

ಸಂಕ್ರಮಣದ ಕರಿಯ ದಿವಸ ಕೂಡಲ ಸಂಗಮೇಶನ ಜಾತ್ರೆ ಜರಗುತ್ತದೆ. ಅಂದು ಸಹಕಸ್ತಾರು ಜನರು ನೇರಿಯುತ್ತಾರೆ. ಕರಿಯ ಹಿಂಬಿನ ದಿವಸ ಜನರು ಬಂದು, ಕರಿಯ ದಿವಸ ನದಿಯಲ್ಲಿ ಮಿಂದು ಅಲ್ಲಿಯ ಅಯ್ಯನವರಿಗೆ ದೆಹಿಷಿಯನ್ನಿತ್ತು, ಸಂಗಮೇಶನಿಗೆ ತಮ್ಮ ಕಾಣಿಕೆಗಳನ್ನಿತ್ತು ಮಧ್ಯಾಹ್ನದ

ಉಟ್ಟವನ್ನು ಮಾಡಿ ತಮ್ಮರಿಗೆ ಮರಳಿ ಹೋಗುತ್ತಾರೆ. ಕೇವಲ ನಾಲ್ಕುರು ತಾಸಿನ ಜಾತ್ರೆಗೆ ಇನ್ನೊಂದು ಜನರು ನೀರಿಯುವದನ್ನು ಸೀವೆಲ್ಲಿಯೂ ಕಂಡಿರ ಲಾರಿ. ಒಂದು ತಿಂಗಳಿಂದಲೂ ಈ ಚಿಕ್ಕ ಜಾತ್ರೆಗಾಗಿ ಜನರು ಸನ್ನಾಹ ಮಾಡುತ್ತಾರೆ. ಬಹು ಸಂಭ್ರಮವಟ್ಟಿಕೊಂಡು ಹಳ್ಳಿಗರು ಬರುತ್ತಾರೆ. ಇಂಥಹ ಜಾತ್ರೆ ನಡೆದಾಗ ನಾಗನೂರಿನ ಜನರು ತಮ್ಮರಿನ ನದೀ ದಂಡೆಯ ಮೇಲೆಯೇ ನಿಂತು ಜಾತ್ರೆಯನ್ನು ನೋಡುತ್ತಾರೇ ವಿನಾ ಅಲ್ಲಿಗೆ ಬರುವದಿಲ್ಲ. ಇದಕ್ಕೆ ಹಿಂದಿನ ದ್ವೇಷವೇ ಕಾರಣ.

ಇನ್ನೊಂದು ಈ ಜಾತ್ರೆಯ ವೈಶಿಷ್ಟ್ಯವೆಂದರೆ, ಭಕ್ತರು ನದಿಯಲ್ಲಿ ನೀಂದು ಅಲ್ಲಿಯೇ ತಲೆ ತಗ್ಗಿಸಿಕೊಂಡು ಕುಳಿತಿರುತ್ತಾರೆ. ಆಯ್ದನವರು ಆವರ ತಲೆಯ ಮೇಲೆ ತಮ್ಮ ಬಲಗಾಲನ್ನು ಇಟ್ಟಿ ಜಲತರಣವನ್ನು ಬಿಡುತ್ತಾರೆ. ನಂತರ ತಮ್ಮ ದ್ವಾಷಿಣೆಯನ್ನು ಸ್ವೀಕರಿಸಿ ಕಾಲನ್ನು ತೆಗೆಯುತ್ತಾರೆ. ಇಂದಿಗೂ ಈ ರೂಫಿಯಲ್ಲಿ ಜನರ ನಂಬಿಕೆಯುಂಟು. ಜಾತ್ರೆಗೆ ಒಂದು ಗುರುಗಳ ಪಾದವನ್ನು ತಲೆಯ ಮೇಲೆ ಇಡಿಸಿಕೊಳ್ಳಿದೆ ಹೋದರೆ ತಮ್ಮ ಪೂರ್ವಜರ ವಾಪವು ತೊಳೆಯಲಾರದೆಂದು ಆವರ ನಂಬಿಕೆ. ಆದರೆ ಇದರಲ್ಲಿ ನಾಗನೂರಿನವರಿಗೊಂದು ಹೆಮ್ಮೆ! ಕೂಡಲದವರು ಹಿಂದಕ್ಕೆ ಪಾಪವನ್ನು ಮಾಡಿದ್ದಾರೆ, ಆದರ ಪ್ರಾಯಶ್ಚಿತ್ತಕ್ಕಾಗಿ ಆ ರೀತಿ ಗುರುಗಳ ಪಾದವನ್ನು ತಲೆಯ ಮೇಲೆ ಇಡಿಸಿಕೊಳ್ಳುತ್ತಾರೆ; ಆದರೆ ತಾವು ಪುಣ್ಯವಂತರಿದ್ದು ದರಿಂದ ಅಂಥಹ ಪ್ರಾಯಶ್ಚಿತ್ತವೇ ಬೇಡ ಎನ್ನುತ್ತಾರೆ ಅವರು. ಇದು ನಿಜವೇನೋ ಎನ್ನುವಂತಿದೆ. ಏಕೆಂದರೆ ಮೇಲಿಂದ ಮೇಲೆ ಕೂಡಲದಲ್ಲಿ ನದಿಯ ನೀರು ಹೊಕ್ಕು ಜನರ ವಿತ್ತಜೀವಿತಗಳಿಗೆ ಹಾನಿ ಮಾಡುತ್ತದೆ. ಬೆಳೆ ಹಾಳಾಗಿ ಬಡ ತನದಿಂದ ಬಳಲುತ್ತಾರೆ. ನಾಗನೂರಿನವರು ಮಾತ್ರ ಉತ್ತಮ ಬೆಳೆ ಬೆಳೆದು ಕೊಂಡು ಸಿರಿವಂತರಾಗಿದ್ದಾರೆ. ಕೂಡಲ ಹಾಗು ನಾಗನೂರು ಒಂದೇ ಪಾತಳ ಹಾಗು ದಂಡೆಯಿಂದ ಅಷ್ಟಷ್ಟೇ ಅಂತರದ ಮೇಲಿದ್ದರೂ ನೀರು ನಾಗನೂರಿನಲ್ಲಿ ಹೋಗದೆ ಕೂಡಲದಲ್ಲಿ ಹೋಗುತ್ತದೆ.

ನಾಗನೂರಿನಲ್ಲಿ ನೀರು ಹೋಗಿದ್ದಕ್ಕೆ ಇನ್ನೊಂದು ಕಾರಣವೆಂದರೆ, ಆಗ್ರಾಮದ ನದೀ ದಂಡೆಗುಂಟೆ ಒಂದು ಶಿಲಾಮುಖವಿದೆ. ಆದರ ಭವ್ಯತೆಯ

ಕಲ್ಲುನೆಯನ್ನು ನಾವು ತಂದುಕೊಳ್ಳಬೇಕಾದರೆ, ಇಚ್ಛೆ ದೇಶವ ಸ್ತೋಪಗಳನ್ನು ನೀನೆಯಬೇಕು. ಆ ಮೂರ್ತಿಯ ಕಣ್ಣರಂಧ್ರದಲ್ಲಿ ಒಂದು ಚಕ್ಕಡಿಯು ಆಯಾಸವಿಲ್ಲದಲ್ಲಿ ಹೋಗುತ್ತದೆ. ಅದರ ಕಣ್ಣಿನ ಎನೆಯ ಮೇಲೆ ನಾಲ್ಕುರು ಜನರು ಮಳಗಬಹುದು. ಕೂಡಲದಲ್ಲಿ ಜಾತೀ ನೇರಿಂದ ಆದನ್ನು ನೋಡಲು ನಾಗನೂರಿನ ಜನರೆಲ್ಲರೂ ಆ ಶಿಲಾಮುಖದ ತಲೆಯ ಮೇಲೆ ನಿಂತಿರುತ್ತಾರೆ. ಆದು ನಿಜವಾಗಿಯೂ ನಾಗನೂರಿನ ನದಿಗುಂಟಿ ಇರುವ ದಿನ್ನೆ. ಆದರೆ ಕೂಡಲ ದಿಂದ ನೋಡಿದರೆ ಆದು ಮುಖದಾಕಾರವಾಗಿ ಕಂಗೊಳಿಸುತ್ತದೆ. ಅಂತಲೇ ಆ ದಂಡೆಗೆ ಶಿಲಾಮುಖ ದಡವೆಂದೇ ಜನರು ನಾಮಕರಣ ಮಾಡಿದ್ದಾರೆ.

ಹೀಗಾಗೆ ನದಿಯ ನೀರು ನಾಗನೂರಿನಲ್ಲಿ ಬರುವದಿಲ್ಲ. ಪೂರ್ವದಲ್ಲಿ ನೀರು ಕೇವಲ ನಾಗನೂರಿನಲ್ಲಿ ಬರುತ್ತಿತ್ತುಂತೆ. ಆದರೆ ಇಂದು ಆದರ ವಿರುದ್ಧ ವಾಗಿ ಕೂಡಲದಲ್ಲಿ ಹೋಗುತ್ತದೆ. ನಾಲ್ಕುರು ವರುಷಗಳಲ್ಲಿ ಒಂದು ವರ್ಷ ಕೂಡಲಕ್ಕೆ ನೇರಿಹಾವಳಿ ತಪ್ಪಿತ್ತದೆ. ಆ ವರುಷ ಅಲ್ಲಿ ಉತ್ತಮ ಬೆಳೆ ಬರುತ್ತದೆ. ಒಂದು ವರುಷದ ಬೆಳೆ ನಾಲ್ಕುರು ವರುಷಗಳ ಅನ್ನವಾಗುತ್ತದೆ. ಅಲ್ಲಿ ನೇರಿಹಾವಳಿಯು ತಪ್ಪಿದ ವರುಷ ನೀರು ಶಿಲಾಮುಖದ ಕಣ್ಣಗಳಿಂದ ಹರಿದು ಮುಂದಕ್ಕೆ ನದಿಗೆ ಕೂಡುತ್ತದೆ. ಅಲ್ಲಿಯ ಬೆಳೆಗೆ ನಾಗನೂರಿನ ಪುಣ್ಯವೇ ಕಾರಣವೆಂದು ಹಳ್ಳಿಗರ ಹೇಳಿಕೆ. ಆ ಮುಖವೆಂದರೆ ಕೂಡಲದ ದಂಡೆಯ ಸೇಲೆ ಶೃಂಗಾರಲಿಂಗನನ್ನು ಸ್ಥಾಪಿಸಿದ ಸಂಗಪ್ಪನ ತಾಯಿಯಂತೆ. ತಾಯಿ ನಕ್ಕ ವರುಷ ಮಗನಿಗೆ ಉಟ್ಟಿ. ಆವರ ಮಾತು ಸುಳ್ಳಿನಿಸಿದರೂ ಕೂಡಲದಲ್ಲಿ ನೇರಿಹಾವಳಿ ತಪ್ಪಿದ ವರುಷ ಅಲ್ಲಿ ನಿಂತು ಶಿಲಾಮುಖವನ್ನು ನೋಡಿದರೆ ಆದು ನೀರಿನಿಂದ ಸ್ವಷ್ಟವಾಗಿ ನಗುವಂತೆ ಕಾಣುತ್ತದೆ.

ಸಂಗಮದಿಂದ ಹರಿಯುವ ನೀರು ವಕ್ರವಾಗಿ ಕೂಡಲದ ಭೂಮಿಯನ್ನು ಸುತ್ತಿ ಹೋಗುತ್ತದೆ. ಶೃಂಗಾರನನ್ನು ಸ್ಥಾಪಿಸಿದ ಸಂಗನು ಹಿಂದಕ್ಕೆ ತನ್ನ ತಾಯಿಯನ್ನು ಕಡಿದು ಕತ್ತಿಯನ್ನು ಸಂಗಮದಲ್ಲಿ ತೊಳೆದನಂತೆ. ಆದಕ್ಕೆ ಸಂಗಮದ ವರಿಗೂ ನೀರು ನೀಲಿಯಾಗಿ ಕಂಡರೂ ಮುಂದೆ ನಸುಗೆಂಪು ಕಾಣುತ್ತದೆ. ಸಂಗನು ತನ್ನ ಕತ್ತಿಯನ್ನು ತೊಳೆದದ್ದರಿಂದ ಸಂಗಮದಿಂದ ಮುಂದೆ ಆದಕ್ಕೆ ಕತ್ತಿ ಹೋಳೆಯಂದು ಕರೆಯುತ್ತಾರೆ. ಹಳ್ಳಿಗರ ಪ್ರತಿಮಾತೂ ಸತ್ಯ

ತೆಯ ಅನುಭವದಿಂದ ಬಂದಂತೆ ಕಾಣುತ್ತದೆ. ತಾಯಿ ನಾಗವ್ಯಾಸನ್ನು ಕೊಲ್ಲಿ ಲಿಕ್ಕೆ ಮಗನಾದ ಸಂಗನಿಗೆ ಕೂಡಲದ ಜನರು ಪ್ರೋತ್ಸಾಹಿಸಿದರಂತೆ; ಆ ತಾಯಿಯ ಶಾಪದಿಂದ ಆ ಜನರು ಪಾಪಿಷ್ಟರಾಗಿದ್ದಾರೆ. ನಾಗನೂರನವಳು ನಾಗವ್ಯಾಸನಾಗಿದ್ದರಿಂದ ಅಲ್ಲಿಯವರು ಪ್ರಣವಂತರು. ಮಗನು ತಾಯಿಯ ತಲೆಯ ಮೇಲೆ ತನ್ನ ಕಾಲನ್ನಿಟ್ಟು ಎದೆಯಲ್ಲಿ ಕತ್ತಿಯನ್ನು ಚುಚ್ಚಿ ಅವಳನ್ನು ಕೊಂಡನಂತೆ! ಆ ಆಪರಾಧದ ಪ್ರಾಯಶ್ಚಿತ್ತಕ್ಕೆ ಕೂಡಲದ ಜನರು ತಮ್ಮ ತಲೆಯ ಮೇಲೆ ಆಯ್ದನವರ ಕಾಲನ್ನು ಇರಿಸಿಕೊಂಡು ಪಾಪವು ತೊಳೆಯ ಉಂದು ದೇವರನ್ನು ನೇನೆಯುತ್ತಾರೆ. ತಾಯಿ ನಾಗವ್ಯಾಸನ್ನು ಸಂಗನು ಕಡಿಮುದಕ್ಕೆ ಕಫಿಯಿದೆ. ಆ ಶಿಲಾಮುಖಕ್ಕೆ ಉಂದು ಏತಿಹ್ಯವಿದೆ.

ಕೂಡಲಪ್ಪ ನಾಗನೂರನ ಗೌಡ, ಆಗಭ್ರ ಸಿರಿವಂತ. ಹೆಂಡತಿ ನಾಗವ್ಯಾಸ ಮೇಲೆ ತುಂಬಾ ವಿಶ್ವಾಸ. ಮುದುವೆ ಮಾಡಿಕೊಂಡು ಬಂದ ದಿವಸವೇ ಆವಳಿಗೆ ಮನೆಯಲ್ಲಿಯ ಸಂಪತ್ತನ್ನೆಲ್ಲ ಒಪ್ಪಿಸಿ ಕೊಟ್ಟಿನು. ನಾಗವ್ಯಾಸ ಮಾತಿನಂತೆ ಗೌಡರು ಧನವನ್ನು ವೆಚ್ಚಿ ಮಾಡುತ್ತಿದ್ದರು ಮನೆ ತುಂಬಾ ಸಂಪತ್ತಿದ್ದರೂ ಉಂದೇ ಉಂದು ಜಿಂತೆ ಅವರನ್ನು ಕಾಡುತ್ತಿತ್ತು. ಅದು ವಂಶೋದ್ಧಾರಕನ ಚಿಂತೆ! ಅವಾರ ಸಂಪತ್ತಿದ್ದರೂ ಕುಲೋದ್ಧಾರಕ ಮಗನಿಲ್ಲಿದ್ದರೆ ಮನೆಯೆಲ್ಲವೂ ಬರಿದೆಂದು ಕೂಡಲಪ್ಪನ ಕೊರಗು. ಸದಾವಕಾಲವೂ ನಾಗವ್ಯಾಸನೆದುರು ಈ ಮಾತನ್ನಾಡಿ ನಿಟ್ಟಿಸಿರು ಬಿಡುತ್ತಿದ್ದಿನು. ಅಂತಹ ಭಾಗ್ಯವು ತನ್ನ ಜೀವನದಲ್ಲಿ ಬರಿದಿಲ್ಲವೆಂದು ಭಾವಿಸಿ ಮೌನ ತಾಳುತ್ತಿದ್ದನು. ನಾಗವ್ಯಾಸ ಹಣೆಯಲ್ಲಿ ಅದು ಬರಿಯದೆ ಹೋದರೂ ಬೇರೆ ಮುದುವೆಯಿಂದ ಕೂಡಲಪ್ಪನಿಗೆ ಆ ಭಾಗ್ಯವು ದೊರೆಯಬಹುದೆಂದು ಯಾರೋ ಹೇಳಿದರು. ನಾಗವ್ಯಾಸನು ಆದಕ್ಕೆ ಒಪ್ಪಿಗೆಯನ್ನಿತ್ತರೆ ತಾನು ಮುದುವೆಗೆ ಸಿದ್ಧನೇಂದು ಹೇಳಿದನು. ನಾಗವ್ಯಾಸನು ವ್ಯಾಸನೆದುರು ಒಮ್ಮೆ ತಾನೇ ಈ ಮಾತನ್ನು ಆಡಿ ನೋಡಿದನು. ನಾಗವ್ಯಾಸ ಇದಕ್ಕೆ ಒಪ್ಪಲಿಲ್ಲ. ಎಷ್ಟುದರೂ ಸವತಿಯನ್ನು ಬರಗೊಡಲಿಕ್ಕೆ ಸ್ತ್ರೀಯರು ಸಹಸ್ರಾ ಒಪ್ಪಿಗೆಯನ್ನಿಯುವದಿಲ್ಲ. ಸವತಿ ಬಂದರೆ ಅವಳು ಕೂಡಲಪ್ಪನ ಪಟ್ಟದ ರಾಣಿಯಾಗಿ ತನ್ನನ್ನು ಮನೆಯಲ್ಲಿ ಯಾರೂ ಕೇಳಲಿಕ್ಕಿಲ್ಲವೆಂದು ವಿಚಾರಿಸಿ ತನ್ನ ಆಸಮ್ಮತಿಯನ್ನು ವ್ಯಕ್ತಪಡಿಸಿದಳು. ಆದರೆ ಗಂಡನ ಮುಖವನ್ನು ನೋಡಿ ಕನಿಕರವೆನಿಸಿತು. ಮಗನ ಹಂಬಲಕ್ಕಾಗಿಯೇ ಕೂಡಲಪ್ಪನು

ಇದುವರೆಗೆ ಬಾಳಿದನೀಂದರೂ ಅಡ್ಡಿಯಿಲ್ಲ. ನಾಗವ್ಯನು ಚೇರಿಂದು ಮದುವೆಯನ್ನು ತನ್ನ ಕುಹಕ ವಿಚಾರದಿಂದ ತಪ್ಪಿಸಲು ಪ್ರಯತ್ನಿಸಿದಳು. “ನನಗೆ ಈಗೇನು ಅಂತಹ ವರ್ಯಸ್ವಗಿದೆ? ಲಗ್ನವಾಗಿ ಇವ್ಯತ್ತು ನರುವಗಳು ದಾಟಿದರೇನಾಯಿತು? ಇನ್ನೇರಡು ವರುವ ನೋಡಿ ಚೇರೆ ಮದುವೆ ವಾಡಿಕೊಳ್ಳಿರು” ಎಂದು ಹೇಳಿದಳು. ಗೌಡರಿಗೆ ನಾಗವ್ಯನ ಸೂಚನೆಯಿಂದ ಮಳಲಿನಲ್ಲಿ ನೀರನ್ನು ಕಂಡಂತಾಯಿತು. ತನ್ನ ಮಾತು ಗೆದ್ದುದಕ್ಕೆ ನಾಗವ್ಯನಿಗೆ ಸಂತೋಷವೆನಿಸಿತು. ಇದರೆ “ಭಾಗ್ಯತ್ತಿ”ಯೊಬ್ಬನು ಹುಟ್ಟಿದೆ ಹೋದರೆ ಮತ್ತೆ ಈ ಪ್ರಶ್ನೆ ಏಳಬಹುದೆಂದು ಆಕ ಚಿಂತಿಗೊಳಗಾದಳು. ಆದನ್ನು ತಪ್ಪಿಸಲು ತಾನು ಅಡ್ಡ ಮಾರ್ಗ ಹಿಡಿಯಲು ನಿಶ್ಚಯಿಸಿದಳು.

ವರುವ ಒಂದು ಕಳೆದರೂ ನಾಗವ್ಯನಲ್ಲಿ ಬಸುರಿನ ಯಾವ ಚಿಹ್ನೆನ್ನು ಕಂಡುಬರಲಿಲ್ಲ. ತನ್ನ ಹಣೆಯಲ್ಲಿಯೇ ಅದು ಬರೆದಿಲ್ಲವೆಂದು ಗೌಡನು ನಾಗವ್ಯನ ಸಂಪರ್ಕವನ್ನೇ ಬಿಟ್ಟುಬಿಟ್ಟಿಸು. ಕೇವಲ ಎರಡು ಹೊತ್ತು ಉಟಿಕ್ಕೆ ಮನೆಗೆ ಬರುತ್ತಿದ್ದನು ವರುವದ ಮೇಲೆ ಮತ್ತೊಂದು ವರುವ ಜಾರಿತು. ಆ ವರುವ ಆತಿಸ್ವಾಸಿಯಿಂದ ವರದೆಯು ನಾಗನೂರಲ್ಲಿ ಹೊಕ್ಕು ಬಹು ಜನರ ಆಹುತಿಯನ್ನು ತೆಗೆದುಕೊಂಡಳು. ಆ ಉರಿನ ಇತಿಹಾಸದಲ್ಲಿಯೇ ವರದೆ ಒಳಹೊಕ್ಕುದು ಮೋದಲು. ಬಹುಶಃ ಆದೇ ಕೊನೆಯದಾಗಿರ ಬಹುದು. ಅನೇಕರು ನಿರಾಶ್ರಿತರಾದರು. ನದಿಯ ದಂಡಿಯಲ್ಲಾ ಕೊಚ್ಚಿ ಹೋಯಿತು. ಉರಿನವರ ಆನ್ಯಾಯವಿಂದಲೇ ಈ ರೀತಿ ಸಂಭವಿಸಿದೆಯೆಂದು ಹಿರಿಯರು ತರ್ಕಿಸಿದರು. ನಾಗವ್ಯನು ಆಗಲೇ ತನ್ನ ದುಮಾರ್ಗದಲ್ಲಿ ಕಾಲಿಶ್ವಿದಳು. ನಾಗನೂರಿನವರು ಒಂದು ಒಡ್ಡನ್ನು ಕಟ್ಟಲು ಯೋಚಿಸಿದರು. ಅದನ್ನು ಹಾಗೆಯೇ ಬಿಟ್ಟರೆ ವರದೆಯು ತನ್ನ ನಾಲಿಗೆಯಿಂದ ಇಡೀ ನಾಗನೂ ರನ್ನೇ ನೇಕ್ಕಬಹುದೆಂದು ಅಂಜಿದರು. ಕೂಡಲಪ್ಪನು ತನ್ನ ಸಂಪತ್ತನೇಲ್ಲಾ ಅದಕ್ಕಾಗಿ ವ್ಯಯಿಸಲು ಮುಂದೆ ಬಂದನು. ಆದರೆ ಆತನಿಗಳಿಸಿದ ಹಣವೆಲ್ಲವೂ ನ್ಯಾಯಮಾರ್ಗದಿಂದ ಬಂದುದಲ್ಲಾದ್ದರಿಂದ ಕಟ್ಟಿವ ಒಡ್ಡ ಬಹು ದಿವಸ ನೀಲಲಿಶ್ವಲಿವೆಂದು ಜನರು ನಿರಾಕರಿಸಿದರು. ಮಕ್ಕಳಿಗಾಗಿ ಮಾಡಿಟ್ಟ ಹಣವೆಲ್ಲವೂ ಮಕ್ಕಳಿಲ್ಲದ್ದಕ್ಕೆ ಪುಣ್ಯದ ಕಾರ್ಯಕ್ರಮ ವಿನಿಯೋಗವಾಗಲೆಂದು

ಬಗೆದರೆ ತೆಗೆದುಕೊಳ್ಳಲಿಕ್ಕೆ ಯಾರೂ ಸಿದ್ಧರಾಗದ್ವಕ್ಕೆ ಅವನು ಮತ್ತಿಷ್ಟು ಜೀವ ನಡಲ್ಲಿ ನಿರಾಶನಾದನು.

ಇಷ್ಟರಲ್ಲಿಯೇ ನಾಗವೈ ಬಸಿರೆಂಬ ವಾರ್ತೆ ಕೆವಿಗೆ ಬಡಿಯಿತು. ತಾನು ಆವಳ ಸಂಪರ್ಕ ಬಿಟ್ಟು ನಾಲ್ಕು ವರುಷಗಳಾಗಿರುವಾಗ ಈ ಸುದ್ದಿಯಿಂದ ಆವನು ನೋಂದುಕೊಂಡನು. ತಾನು ಬಸಿರೆಂಬ ವಾರ್ತೆಯನ್ನು ಕೇಳಿ ಗಂಡನು ಸಂತೋಷವಡಬಹುದೆಂದು ಕನಸು ಕಂಡ ನಾಗವೈನ ಗೋಪುರವು ಕಳಚಿ ಬಿದ್ದಿತು. ಕೂಡಲಪ್ಪನ ಹೃದಯವೇ ಒಡೆದು ಜೂರಾಯಿತು. ಕಾಲು ಜಾರಿದ ನೇಲೆ ಮಾಡುವದೇನು? ತಾನೇ ಅದಕ್ಕೆ ಹೆಚ್ಚು ಪುಟ ಕೊಟ್ಟರೆ ತಾನಿರುವಾಗಲೇ ತನ್ನ ಮನೀತನದ ಗೌರವವು ಮಾರಿ ಹೋಗುವದೆಂದು ತಿಳಿದು ಸುಮೃನಾಗಿ ಬಿಟ್ಟುನು. ತಾನೆ ಈ ಭೂಮಿಯನ್ನು ಬಿಟ್ಟು ಪರಶಿವ ನನ್ನ ಸೇರಬೇಕೆಂದು ನಿರ್ಧರಿಸಿದನು. ನಾಗವೈನ ತವರಿನಲ್ಲಿ ಗಂಡು ಮಗುವನ್ನು ಹೆತ್ತ ಹತ್ತನೇ ದಿವಸ ಕೂಡಲಪ್ಪನ ಕೊನೆಯ ಯಾತ್ರೆಯು ಜರುಗಿತು.

ತವರಿನ ಆಳು ಗಂಡು ಮಗುವನ್ನು ಹೆತ್ತಿರುವಳೆಂಬ ವಾರ್ತೆಯನ್ನು ತಂದ ದಿವಸ ಅವನನ್ನು ಅಲ್ಲಿಯೇ ಒಂದು ದಿನಸ ನಿಲ್ಲಿಸಿಕೊಂಡು ಅವನ ಕಡೆ ಒಂದು ಬಂಗಾರದ ಉಡುದಾರವನ್ನು ಕೊಟ್ಟು ‘ನಾಗವೈನ ಮಗನಿಗೆ ಇದನ್ನು ಹಾಕಬೇಕು’ ಎಂದು ಹೇಳಿದನು. ಆಳಗೂ ಈ ಶಬ್ದವನ್ನು ಕೇಳಿ ಆಶ್ಚರ್ಯ ನೇನಿಸಿತು. ನಾಗವೈನಿಗೆ ತಾನು ಕಾಲು ಜಾರಿ ತನ್ನ ಗಂಡನನ್ನು ಕಳೆದು ಕೊಂಡನೆಂದು ವಿಷಾದನೇನಿಸಿತು. ಮಾರು ಥಿಂಗಳ ಕೂಸಾದ ಸಂಗಪ್ಪನನ್ನು ಕರಕೊಂಡು ಮತ್ತೆ ನಾಗನೂರಿಗೆ ಬಂದಳು. ಈಗ ಅವಳೇ ಗೌಡತಿ. ಉಂಟಿನ ಮಹಾ ತಾಯಿ! ಅವಾರ ಸಂಪತ್ತಿನ ಅಧಿದೇವತೆ!! ಕೆಲ ದಿನಗಳಲ್ಲಿ ಕೂಡಲಪ್ಪನ ಸ್ತ್ರೀತಿ ಅಳಿಸಿ ಹೋಯಿತು. ಸುಖವಾಗಿ ಸಂಸಾರ ಸಾಗಿತು. ವರುಷಗಳ ಮೇಲೆ ವರುಷಗಳು ಉರುಳಿದವು. ಸಂಗಪ್ಪ ಈಗ ಬೆಳೆದು ದೊಡ್ಡ ವನಾಗಿದ್ದಾನೆ. ಗೌಡಕಿಯ ಸೂತ್ರವನ್ನು ತಾನೇ ವಹಿಸಿಕೊಂಡಿದ್ದಾನೆ. ಆದು ವರೆಗೂ ತಂದೆ ಮಾಡಿಸಿ ಕಳಿಸಿದ್ದ ಬಂಗಾರ ಉಡುದಾರ ಹಾಕುತ್ತ ಬಂದಿದ್ದಾನು. ದೊಡ್ಡವನಾಗಿದ್ದರಿಂದ ಆದನ್ನು ತೆಗೆದಿಡಬೇಕೆಂದು ತೆಗಿದನು. ತಾನು ಹತ್ತು ದಿವಸದನಿರುವಾಗ ತನ್ನ ತಂದೆ ಆದನ್ನು ಮಾಡಿಸಿ ಕಳಿಸಿದ್ದ ನೆಂದು

ತಾಯಿಯ ಬಾಯಿಂದ ಅವನಿಗೆ ತಿಳಿದಿತ್ತು. ಸುಮ್ಮನೆ ಅದನ್ನು ಬೀರಳಿನಿಂದ ತಿರುಗಿಸುತ್ತಿರುವಾಗ ಅದರ ಮೇಲೆ ಕೊರೆದ ಚಿಕ್ಕ ಚಿತ್ರ ಒಂದು ಕಂಡಿತು. ಅದನ್ನು ನೋಡಲು ಅದರ ಮೇಲೆ ಒಂದು ಕೆತ್ತಿ ಹಾಗೂ ಹೆಣ್ಣುಮುಖದ ಚಿತ್ರಗಳೆರಡನ್ನಿಂತೆ ಒಂದು ಕೆತ್ತಿ ಹಾಗೂ ಹೆಣ್ಣುಮುಖದ ಚಿತ್ರವನ್ನೇ ಕೊರಿಸಿ ಕಳಿಸಿದನೆಂದು ದಿಗಿಲುಗೊಂಡನು.

ಒಂದು ದಿನ ತನ್ನ ತಂಡೆಯ ಕಾಗದವತ್ರಗಳನ್ನು ತಿರುವಿ ಹಾಕುವಾಗ ಉಡಿದಾರದ ಮೇಲೆ ಕೊರೆದ ಚಿತ್ರವೇ ಒಂದು ಕಾಗದದಲ್ಲಿ ಬರೆದಿತ್ತು. ಅದರೊಳಗಿನ ಅಕ್ಕರೆಗಳೆಲ್ಲನೂ ಅಳಿಕೆಸಿ ಹೋಗಿತ್ತು. ಅದು ಯಾರಿಗೋ ಬರೆದ ಪತ್ರವಿತ್ತು. ಅದನ್ನು ಬಹು ಪ್ರಯತ್ನಪಟ್ಟು ಓದಿದನು. ಅದರಲ್ಲಿ ಏನೂ ತಿಳಿಯದೆ ಹೋದರೂ “ಹೆಂಡತಿ ಜಾರೆಯಾಗಿ ಮಗನನ್ನು ಹೆತ್ತುದಕ್ಕೆ ಅವಳನ್ನು ಕೆತ್ತಿಯಿಂದ ಇರಿಯಬೇಕೆಂಬುವವ್ಯೂ ಕೋಪ ಬಂದಿದೆ. ಸಾಧ್ಯವಾಗ ದ್ವಾರ್ಕೆ ಈ ಚಿತ್ರದಲ್ಲಿ ಅದನ್ನು ಮಾಡಿ ಅವಳಿಗೆ ಕಳಿಸಿದ್ದೇನೇ” ಎಂದಿವ್ಯೂ ತಿಳಿಯಿತು. ಅಂದು ಅವನಿಗೆ ತಾನು ಕೂಡಲಪ್ಪನ ಮಗನಲ್ಲವೆಂದು ಖಂಡಿತ ವೆನಿಸಿತು. ಉರಿನವರೆಲ್ಲರೂ “ಸಂಗಪ್ಪನವರೇ, ಗೌಡರ ರಕ್ತವು ನಿಮಗೆ ಎಲ್ಲಿಂದ ಬರಬೇಕು!” ಎಂದು ಅನ್ನಾತ್ಮದ್ವಾರು. ಜನರು ಕೇವಲ ಹಾಸ್ಯಮಾಡುತ್ತಿರಬಹುದೆಂದು ಅದುವರೆಗೂ ಅವನ ಕಲ್ಪನೆಯಾಗಿತ್ತು. ಈಗ ಅವನ ಸಂಕರ್ಯಾಪಿತಾಚಿಯು ಬೆಳೆಯಹತ್ತಿತು. ಜಾರೆಯ ಮಗನಾಗಿ ಇರುವದಕ್ಕೊಂತ ಸಾಯುವಡೇ ಲೇಸೆಂದು ಭಾವಿಸಿದನು. ತಾಯಿಯ ಅಕಾರ್ಯಕ್ರಾಗಿ ತಪ್ಪನಾದನು. ಕೂಡಲಪ್ಪನ ಕಾಯ್ದವನ್ನು ಪೂರ್ತಿಗೊಳಿಸಲು ತಾನು ಸಿದ್ಧನಾದನು. ನಾಗನೂರಿನ ಒಬ್ಬಿಬ್ಬರು ಹಿರಿಯರನ್ನು ಕೇಳಿ ಅದನ್ನು ಘೃಥಪಡಿಸಿಕೊಂಡನು, ತಾಯಿಯ ಕೂಡ ಈ ಮಾತನ್ನೆತ್ತಿದಾಗ ಅವಳಿಗೆ ಒಮ್ಮೆಲೇ ಸಂಕಟವಾಯಿತು. ಯಾರೋ ನೀಜರು ಈ ಸುದ್ದಿಯನ್ನು ಹೇಳಿರಬೇಕೆಂದು ನಿಷಯಿಸಿದಳು. ಕೂಡಲಕ್ಕೆ ಮಗನು ಮೇಲಿಂದ ಮೇಲೆ ಹೋಗುತ್ತಿದ್ದುದರಿಂದ ಅವರನ್ನು ಶಪಿಸಿದಳು. ಆದರೆ ಮಗನೆದುರು ಮಾತನಾಡುವಡೇನು? ತನ್ನ ತಪ್ಪನ್ನು ಅರೆಅರೆಯಾಗಿ ಒಸ್ಪಿಕೊಂಡಳು. ಗೌಡರ ಮನೆಯ ದೀಪವು ನಿಲ್ಲಬೇಕೆಂದು ತಾನು ಈ ರೀತಿ ಮಾಡಿದಳಿ ವಿನಾ ಬೇರೆ ಯಾವ ಉದ್ದೇಶದಿಂದಲ್ಲವೆಂದು ಹೇಳಿದಳು. ನಿಜವಾಗಿಯೂ ಗಂಡನ ಮರಣದ ನಂತರ ಧ್ವಮರ್

ಮೊಗರದಲ್ಲಿ ಕಾಲ ಕೆಳೆಯುತ್ತಿದ್ದುಳು. ವರದೆಯ ದಂಡಿಗೆ ಒಡ್ಡು ಹಾಕಿಸಲು ತನ್ನ ಸಂಪತ್ತನ್ನು ವ್ಯಯಿಸಬೇಕೆಂದು ನಿರ್ಧರಿಸಿದ್ದುಳು. ಆದರೆ ಇಲ್ಲಿ ಬೇರೆ ಢೈವನ್ನು ಕಾದಿತ್ತು!

ಸಂಗಪ್ಪನು ತಾಯಿಯು ಒಪ್ಪಿಕೊಂಡ ಮೇಲೆ ತಾನು ಅಪವಿಶ್ವನೆಂದು ತಿಳಿದನು. ಕೋರ್ಪದಿಂದ ಕೆಡಿಕೆಡಿಯಾಗಿ ತಂದೆಯ ಕೊನೆಯಾಸೆಯನ್ನು ಪೂರ್ಣಗೊಳಿಸಲು ಸಿದ್ಧನಾದನು. ಸಂಕ್ರಮಣದ ಕರಿಯ ದಿವಸ ನಾಗನೂರೆ ಲ್ಲವೂ ಸಿದ್ಧಿಸುತ್ತಿರುವಾಗ, ಮಧ್ಯರಾತ್ರಿ ಅವಳನ್ನು ಎಳೆದು ತಂದು ನದಿಯ ಪಾತ್ರದ ಮಳಿನಲ್ಲಿ ಹಾಕಿದನು. ತಾಯಿಯ ತಲೆಯ ಮೇಲೆ ಕಾಲನ್ನಿಟ್ಟು ಎದೆಯಲ್ಲಿ ಕತ್ತಿಯನ್ನು ತಿನಿದನು. ರಕ್ತವು ಜಿಮ್ಮೆಹತ್ತುಲು ತಾಯಿ ಒರಲಿ ದಳು, ಕೂಗಿದಳು, ಜೀರಿದಳು. ಆದರೆ ಏನಿದೆ? ಜೀವನದ ಯಾತ್ರೆ ಕೊನೆಗೊಂಡಿತ್ತು. ಸಂಗಪ್ಪನು ತನ್ನ ಮಾತನ್ನು ಕೇಳಿದ ಮೇಲೆ ಸುಮೃನಿ ದ್ವಾರಾ ಗಂಡ ಕೂಡಲಪ್ಪನಂತೆ ಮರೆಯುವನೆಂದು ಅನಿಸಿತ್ತು. ಹೀಗೆ ಕೂರವಾಗಿ ಬಲಿ ಕೊಡಬಹುದೆಂಬುದರ ಕಲ್ಪನೆಯು ಇದ್ದಿದ್ದಿಲ್ಲ. ಸಂಗಪ್ಪನು ರಕ್ತದಿಂದ ತೊಯ್ದ ಕತ್ತಿಯನ್ನು ಸಂಗಮದಲ್ಲಿ ತೊಳೆದು ಮೇಲಕ್ಕೆ ಬಂದನು. ಮತ್ತಿಂದ್ರಮೈ ತಾಯಿಯ ಶವವನ್ನು ದೃಷ್ಟಿಸಿ ನೋಡಿ ನದಿಯಲ್ಲಿ ಆದನ್ನು ಬೀಸಿ ಉಗೆದನು. ವರದೆಯು ತನ್ನ ಮಳಿನಲ್ಲಿ ನಾಗವ್ಯಾನನ್ನು ಕರೆದುಕೊಂಡು ಕೂಡಲಪ್ಪನ ಬಳಿ ಕೆಳಸಿದಳು. ಇಪ್ಪರಲ್ಲಿ ನದಿಯ ಆ ದಂಡೆಯಿಂದ ನಗು ವ್ರೋಂದು ಕೇಳಿಬಂದಿತು. ಅತ್ಯಕಡೆ ತಿರುಗಲು ಇನ್ನೊಂದು ಕಡೆ ಮಿಂಚಿತು. ಬೇರೊಂದು ಕಡೆ ಧ್ವನಿಯೋಂದು ಜೀರಿತು; ಪ್ರಕೃತಿಯೇ ಹುಚ್ಚೆದ್ದು ಕುಣಿ ದಂತಿ ಕಂಡಿತು. ಸಂಗಪ್ಪನು ಚಣಹೊತ್ತು ಕಣ್ಣಾಮುಚ್ಚಿ ತೆರೆಯುವಪ್ಪ ರಲ್ಲಿಯೇ ಭೂತಾಕಾರದ ವ್ಯಕ್ತಿಯೋಂದು ಇವನೆಂದು ನೀಂತಿತು; ಮಾತನಾಡಲು ವ್ಯಾರಂಭಿಸಿತು:

“ನಾನು ನಿನ್ನ ತಾಯಿಯ ಭೂತ. ತಾಯಿಯ ಪಾಪಕ್ಕೆ ಅವಳನ್ನು ಇರಿದು ಕೊಂಡೆ. ಪಾಪದ ಕೊನೆಯಾಯಿತೆಂದು ಭಾವಿಸಿದೆಯಾ? ಸುಳ್ಳ. ಮತ್ತೆ ಪಾಪದಾಟನ್ನು ವ್ಯಾರಂಭವಾಯಿತು! ಹತ್ತು ತಿಂಗಳು ಹೊತ್ತು, ಸಾಕಿ ಸಲಹಿ ಬೆಳೆಯಿಸಿದ ಹೃದಯಕ್ಕೆ ನೀನಿತ್ತುದು ಮುದ್ದಿನ ಮುತ್ತಲ್ಲ; ಕತ್ತಿಯ

ತಿನಿತ ! ಬೆಂದ ತಾಯಿಯ ಷ್ಟೇಡಯದ ಶಾಪವನ್ನು ಅನುಭೋಗಿಸಬೇಕು. ಮಗನಿತ್ತ ಕಷ್ಟಕ್ಕೆ ತಾಯಿಯ ಕಟ್ಟಿನಿಂದ ಉದುರುವ ಪ್ರತಿ ಹನಿ ಕಟ್ಟಿ ರೀಂದರೆ ಮಗನಿಗೆ ನರಕದಲ್ಲಿ ಕೊಳ್ಳಿಯುವ ಒಂದೊಂದು ದಿನ ಇದ್ದಂತೆ. ನನ್ನ ಪಾಪ ಕ್ಷಾಗಿ ಹಾದಿ ಬಿಟ್ಟೆ. ಅದಕ್ಷಾಗಿ ಗಂಡನನ್ನು ಕಳಕೊಂಡೆ. ನಿನಗಾಗಿ ನಾನು ಇದುವರಿಗೂ ಬಾಳಿದ್ದ ಕ್ಕೆ ಸಿಕ್ಕು ಪ್ರತಿಫಲವೇನು ? ರಕ್ತಾಭಿನೇಕದ ಸಂಭ್ರಮ ವಲ್ಲವೇ ?”

ವ್ಯಕ್ತಿ ಗಹಿಗಹಿಸಿ ನಡ್ಡಿತು. ಮೂರ್ತಿ ಬೆಳದಿಂಗಳಲ್ಲಿ ಮರೆಯಾಯಿತು. ಸಂಗಪ್ಪನಿಗೆ ದೇಹದ ಮೇಲೆ ಪರಿವೆಯಿದ್ದಿಲ್ಲ. ರಾಕ್ಷಸೀವೃತ್ತಿಯು ಅವನಲ್ಲಿ ತುಂಬಿದ್ದರಿಂದ ಅವನಿಗೆ ನಿಶ್ಚಯ ಅಂಜಕೆಯೇ ಇದ್ದಿದ್ದಿಲ್ಲ. ಹಾಗೆಯೇ ಹೊರಳಿ ನಾಗನೂರನ್ನು ನೋಡದೆ ಕೂಡಲಕ್ಕೆ ಬಂದುಬಿಟ್ಟುನು. ನಾಗನೂರಲ್ಲಿ ಆಪಾರ ಸಂಪತ್ತಿದೆ, ಮನೆಯಿದೆ, ಆಸ್ತಿಯಿದೆ. ಆದರೆ ಅಲ್ಲಿಗೆ ಹೋಗಲಿಕ್ಕೆ ಅವನ ಮನ ಸ್ವಾಗಲ್ಲಿಲ್ಲ ಅವನಿಗೆ ಏನೂ ಚೇರಿಕೆರಲಿಲ್ಲ. ಬೇಕಾದುದು ಒಂದೇ ಒಂದು. ಆದು ತನ್ನ ಪಾಪದ ಕೊಳ್ಳಿಯನ್ನು ತೈಳಿನ ವಾಗಿ.

ಮರುದಿವಸ ನಾಗನೂರಿನವರು ಬಂದು ತಮ್ಮಾರಿಗೆ ಮರಳಿ ಬರ ಬೇಕೆಂದು ಬೇಡಿಕೊಂಡರು. ಆ ಅಪವಿತ್ರ ಉರಲ್ಲಿ ಕಾಲಿಡಬೇಡವೆಂದು ಕೂಡಲದ ಜನರು ಸಂಗಪ್ಪನಿಗೆ ಪ್ರೋತ್ಸಾಹಿಸಿದರು. ತನ್ನ ಆಸ್ತಿಯನ್ನು ಬೇಕಾದವರು ಬೇಕಾದಂತೆ ಉಪಯೋಗಿಸಬೇಕೆಂದು ಹೇಳಿದನು. ಹಂಚರು ಸೇರಿ ಅದರಿಂದ ವರದಾ ನದಿಗೆ ಒಡ್ಡುನ್ನು ಕಟ್ಟಬೇಕೆಂದು ನಿರಣಯಿಸಿದರು. ಇತ್ತು ಸಂಗಪ್ಪನು ಕೂಡಲದ ನಡುದಂಡಿಗೆ ಷಟ್ಕರ ಲಿಂಗವನ್ನು ಸ್ಥಾಪಿಸಿ ಆದರ ಪೂಜೆಯಲ್ಲಿ ಕಾಲ ಕಳೆಯಹತ್ತಿದನು.

ಒಡ್ಡು ಕಟ್ಟಿವ ಕಾರ್ಯ ಪಾರಂಭವಾಯಿತು.* ಅಧ್ಯ ಒಡ್ಡು ಮುಗಿಯುತ್ತ ಬಂದಿತ್ತು. ರಾತ್ರಿಯಲ್ಲಿ ಒಂದು ದಿವಸ ವರದೆಯು ಕೊಚ್ಚಿಕೊಂಡು ಹೊಡಳು. ಮತ್ತೆ ಕಟ್ಟಿದರು. ಮತ್ತೆ ವರದೆಯು ನುಂಗಿದಳು. ಸಂಗಪ್ಪನ ಸಂಪತ್ತಿಲ್ಲವೂ ಶೀರಿದರೂ ಆ ಒಡ್ಡು ಅಧ್ಯಕ್ಕೇನೇ ನಿಂತಿತು. ಮುಂದೆ ಅದನ್ನು ಕಟ್ಟಿದ ರಾತ್ರಿಯೇ ನೀರು ಅದನ್ನು ಸವರಿಕೊಂಡು ಹೋಗುತ್ತಿತ್ತು. ಸಂಗಪ್ಪನಿಗೆ ಈ ವಿಷಯವನ್ನು ತಿಳಿಸಿದರು. ಅವನಿಗೂ ಆದು ತಿಳಿಯಿದ್ದಾ

ಯಿತು. ಒಂದು ದಿನ ರಾತ್ರಿ ಈಶ್ವರ ಗುಡಿಯಲ್ಲಿ ಕುಳಿತು ತಾಯಿಯನ್ನು ನೆನೆದನು. ಒಂದು ಭೂತಾಕಾರದ ಬೇಳಕೊಂದು ಸಂಗವ್ಯನ ಮುಂದೆ ನಿಂತಿತು.

“ನನ್ನ ಕೋಪಕ್ಕಾಗಿ ಒಡ್ಡು ನಿಲ್ಲದಾಗಿದೆ. ನೀವು ಮಾನವರು. ನಾವು ಅಸುರರು. ನೀವು ವರ್ಷಗಟ್ಟುಲೇ ಮಾಡಿದ್ದನ್ನು ನಾವು ನಿಮಿಷಾರ್ಥದಲ್ಲಿ ವಿರೂಪಗೊಳಿಸಬಲ್ಲೇವು. ನಾನು ಮನಸ್ಸು ಮಾಡಿದರೆ ಇದು ನಿಲ್ಲಿವದು ಒಂದು ಚಣದ ಮಾತು.” ಧ್ವನಿ ಹೇಳಿತು.

“ನೀನೇಕೆ ಮನಸ್ಸನ್ನು ಮಾಡುವದಿಲ್ಲ ?” ಸಂಗಪ್ಪನು ಪ್ರಶ್ನಿಸಿದನು.

“ನಿನ್ನ ಮೇಲಿನ ಸಿಟ್ಟಿಗಾಗಿ.” ತಾಯಿ ಹೇಳಿದಳು.

“ನನ್ನ ಮೇಲಿನ ಕೋಪಕ್ಕಾಗಿ ಉರಿನವರಿಗೆ ಅನ್ಯಾಯವನ್ನು ಮಾಡುವದೇಕೆ ? ತಪ್ಪಿ ನನ್ನದಿದ್ದು ದರಿಂದ ನನ್ನನ್ನು ಶಿಕ್ಷಿಸು.” ಅವನು ಹೇಳಿದನು.

“ಸರಿ. ನೀನಂದಂತೆ ಆಗಲಿ.”

ಮುಂದೆ ಕೆಲ ದಿನಗಳಲ್ಲಿಯೇ ಭೂಮಿ ಕಂಪಿದಂತಾಯಿತಂತೆ. ವರದೆಯ ನೀರೆಲ್ಲವೂ ಚಲ್ಲಿಸಿಲ್ಲಿಯಾಗಿ ಕೂಡಲವನ್ನು ಹೊಕ್ಕಿತು. ಸಂಗಪ್ಪನಿದ್ದ ಮನೆಯನ್ನು ಕೊಚ್ಚಿಕೊಂಡು ಹೊರಿಯಿತು. ಮರುದಿವಸ ನಾಗನೂರಿನ ಸದಿಯ ದಂಡೆಯ ಮೇಲೆ ಆ ಒಡ್ಡಿನಲ್ಲಿ ಕಲ್ಲು-ಮಣ್ಣಗಳು ಒಂದು ಬಿದ್ದವು. ಅಲ್ಲಿ ಹೊಸ ಸ್ವಷ್ಟಿಯೇ ಉಂಟುವಿಸಿದಂತೆ ಕಂಡಿತು. ಆದು ಭೂಕಂಪನದ ಕಾರಣವೆಂದು ಕೆಲವರೆಂದರು. ಕೂಡಲದ ದಂಡೆಯಿಂದ ನೋಡಿದವರು ಅದೊಂದು ಸ್ತ್ರೀಯಳ ಮುಖವೆಂದು ಒದರಿದರು. ಒಡ್ಡು ಹೊಗಿ ಒಂದು ಕಲ್ಲಿನ ಮುಖವಾಗಿ ಕಂಡಿದ್ದಕ್ಕೆ ಬೇರೆ ಕೆಲವರು ಬೇರೆ ಬಗೆಯಾಗಿ ತರ್ಕಿಸಿದರು. ಆದು ನಾಗವ್ಯನ ಮುಖವಂತೆ. ಒಡ್ಡು ನಿಲ್ಲಿದ್ದಕ್ಕೆ ತಾನೇ ಒಂದು ಅದರ ಮೇಲೆ ಕುಳಿತಿದ್ದಾ ಇಂತೆ. ಅಂದಿನಿಂದ ವರದೆಗೆ ನಾಗನೂರಿನ ಒಳಕ್ಕೆ ಹೊಗಲಿಕ್ಕೆ ಅಂಜಿಕಯಾಗಿದೆ, ಉಗ್ರ ಮೂರ್ತಿಯನ್ನು ನೋಡಿ. ಆವಳು ಕೂಡಲದಲ್ಲಿ ಮೇಲಿಂದ ಮೇಲೆ ನುಗ್ಗತ್ತಾಳೆ. ನಾಗವ್ಯನ ಸೇಡನ್ನು ತೀರಿಸಿ ಕೊಳ್ಳಲು ತಾನೂ ಸಹಾಯ ಮಾಡುತ್ತಾಳೆ.

ಅಂತಲೇ ಇಂದಿಗೂ ಅಲ್ಲಿ ಶಿಲಾಮುಖವು ನಿಂತಿದೆ. ನೀರಿನ ಹಾವ ಇಗೆ ಇಂದಿಗೂ ಕೇವಲ ಕೂಡಲನೇ ಸಿಗುತ್ತದೆಯೇ ವಿನಾ ನಾಗನೂರು ಸಿಗದಾಗಿದೆ. ಇಂದಿನ ಆ ಎರಡೂ ಗ್ರಾಮಗಳ ಮಧ್ಯ ತಲೆಯೆತ್ತಿ ನಿಂತ ದ್ವೀಪಕ್ಕೆ ಹಿಂದಿನ ವ್ಯಾಜ್ಯನೇ ಕಾರಣ. ಸಂಗಪ್ಪನೂ ನದಿಯಲ್ಲಿಯೇ ಕೂಚ್ಚಿ ಹೊಗಿದ್ದರಿಂದ ಅವನ ಪ್ರೀತ್ಯಭವಾಗಿ ಈಶ್ವರನಿಗೆ “ಸಂಗಮೇಶ್ವರ” ನೆಂಬ ಹೆಸರನ್ನಾಟ್ಟು ಸಂಕ್ರಮಣದ ಕರಿಯ ದಿವಸ ಜಾತ್ರೆ ಮಾಡುತ್ತಾರೆ. ಹಿಂದಿನ ವಾಪದ ಪ್ರಾಯಶ್ಚಿತ್ತಕ್ಕೆ ಕೂಡಲದ ಜನರು ಗುರುಗಳ ವಾದ ಗಳನ್ನು ತಲೆಯ ಮೇಲೆ ಇರಿಸಿಕೊಳ್ಳುತ್ತಾರೆ. ಹೀಗಾಗಿ ನಾಗನೂರಿನ ವರು ಅಲ್ಲಿ ನಿಂತೇ ಜಾತ್ರೆ ನೊಡುತ್ತಾರೆ. ಸಂಗನು ಕತ್ತಿಯನ್ನು ಆ ನೀರಿನಲ್ಲಿ ತೊಳಿದದ್ದರಿಂದ ಆದು ಇಂದಿಗೂ ಕೆಂಪಾಗಿಯೇ ಹರಿಯುತ್ತಿದೆ. ಹಳ್ಳಿಗರ ಕಥೆಗೆ ಸಾಕ್ಷಿಯಾಗಿ ಶಿಲಾಮುಖವು ನಿಂತಿದೆ.

ಶಿವಗಂಗೆ

ಶಿವಗಂಗೆ ಮಲ್ಲಾಡದಂಚಿನ ಪ್ರಕೃತಿ ಸೌಂದರ್ಯದ ಮಹ್ಯದಲ್ಲಿ ನಿಂತಿರುವ ಶೂನ್ಯದೇವಾಲಯ. ಶಿವನು ಸುಂದರವಾದ ದೇಗುಲದ ಗರ್ಭಗೃಹವನ್ನು ಶೂನ್ಯವನ್ನಾಗಿ ಮಾಡಿ, ಎದುರು ಇರುವ ತೀರ್ಥದಲ್ಲಿ ಕುಳಿತಿದ್ದಾನೆ. ಆದೇಗುಲದೆದುರು ಎರಡು ತೀರ್ಥಗಳಿವೆ. ಕಪ್ಪು ಶಿಲೆಯ ಸೋಧಾನಗಳನ್ನು ನಿಮಿಫಸಿದ್ದು ತೀರ್ಥದ ಅಳಕ್ಕಾಳಿಯಲು ಬರುವಂತಿದೆ. ಒಂದು ಗಂಗೆ ತೀರ್ಥ, ಇನ್ನೊಂದು ಶಿವತೀರ್ಥ. ಗಂಗತೀರ್ಥ ಸದಾ ತುಂಬಿರುತ್ತದೆ. ಅದರ ಜಲವು ರಕ್ತದಂದೆ ಕೆಂಪು, ಕಲ್ಲುಸಕ್ಕರೆಯಂತೆ ಪವಿ. ಒಂದೇ ವಾರಿನಂತರದಲ್ಲಿರುವ ಶಿವತೀರ್ಥವು ಬರಿದು. ಎರಡು ತೀರ್ಥಗಳ ಮೇಲೂ ವರ್ಷ ಖುತ್ತ ಬೇಕಾದನ್ಯು ಜಲವನ್ನು ಸುರಿಸಿದರೂ ಗಂಗೆ ತುಂಬಿ ಹರಿಯುತ್ತಾಳೆ; ಶಿವನು ಮಾತ್ರ ಬರಿದಾಗಿಯೇ ಸಿಲ್ಲುತ್ತಾನೆ. ಗಂಗತೀರ್ಥವೆಂದರೆ ಗ್ರಾಮದೇವತೆ. ತವಳ ಜಲವನ್ನು ಆ ಗ್ರಾಮದವರೇ ಕುಡಿಯುತ್ತಾರೆ. ಅದರ ಜಲವು ಬತ್ತಿದರೆ ಸುಮಾರು ನಾಲ್ಕುರು ಗಾವುದ ದೂರದಲ್ಲಿ ಕುಡಿಯುವ ನೀರೀದೊರಿಯುವದಿಲ್ಲ. ಅಂತಲೇ ಆ ಶೂನ್ಯದೇವಾಲಯಕ್ಕೆ ಯಾರೂ ಬಾರಾದೆ, ಆ ಗಂಗತೀರ್ಥಕ್ಕೆ ಒಂದು ಅವಳಿಗೆ ಪೂಜೆ ಸ್ವೇಧ್ಯಗಳನ್ನು ಹಳ್ಳಿಗರು ಸಲ್ಲಿಸುತ್ತಾರೆ. ಬರಿದಾದರೂ ಶಿವತೀರ್ಥದಲ್ಲಿ ನಿತ್ಯವೂ ಮೂರು ಮುಕ್ಕು ಜಲವು ಬರುತ್ತದೆ. ಆ ನೀರು ಖಪ್ಪು. ಆ ಜಲವನ್ನು ದೇಹಕ್ಕೆ ಲೇಸಿಸಿಕೊಂಡರೆ ತೊನ್ನಿನಂಥ ತ್ವಚರೋಗಗಳು ವಾಸಿಯಾಗುವವೆಂಬ ವದಂತಿಯಿದೆ. ಅಂತಲೇ ಆ ಶಿವತೀರ್ಥದ ಮೂರು ಮುಕ್ಕು ನೀರಿಗಾಗಿ ರೋಗಗ್ರಹಿರ ಬಳಗವೇ ಕಾದು ನಿಂತಿರುತ್ತದೆ. ಇಂದಿಗೂ ಮಹಾರೋಗದಂತಹ ವಾಷಧಿಯಿದ್ದವರೂ ಅಲ್ಲಿ ಬರುತ್ತಾರೆ.

ಆ ತೀರ್ಥದ ಆಳದಲ್ಲಿ ಶಿವನು ಕುಳಿತಿದ್ದಾನೆ. ಶಿವನಿಗೆ ಕೊರೆಪ ಬಂದು ದಕ್ಕೆ ಅಂತಹ ಸುಂದರ ಸೌಧವನ್ನು ಶೂನ್ಯವನಷ್ಟಾಗಿ ಮಾಡಿ ಆ ತೀರ್ಥದಲ್ಲಿ ಕುಳಿತಿದ್ದಾನೆಂದು ಕೆಲವರು ಅಂದರೆ, ಯವನರ ಕೈಗೆ ಸಿಲುಕೆ ಶಿವನಿಗಾಅವನ್ನೆ ಬಂದಿದೆಯೆಂದು ಕೆಲವರು ಹೇಳುತ್ತಾರೆ. ಇನ್ನೊಂದು ಆ ತೀರ್ಥಗಳ ಒಗ್ಗೆ ಅತಿ ವಿಚಿತ್ರ ಸಂಗತಿಯಿದೆ. ಶಿವನ ತೀರ್ಥದಲ್ಲಿ ನಿಂತು “ಶಿವಾ! ಏ ಶಿವಾ!” ಎಂದು ಕೂಗಿದರೆ “ಪಾಪಿ, ಪಾಪಿ” ಎಂಬ ಸುಸ್ವಷ್ಟಿವಾದ ಪ್ರತಿಧ್ವನಿ ಬರುತ್ತದೆ ಅದೇ ರೀತಿ ಗಂಗೆತೀರ್ಥಕ್ಕೆ ಹೋಗಿ “ಗಂಗಾ! ಗಂಗವ್ವಾ!” ಎಂದರೆ “ನೀವೇ ನೀವೇ” ಎಂಬ ಪ್ರತಿಧ್ವನಿ ಬರುತ್ತದೆ. ಒಂದೇ ಮಾರಿಸಂತರದ ಎರಡು ತೀರ್ಥಗಳಲ್ಲಿ ಹೀಗೆ ಅಜಗಜಾಂತರ!

ಆ ತೀರ್ಥಗಳಿಂದ ಅವುಗಳ ಬಳಿಯಿರುವ ಗ್ರಾಮಕ್ಕೆ ಶಿವಗಂಗೆ ಗ್ರಾಮ ವೆನ್ನುತ್ತಾರೆ. ಆ ದೇಗುಲದ ಹಿಂದೆ ಕೂರಿಗೆ ಐವತ್ತುಕ್ಕೂ ಮೇಲುಟ್ಟು ಜವಿಂ ನಿದೆ. ಯಾರು ಬೇಕಾದವರೂ ಆದನ್ನು ಉತ್ತು ಬೆಳೆಯನ್ನು ಪಡೆದುಕೊಳ್ಳಬಹುದು. ಅದು ಆ ದೇವಾಲಯಕ್ಕೆ ಸೇರಿದ ಭೂಮಿ. ಯಾರದೂ ಆತಂಕ ವಿಲ್ಲ. ನಿರ್ಗತಿಕರಾದವರವ್ಯೇ ಆ ಭೂಮಿಯನ್ನು ಹಡಗೊಳಿಸಿ ತಮ್ಮ ಉದರ ನಿರ್ವಹಣೆಯನ್ನು ಮಾಡಿಕೊಳ್ಳುತ್ತಾರೆ. ಕೊಂಚ ಸ್ಥಿತಿವಂತನು ಎಂದಿಗೂ ಆ ಭೂಮಿಗಾಗಿ ಆಶಿವಡುವದಿಲ್ಲ. ಅದು ಅಲ್ಲಿಯ ಪರಂಪರೆ. ಭೂಮಿ ಹಾಳು ಬಿದ್ದರೂ ಆದನ್ನು ಅನುಭೋಗಿಸುವವರಿಲ್ಲ. ಈ ರೀತಿ ಆ ಶಿವಗಂಗೆ ಗ್ರಾಮವು ಬಂದು ವಿಚಿತ್ರ ರೀತಿಯಿದೆ. ಸುಂದರ ದೇಗುಲದಲ್ಲಿ ಶಿವನೇಕಿಲ್ಲ? ಒಂದೇ ಮಾರಿಸಂತರದ ಎರಡು ತೀರ್ಥಗಳಲ್ಲಿ ಅದೇಕೆ ಅವ್ಯಾಖಿನ್ಯ ಉಂಟು? ಅವರವರ ಹೇಸರು ಕೂಗಿದರೆ ತೀರ್ಥಗಳೇಕೆ ಆ ರೀತಿ ಪ್ರತಿಧ್ವನಿ ಕೊಡುವವು? ಒಂದರ ಜಲವು ವಿಪುಲವಾಗಿ ಕೆಂಪಿದ್ದು ಸಕ್ಕರೆಯ ಮಧುರತ್ವವನ್ನು ಪಡೆದರೆ, ಇನ್ನೊಂದು ತೀರ್ಥವು ಸ್ವಚ್ಛವಾದ ಉಪ್ಪುರುಚಿಯ ಮೂರೀ ಮುಕ್ಕಿಗಳನ್ನು ಇಟ್ಟು ಕೊಂಡೇಕೆ ನಿಂತಿದೆ? ತಲೆಮಾರುಗಳಿಂದಲೂ ಇಳಿದು ಬಾದ ಶಿವ ಗಂಗೆಯ ಕಡೆಯನ್ನು ಕೇಳಿದರೆ, ಆ ಶೂನ್ಯ ದೇಗುಲ, ತೀರ್ಥಗಳ ವೈಚಿತ್ರ್ಯ, ಭೂಮಿಯಿದ್ದೂ ಆದನ್ನು ಉಪಯೋಗಿಸದ ಕಾರಣ ಗೊತ್ತಾಗುವವು.

ಸುಮಾರು ಆರು ತಲೆಮಾರಿನಾಚೆಯ ಸತ್ಯ ಕಥೆ: ಶಿವಪ್ಪ ಶಿವಗಂಗೆ ಗ್ರಾಮದ ಗೂಡ. ಗೌಡನೆಂದರೆ ಗ್ರಾಮದ ತಂದೆಯಿದ್ದಂತೆ. ಗಂಗೆ ಶಿವಪ್ಪ

ಗೊಡನಿಗೆ ಅನುರೂಪಳಾದ ಧರ್ಮವತ್ತಿ. ಶಿವಪ್ಪಗೊಡನಿಗೆ ಸಿರಿವಂತಿಕೆ ತಲೆ ತಲಾಂತರದಿಂದ ಇಳಿದು ಬಂದಿತ್ತು. ಆಗಭ್ರ ಶ್ರೀಮಂತ, ಗ್ರಾಮದ ಆಧಿಕಾರಿ. ಗಣ್ಯ ಗೃಹಸ್ಥ, ರತ್ನಯಂತಹ ಸಹಧರ್ಮಿಯಾಗಿ. ಆದರೂ ಶಿವಪ್ಪನ ಮುಖದ ಮೇಲೆ ಒಂದು ರಿತಿಯ ಚಿಂತೆ ನೃತ್ಯ ಮಾಡುತ್ತಿತ್ತು. ರತ್ನಯಂತಹ ಹೆಂಡತಿ, ಕುಬೇರನಪ್ಪು ಸಂಪತ್ತು ಇರುವಾಗ ಶಿವಪ್ಪನಿಗಾವರಿಸಿದ ಚಿಂತೆಯನ್ನು ಕುರಿತು ಗ್ರಾಮವೇ ಮಾತನಾಡಿಕೊಳ್ಳುತ್ತಿತ್ತು. ತಮ್ಮ ಸಂತರ ತಮ್ಮ ವಂಶವನ್ನು ಉದ್ಧರಿಸಬಲ್ಲ ಕುಲದಿವರಕ್ಷಿಲ್ಲವೆಂದು ಅವರಿರಿಗೂ ಚಿಂತೆ.

“ಶಿವಪ್ಪ ರತ್ನಯಂತಹ ಗಂಗೆಯ ದೇಹವನ್ನು ಮುಟ್ಟಿದೆ ಮಕ್ಕಳಾಗುವ ಬಗೆಯೆಂತು?” ಗ್ರಾಮದಲ್ಲಿ ಸದಾ ಕೇಳಬರುತ್ತಿದ್ದ ಸೋಲ್ಲು. ಗಂಗೆಯನ್ನು ಮದುವೆಯಾದ ಎರಡೇ ವರ್ಷಗಳಲ್ಲಿ ಶಿವಪ್ಪನ ಆಡಕೆಯಾಕಾರದ ತೊನ್ನು ವ್ಯಾಧಿ ಸಮಗ್ರ ದೇಹವನ್ನೇ ಆವರಿಸಿತ್ತು. ಗಂಗೆ ಧರ್ಮವತ್ತಿಯಾಡುದಕ್ಕೆ ತಾನು ಶಿವಪ್ಪನ ಎಂತಹ ದೇಹವನ್ನೂ ಮುಟ್ಟಿಲು ಸಿದ್ಧಿ ಇರುವೆನೆಂದು ಹೇಳಿದಳು. ಆತನ ಪ್ರೀಮವನ್ನೂ ಶಿಕ್ಷಿ ಬೇಡಿಕೊಂಡಳು. ಆದರೆ ಶಿವಪ್ಪನೇ ಆವಳನ್ನು ಮುಟ್ಟಿಲು ನಿರಾಕರಿಸಿದನು. ತನಗೆ ತೇಣನ್ನು ಬಂದುದರಿಂದ ತಾನು ಪಾಪಿಷ್ಟನೆಂದೇ ಅವನ ಭಾವನೆ. ತನ್ನ ಸಂಪರ್ಕದಿಂದ ತನ್ನ ವ್ಯಾಧಿಯು ಬೇರೆಯವರಿಗೆ ಅಂಟಿಲೂ ಬಹುದೆಂದು ಎಣಿಸಿ ಅಂಜಿದ್ದನು. ಅಂತಲೇ ಗಂಗೆಗೆ ಪ್ರೇಸ್ಯವಾಗಿ ಹೇಳಿದ್ದನು. ಈ ರೀತಿ ದೈವವಿದ್ದರೂ ದರಿದ್ರತೆಯಿಂದ ಇಬ್ಬರೂ ಬಳಲುತ್ತಿದ್ದರು. ಶಿವಪ್ಪನ ಮಾತೆಂದರೆ ಭೀಷಣಪ್ರತಿಜ್ಞೆ. ಅವನ ಮಾತನ್ನು ಅಲ್ಲಿಗಳೆಯುವ ಶಕ್ತಿ ಶಿವಗಂಗೆಯ ತ್ಯಾಣಕ್ಕೂ ಇರುತ್ತಿರಲ್ಲ. ಯಾರೋ ಶಿವಪ್ಪಗೊಡನಿಗೆ “ಹಣತೆ ನಿಲ್ಲಬೇಕಾದರೆ ದತ್ತಕ ಮಾಡಿಕೋ ಗೊಡಪ್ಪ” ಎಂದು ಹೇಳಿದಾಗ ನೀಳವಾದ ಉಸಿರೋಂದನ್ನು ಬಿಟ್ಟು “ಗೋರಿಗೆ ಹೋದವನಿಗೇಕೆ ವಂಶೋದಧ್ಬಾರದ ವಿಚಾರ? ಜೀವಿಸಿದ್ದು ಜೀವವಿದೆಯೆಂ ತಲೆ ವಿನಾ, ಜೀವನದ ಯಾವ ಸುಖಕ್ಕೂ ಅಲ್ಲ. ನನ್ನೊಂದಿಗೆ ನನ್ನ ವಂಶವೇ ಈ ಶಿವಗಂಗೆ ಗ್ರಾಮದಲ್ಲಿ ಅಳಿಯಬೇಕೆಂದು ಸಂಕಲ್ಪವಿದೆ.” ಎಂದು ತನ್ನ ನಿರಾಶಾವಾದವನ್ನು ಮಂಡಿಸಿದನು.

ಯಾಂತ್ರಿಕವಾಗಿ ಗೊಡನ ಕಾಲ ಕಳೆಯುತ್ತಿದ್ದಿತೇ ವಿನಾ ಯಾವ ಸೋಬಗೂ ಅವರ ಕಾರ್ಯದಲ್ಲಿರಲಿಲ್ಲ. ವರೋಪಕಾರಕಾಗಿ ತನ್ನ ಸಂಪತ್ತನ್ನು ವ್ಯಯಿಸಲು ಯೋಚಿಸುತ್ತಿದ್ದನು. ಆದರೆ ಅದು ಸುಭಿಕ್ಷಯ ಕಾಲ. ಬೇಡುವ ಪರೇ ಬರುತ್ತಿರಲಿಲ್ಲ. ಶಿವಪ್ಪನವೈ ವಿಶಾಲಮತಿಯು ಗಂಗೆಯಲ್ಲಾ ನೆಲೆ ಯೂರಿತ್ತು. ಅಷ್ಟು ಸಂಪತ್ತಿದ್ದರೂ ಗಂಗೆ ನಿತ್ಯವೂ ಎರಡು ಕೊಳವೆ ಭತ್ತು ವನ್ನು ಕೂಟ್ಟಿ ಖಣ್ಣಿತ್ತಿದ್ದಳು. ಕಾಯಕವೇ ಕೈಲಾಷವೆಂಬ ಮಾತಿನಲ್ಲಿ ಆವಳದು ಪೂರಣ ಶ್ರದ್ಧೆ. ಶಿವಪ್ಪ ಗಂಗೆಯೋಡನೆ ಹಾಷ್ಯ ಮಾಡುತ್ತಿದ್ದು, ಮಾತ ನಾಡುತ್ತಿದ್ದು, ನಗುತ್ತಿದ್ದು; ಆದರೆ ಎಲ್ಲವೂ ಸ್ವಾರಷ್ಟರಹಿತ ಮಾತು. ಶಿವಪ್ಪನ ಚಿತ್ತವೇ ಸ್ವಾಷ್ಟಿದಲ್ಲಿರಲಿಲ್ಲ. ಅವನಿಗೆ ಇಹಲೋಕದ ಆಶೀರ್ಯಲ್ಲವೆಂಬುದರ ಅರಿವು ಗಂಗಿತ್ತು. ಅಂತಲೇ ಅವಳು ಪರಮಾತ್ಮನಿಗೆ ತನ್ನ ಪತಿಯ “ತೊನ್ನನ್ನನ್ನು” ತನಗೆ ಕೂಟ್ಟರೆ ತಾನು ತೆಗೆದುಕೊಳ್ಳಲು ಸಿದ್ಧ ಓರುವಳಿಂದು ನಿತ್ಯವೂ ವಾರ್ಥನಿಯನ್ನು ಸಲ್ಲಿಸುತ್ತಿದ್ದಳು. ಆದರೆ ವಿಧಿಯ ಅಜ್ಞೆಯನ್ನು ನಿಂದಾಗಿ ವರಾರು?

ಒಮ್ಮೆ ಶಿವಗಂಗೆ ಗ್ರಾಮದ ಮೇಲೆ ಮಳೆರಾಜನಾದ ಇಂದ್ರ ದೇವನು ಕೋಪಗೊಂಡನು. ವರುಷಗಳೆರಡು ಕಳಿದರೂ ವರ್ಷ ಮುತ್ತು ಒಂದು ಬಿಂದು ವನ್ನೂ ಸುರಿಸಲಿಲ್ಲ. ಗಂಗತೀರ್ಥದ ಜಲವು ಬತ್ತಿ ಹೋಗಲು ಬಂದಿತು. ಆ ತೀರ್ಥವನ್ನು ಬಿಟ್ಟರೆ ಆ ಗ್ರಾಮಕ್ಕೆ ಹತ್ತೀಂಟು ಗಾವುದ ದೂರದಲ್ಲಿ ಕುಡಿಯುವ ನೀರು ದೊರೆಯುತ್ತಿರಲಿಲ್ಲ. ಹಗಲಿರುಳು ಮುಕ್ಕೆ ನೀರಿಗಾಗಿ ಗ್ರಾಮದ ಜನರೆಲ್ಲರೂ ತೀರ್ಥದ ಬಳಿ ಸೇರುತ್ತಿದ್ದರು. ಶಿವಪ್ಪನಿಗೆ ಗ್ರಾಮದ ಶೋಂದ ರೆಯ ಅರಿವಾಯ್ತು. ಅಂದು ಕೇವಲ ಗಂಗತೀರ್ಥ ಒಂದೇ ಇತ್ತು. ಶಿವ ತೀರ್ಥವು ಇದ್ದಿರಲಿಲ್ಲ. ಗೊಡರೂ ಮಳೆಗಾಗಿ ದೇವರನ್ನು ಪ್ರಾಂತ್ಯಸಿದರು. ಮೋಡಗಳು ರಾಶಿರಾಶಿಯಾಗಿ ಶಿವಗಂಗೆಯ ಮೇಲೆ ಹಾರಿ ಹೋದರೂ ಹನಿ ಜಲವನ್ನೂ ಸುರಿಸಲಿಲ್ಲ. ಹತ್ತಾರು ಗಾವುದಗಳ ಮೇಲೆ ಮಳೆಯಾಯಿತೆಂಬ ವಾರ್ತೆಯು ಶಿವಗಂಗೆಗೆ ಬರುತ್ತಿತ್ತಲ್ಲದೆ, ಶಿವಗಂಗೆಯಲ್ಲಿ ಮಳೆಯಾಯಿತೆಂದು ಎಲ್ಲಿಯೂ ಕೇಳಿ ಬರುತ್ತಿರಲಿಲ್ಲ. ಇದೆಲ್ಲದಕ್ಕೂ ತಮ್ಮ ಗ್ರಾಮದ ಪಾಷವೇ ಕಾರಣವೆಂದು ಜನ ಭಾವಿಸಿದರು. ಯಾರೋ ಕುಹಕೆಗಳು, ಶಿವಪ್ಪನ ತೊನ್ನಿನ ಪ್ರಭಾವವೆಂದು ಉಸುರಿದರು. ತೊನ್ನಿನಂತಹ ವ್ಯಾಧಿಯಿಂದ ಶಿವ

ನನ್ನ ಪೂರ್ಚಿಸಿದ್ದ ಕೈ ಅವನು ಕೋಪಗೊಂಡನೆಂದು ಅವರು ಪ್ರತಿಧ್ವನಿಸಿದರು. ಮಾತು ಹೀವಿಯಿಂದ ಕೆನಿಗೆ ಹರಿದು ಗಂಗೆ ಹಾಗೂ ಶಿವಪ್ಪಗೌಡನ ವರೆಗೂ ಹೋಯಿತು.

ಈ ಮಾತುಗಳನ್ನು ಕೇಳಿದಾಗ ಕೆವಿಯಲ್ಲಿ ಲೋಹವನ್ನು ಕಾಸಿ ಸುರಿನಿದಂತಾಯ್ತು. ಗಂಗೆ ಸಮಾಧಾನವನ್ನು ಹೇಳಿದಳು. ತನ್ನ ಚಾರಿತ್ರ್ಯಕ್ಕೆ, ಗಾಂಧಿಯುಕ್ಕೆ, ಮರ್ಯಾದದ್ಗೆ ಕೂಡು ಬಂದಿತೆಂದು ಚಿಂತಿಸಿದನು. ಗಂಗೆಗೆ ಶಿವಪ್ಪನ ರೀತಿ ನೀತಿಗಳನ್ನು ಕಂಡು ಅಂಚೆ ಬಂದಿತು, ಇಲ್ಲದ ಧೈರ್ಯವನ್ನು ತಂದುಕೊಂಡು “ಪ್ರಾಲುಕರ ಮಾತುಗಳಿಂದ ಮನಸ್ಸನ್ನೇ ಕೇ ನೋಯಿಸಿಕೊಳ್ಳುತ್ತಿರಿ? ನಿಮ್ಮಲ್ಲಿ ಅವಾರ ಸಂಪತ್ತಿದೆ. ಆ ಗಂಗೆತೀರ್ಥದ ಬಳಿ ನಿರ್ವೂಭಂದು ತೀರ್ಥವನ್ನು ಕಟ್ಟಿಸಿರಿ. ಅದರಲ್ಲಿ ಜಲ ಬಿದ್ದರೆ ಅದನ್ನು ಗ್ರಾಮದ ವರು ಕುಡಿದು ತ್ಯಾಪ್ತಿ ವಡಬಹುದು.” ಎಂದು ಅವಳು ಹೇಳಿದಳು. ಗಂಗೆಯ ಸೂಚನೆ ಶಿವಪ್ಪನಿಗೆ ಮಾನ್ಯವಾಯಿತು. ಮಂಗಲ ಮುಹೂರ್ತವನ್ನು ನೋಡಿ ಗಂಗೆತೀರ್ಥದಿಂದ ಮಾರಂತರದಲ್ಲಿ ಬಂದು ಹೊಸ ತೀರ್ಥವನ್ನು ಕಟ್ಟಿಸಲು ಪ್ರಾರಂಭಿಸಿದನು. ಹೊಸದಾಗಿ ನಿಮಿತ್ವಾಗುತ್ತಲಿದ್ದ ತೀರ್ಥವು ಗಂಗೆಗಿಂತ ಆಳವಾಗಿ ಹೋದರೂ ಮುಕ್ಕು ನೀರು ಬರುವ ಸೆಲೆಯೇ ಕಾಣಲಿಲ್ಲ. ಪಾಷಿಷ್ಠ ಬಂಜೆಯು ಯಾವ ಕೆಲಸ ಮಾಡಿದರೂ ಪುಣ್ಯವು ಬರಲಾರದೆಂದು ಕೆಲವರು ಹೀರೆಸಿದರು. ಶಿವಪ್ಪನ ಚಿಂತೆ ನಿರಾಶಿಗಳು ಬೆಳೆಯತೊಡಗಿದವು. ತಾನಿನ್ನ ಜೀವಿಸುವದರಲ್ಲಿ ಆರ್ಥಿಕಲ್ಲಿಂದು ಗಂಗೆಗೆ ಶಿವಪ್ಪನು ನುಡಿದನು. ಗಂಗೆಯ ಭೀತಿಯು ಭೂತಾಕಾರವಾಯಿತು. ಶಿವಪ್ಪನು ಪುಣ್ಯದ ಕೆಲಸಕ್ಕೆ ಕೈಹಾರಿದರೂ ಅದರಲ್ಲಿ ಯಶಸ್ವಿ ಸಿಗಲಿಲ್ಲ.

ಗಂಗೆ ಶಿವಪ್ಪನಿಗೆ ಹೇಳಿದಳು: “ಯಾವದಾದರೂ ಜೈವೀತಿಸಿಗಳನ್ನು ಕರೆದು ಇದರ ಪರಿಹಾರವನ್ನು ಕೇಳಿರಿ. ಅವರು ಹೇಳಿದಂತೆ ನಡೆದರೆ ನಿರ್ಬಂಧದಾವು.” ಎಂದು ಒತ್ತಾಯಪಡಿಸಿದಳು,

ಸಂಕಟ ಬಂದಾಗ ಮುನ್ ಸೂಚನೆಯ ಭಾವೀ ಸುಖವೆಂದರೆ ನಿರಾಶಾ ಮಯ ಕಾನೋರ್ಡೆಗಳಲ್ಲಿ ಕಾಣುವ ಆಶೆಯ ಮಿಂಚು. ಜೈವೀತಿಸಿಗಳು ಬಂದರು. ಏನೇನೋ ಗುಣಸಿ ಹೇಳಿದರು: “ಗಂಗೆಯ ಜಲವು ಬತ್ತಿದ್ದಕ್ಕೆ,

ಗ್ರಾಮಕ್ಕೆ ಮತ್ತೆ ಬಾರದಿದ್ದುದಕ್ಕೆ, ಹಾಗು ನೀನು ಹೊಸದಾಗಿ ನಿರ್ಮಿಸಿದ ತೀರ್ಥವು ಬಂಜೆಯಾದುದಕ್ಕೆ ನಿನ್ನ ಮನೆತನದ ವಾವವೇ ಕಾರಣ. ಇಂದು ಮತ್ತೆಯಾಗಿ ಗಂಗೆತೀರ್ಥಕ್ಕೆ ಜಲವು ಬರಬೇಕಾದರೆ ಅದಕ್ಕೊಂಡು ನರಬಲಿಯ ನ್ನೀಯಬೇಕು.” ಎಂದು ಹೇಳಿದರು.

ನರಬಲಿ ಎಂದೊಡನೆಯೇ ಶಿವಪ್ಪನ ಮುಖದ ಮೇಲೆ ಎಂದೂ ಕಾಣದ ಆನಂದವು ಕಂಳಿಯಹತ್ತಿತು. ಗಂಗೆಯ ಮುಖವನ್ನು ಭೀತಿಯಾವರಿಸಿತು. ನಾನೇಕೆ ಜ್ಯೋತಿಷಿಗಳನ್ನು ಕೇಳಲು ಹೇಳದೆನೆಂದು ವಿಷಾದಿಸಿದಳು. ಎಷ್ಟೋ ದಿವಸದಿಂದ ಮರೆಯಾದ ಶಿವಪ್ಪನ ತುಟಿಗಳಲ್ಲಿ ನಗೆಯು ನಲಿಯುತ್ತಿದ್ದುದಕ್ಕೆ ಗಂಗೆಯೂ ಆದರಲ್ಲಿ ಪಾಲುಗಾರಳಾಗಬೇಕಿತ್ತು. ಆದರೆ ಭಾವೀ ಚಿತ್ರದ ವಿಚಿತ್ರ ರೂಪವು ಅವಕ್ಕೆದುರು ಬಂದು ಅವಳನ್ನು ಅಂಜಿಸಿತು ಜ್ಯೋತಿಷಿಗಳಿದ್ದು ಹೋದಮೇಲೆ ಶಿವಪ್ಪನು ತಾನೇ ನರಬಲಿಯಾಗುವೆನೆಂದು ನಿಶ್ಚಯಿಸಿ ಕೊಂಡು ಗಂಗೆಗೆ ಹೇಳಿದನು.

“ ಶಿವಪ್ಪನ ದೇಹ ಅಶುದ್ಧ, ಅವವಿತ್ತ, ನರಬಲಿಗೆ ಅಯೋಗ್ಯವಿದೆ ” ಎಂದು ಬಲ್ಲವರು ಹೇಳಿದರು. ಶಿವಪ್ಪನು ನೊಂದುಕೊಂಡನು. ಗಂಗೆಯ ಮುಖದಲ್ಲಿ ಇಂದು ಗೆಲವು ಬಂತು. ಶಿವಪ್ಪಸಿಗೆ ಮೇಲಿಂದ ಮೇಲೆ ಆಫಾತ ಗಳು ಬರಹತ್ತಿದವು. ಇದೇ ಬಹುಶಃ ಕೊನೆಯದಾಗಿರಬಹುದೇನೋ! ತನ್ನ ದೇಹವು ಸರಬಲಿಗೂ ಅಯೋಗ್ಯವೆಂದ ಮೇಲೆ ದೇವರು ತನ್ನನ್ನೇ ಕೆ ನಿರ್ಮಿಸಿದನೆಂದು ಮನಸ್ಸಿ ಬಯ್ದನು. ತಾನು ಪರೋಸಕಾರಕಾಳಾಗಿ ಜೀವಿಸದೆ ಪರೋಪಜೀವಿಯಾದೆ ಎಂದು ವ್ಯಧಿ ಪಟ್ಟುಕೊಂಡನು. ಯಾರು ನಗಬಲಿಗೆ ಸಿದ್ಧರಾಗುವರೋ ಅವರಿಗೆ ತಾನು ಹಾಗು ಗಂಗೆಯಂಟ್ಟಿ ಬಟ್ಟಿಯನ್ನು ಬಿಟ್ಟು ಸಮಗ್ರ ಸಂಪತ್ತನ್ನೇ ಕೊಡುವೆನೆಂದು ಸಾರಿದನು. ಆನೆ ಎತ್ತರದ ಸಂಪತ್ತಿಗೆ ಸಾಸಿನೆಯಾಕಾರದ ಜೀವನವನ್ನು ಕೊಡಲು ಯಾರೂ ಮುಂಬರಲಿಲ್ಲ.

ನರಬಲಿಯ ಚಿಂತೆ ಶಿವಪ್ಪಗೌಡನಿಗೆ ಹೆಚ್ಚಾಯಿತು. ಕೊನೆಗೆ ಗಂಗೆಯನ್ನೇ ನರಬಲಿಗೆ ಒಪ್ಪಲು ಕೇಳಿದನು. ಇದು ವರೀಗೂ ಜೀವನದ ಸಂಗಾತಿಯಾಗಿ ಶಿವಪ್ಪನ ಸುಖದುಃಖಗಳಲ್ಲಿ ಸಮಭಾಗಿಸಿಯಾಗಿ ವತ್ತಿಸಿದ ಗಂಗೆ ಅದೇಕೊ ಕೊಂಚ ವಿನ್ನಲಳಾಗಿ ಅಸಮ್ಮತಿಯನ್ನು ಪ್ರದರ್ಶಿಸಿದಳು. ಶಿವಪ್ಪ

ನಿಗೆ ಅವಳಿದುರು ಕೊಡಲು ಯಾವ ಉತ್ತರವೇ ಇರಲಿಲ್ಲ. ತಾನೇ ರತ್ನಿಯಂತಹ ಹೆಂಡತಿಯನ್ನು ಒಯ್ಯು ಕೊಲೆ ಮಾಡುವದು ಅಮಾನುಷ ಕೃತ್ಯವೇನಿಸಿತು. ಅಸಮೃತಿಯನ್ನು ಲೆಕ್ಕಿಸದೆ ಒತ್ತಾಯವಡಿಸುವದು ಅಸಭ್ಯವೇನಿಸಿತು. ಅಂದು ರಾತ್ರಿ ಹಾಸಿಗೆ ಸೇರಿದಾಗ ಅವನೆದುರು ಭೂತವೇ ಬಂದು ಮಾತನಾಡಿದಂತಾ ಯಿತು. “ನೀನು ಭೂಮಿಯ ಮೇಲೆ ಜನಿಸಿ ಯಾವ ಸುಕೃತವನ್ನು ಮಾಡಿದಿ? ನಿನ್ನ ವಾಪದಿಂದ ನೀನೇ ಹಾಳಾಗಿ ಹೊಗಿದ್ದರೆ ಯಾರಿಗೂ ದುಃಖವಿರಲಿಲ್ಲ. ಆದರೆ ನಿನ್ನ ಶ್ವಚೀಯ ವ್ಯಾಧಿಯಿಂದ ಶಿವಗಂಗೆ ಗ್ರಾಮವನ್ನೇ ನಾಶಪಡಿಸಿದಿ. ಶಿವಗಂಗೆ ಗ್ರಾಮದವರು ಕುಡಿಯುವ ಜಲವಿಭ್ರದ್ದಕ್ಕೆ ನಿನ್ನ ವಾಪವೇ ಕಾರಣ ವೆಂದು ಹೇಳುವ ಮಾತಿನಲ್ಲಿ ನಿನಗೆ ನಂಬಿಗೆಯಿಲ್ಲವೇನು? ನೀನು ಹಾಗು ಮನೆತನವು ಈ ಅಪರಾಥಕ್ಕೆ ಹೋಣಿ. ನಿನ್ನ ದೇಹವು ಬಲಿಗೆ ಅವನಿಶ್ರಾದರೆ ಗಂಗೆಯನ್ನೇ ಈ ಬಲಿಕೊಟ್ಟು ಲೋಕಕಲ್ಯಾಣವನ್ನು ಮಾಡಬಾರದು ಶಿವವ್ಯಾ? ಗಂಗೆಯೇ ಯೋಗ್ಯವಾದ ಬಲಿ. ಬಲಿಗೆ ಯಾರೂ ಸ್ವಸಂತೋಷದಿಂದ ಒಷ್ಟಿಗೆಯನ್ನೀಯುವದಿಲ್ಲ. ಒತ್ತಾಯದಿಂದ ಎಳೆದು ತಂದು ಗಂಗತೀಧರಕ್ಕೆ ಬಲಿ ಕೊಡು.”

ಶಿವಪ್ಪನು ಗಂಗೆಯನ್ನೇ ಬಲಿ ಕೊಡಲು ಪೂರ್ಣ ನಿಧಾರ ಮಾಡಿದನು. ಯಾರೆದುರೂ ಈ ಮಾತನ್ನು ಒಡಿಯಲಿಲ್ಲ. ಗಂಗೆಯನ್ನು ಮದುವೆಯಾದ ವೇಗೇ ಕಾಣಿದ ಬಂದು ಸ್ವೇಹಮಯ ಹಾಗು ಪ್ರೇಮಮಯ ದೃಷ್ಟಿಯಿಂದ ಸೋಡಹತ್ತಿದನು. ಎಂದೂ ಮಾತನಾಡದಪ್ಪ ಮಾತನಾಡಹತ್ತಿದನು. ಗಂಗೆಗೆ ಶಿವಪ್ಪನ ರಿತಿ ನೀತಿಗಳು ಆನಂದವನ್ನಿತ್ತರೂ ಆದೇಕೋರ್ ಬಂದು ವಿಚಿತ್ರತೆರನಾಗಿಯೇ ಕಾಣಹತ್ತಿತು. ನರಬಲಿಯ ವಿಚಾರವನ್ನು ಬಿಟ್ಟುಬಿಟ್ಟು ದ್ವಿಕ್ಕೆ ಗಂಗೆಗೆ ಸಂತಸವಾಯಿತು.

ಅಂದು ಅಮಾವಾಸ್ಯೆ. ಶಿವಪ್ಪನ ಮುಖದಲ್ಲಿ ಬಂದು ಗಂಭೀರ ಕಳೆ ಬಂದಿತ್ತು. ಅಂದು ಯಾರೋಡನೆಯೂ ಮಾತನಾಡಲಿಲ್ಲ. ತಲೆಯಲ್ಲಿ ಏನನ್ನೋ ಗುಣಿಸುತ್ತಲೇ ತಿರುಗಾಡುತ್ತಿದ್ದನು. ಹಗಲು ಕಳೆಯಿತು. ರಾತ್ರಿ ಕಾಲಿಕ್ಕಿತು ಮಧ್ಯರಾತ್ರಿ ಸರಿದಾಗ ಶಿವಪ್ಪನು ಗಂಗೆಯ ಹಾಸಿಗೆ ಬಳಿ ಬಂದು ಒಮ್ಮೆ ಅವಳನ್ನು ಪೂರ್ಣ ದೃಷ್ಟಿಯಿಂದ ನೋಡಿದನು. ಗಂಗೆಯ ಜನ್ಮನನ್ನು

ತಾನೇ ವ್ಯಧರ್ಗೊಳಿಸಿದೆನೆಂದು ವ್ಯಧಿ ಪಟ್ಟುಕೊಂಡನು. ತನ್ನನ್ನು ಮದುವೆಯಾದುದಕ್ಕೆ ಅವಳಿಗೆ ದೇಹದ ಸುಖವೇ ದೂರೀಯಲ್ಲಿವಂದು ವಿಷಾದಿಸಿದನು. ಪ್ರಾಣ ನಿಬ್ರಯಲ್ಲಿ ಲೀನಳಾದ ಗಂಗೆಯನ್ನು ಶಿವಪ್ಪನು ಎಚ್ಚರಿಸಿದನು. ಅವಳಿಗೆ ಅಂಜಿಕೆಯಾಯಿತು. ಮಾತನಾಡಲು ಬಾಯಿಯೇ ಬರಲಿಲ್ಲ. ಕತ್ತಲೆಯಲ್ಲಿ ಕೈಹಿಡಿದು ಶಿವದೇಗುಲಕ್ಕೆ ಕರೆದೊಯ್ದನು. ದೇಗುಲದ ಸೋಡರು ಪ್ರಶಾಂತವಾಗಿ ಉರಿಯುತ್ತಿತ್ತು. ಶಿವಪ್ಪನು ಗಂಗೆಯನ್ನು ಶಿವನ ವಾದಕ್ಕೆ ಹಾಕಿದನು. ಅವಳಿಗೆ ಶಿವಪ್ಪನು ಮಾಡುವ ಕಾರ್ಯದ ಅರಿವಾಯಿತು. ಯಾವ ಮಾತನ್ನೂ ಆಡಲಿಲ್ಲ. ಶಿವಪ್ಪಗೌಡನು ದೇಗುಲದಲ್ಲಿಯ ಮಾರ್ತಿಯ ಮುಂದೆ ಚಣಹೊತ್ತು ಹೊನವಾಗಿ ನಿಂತನು ಅವನಿಗೆ ಶಕ್ತಿಯ ಅವಶಾರವು ಬಂದಿತ್ತು. ದೇಗುಲದಲ್ಲಿದ್ದ ಶಿವನ ಮಾತ್ರಿಯನ್ನು ರೆತ್ತಿ ತೀರ್ಥದಲ್ಲಿ ಬಿಸಾಟಿಸಿದನು. ಗಂಗೆಯನ್ನು ಕೈಹಿಡಿದು ಗಂಗೆತೀರ್ಥದ ತಳಕ್ಕೆ ಕರೆದುಕೊಂಡು ಹೋಗಿ ಕುಡುಗೋಲಿನಿಂದ ಕಡೆದು ಚೂರು ಚೂರು ಮಾಡಿ ತೀರ್ಥದ ತುಂಬ ಚಲ್ಲಿದನು. ಅದೇ ರಕ್ತಪಾಯ ಕುಡುಗೋಲಿನಿಂದ ತಾನು ಆಗೆಯಿಸಿದ ತೀರ್ಥಕ್ಕೆ ಹೋಗಿ ತನ್ನ ಶಿರವನ್ನೇ ಆದಕ್ಕೆ ಆಹುತಿಯನ್ನಾಗಿ ಕೊಟ್ಟು ತನ್ನ ಯಾತ್ರೆಯನ್ನೇ ಪೂರ್ವಿಸಿದನು.

ಅಂದು ಸಮಕಿನಲ್ಲಿ ಮಳಿರಾಯನ ಕೃಪೆಯಾಯಿತು. ಬೆಳಗಿನ ಜಾವ ದಲ್ಲಿ ಬಂದ ಮಳಿ ಶಿವಗಂಗೆ ಗ್ರಾಮದವರನ್ನು ಹೊರಕ್ಕೆ ಬರದಂತೆ ಮಾಡಿತು. ರವಿಯು ನೆತ್ತಿಯ ಮೇಲೆ ಬರುವ ಹೊತ್ತಾಗಿದ್ದರೂ ಒಡಿಕಟ್ಟಿ ಬರುತ್ತಿದ್ದ ಮೇಘರಾಯನ ಕೋಪವು ಏರುತ್ತಲೇ ನಡೆದಿತ್ತು. ಗ್ರಾಮದವರು ಒಬ್ಬರೆ ಮುಖವನ್ನು ಒಬ್ಬರು ಅಂದು ನೋಡಲೇ ಇಲ್ಲ. ಶಿವಪ್ಪನ ಪಾಪಕ್ಕೆ ಮಳಿಯಾಗಿಲ್ಲ ಎಂದಾಡಿದವರಿಗೆ ಪಶ್ಚಾತ್ತಾವಾಗಿತ್ತು.

ಮಧ್ಯಾಹ್ನದ ಮೇಲೆ ಕೊಂಚ ಮಳಿ ಸರಿಯಿತು. ಗ್ರಾಡರಲ್ಲಿಗೆ ನಾತನಾಡಲಿಕ್ಕೆ ಹೋಗಬೇಕೆಂದು ಆ ಗ್ರಾಮದ ಒಬ್ಬಿಬ್ಬ ಹಿರಿಯರ ಬಯಕೆಯಾಗಿತ್ತು. ಅವರು ಗ್ರಾಡರ ಮನೆಯ ಮುಂದೆ ಹೋಗಿ ಸಿಂತು ಕಾಗಿದರು. ಮನೆಯ ಬಾಗಿಲವು ತೆರೆದೆಯಿದ್ದರೂ ಯಾವ ಪ್ರತ್ಯುತ್ತರವೂ ಬಾರದ್ದಕ್ಕೆ ಅವರು ಒಳಕ್ಕೆ ಹೋದರು. ಅಲ್ಲಿ ಯಾರೂ ಇಲ್ಲ. ತುಂಬಿದ ಮನೆ ಶಿರವಾಗಿತ್ತು.

ಅವರಿಗೆ ಸಂಶಯ ಬಂದಿತು. ಸೇರವಾಗಿ ಶಿವಾಲಯಕ್ಕೆ ಬಂದರು. ಅಲ್ಲಿ ಶಿವನ ಮೂರ್ತಿಯೇ ಇದ್ದಿರಲಿಲ್ಲ. ಗಂಗೆತೀರ್ಥದಲ್ಲಿ ಇಳಿದರು. ಗಂಗೆಯ ಜಲವು ಪರುತ್ತಿತ್ತು. ಜಲವು ಹೊದಲಿನಂತೆ ಕಾಣದೆ ನಸುಕೆಂಪಾಗಿ ಕಾಣುತ್ತು. ಸಂಶಯ ಬಂದು ಶಿವತೀರ್ಥದಲ್ಲಿ ಹಣಿಕೆ ಹಾಕಿದರು. ಶಿವಪ್ಪನ ಧಡ ಬಂದಿಡೆ ಹಾಗು ರುಂಡನ್ನೇಂದಿಡೆ ಬಿದ್ದಿತ್ತು. ಜನಕ್ಕೆ ಪೂರ್ಣ ಅರ್ಥವಾಯಿತು. ಶಿವಪ್ಪನು ತನ್ನ ಪತ್ತಿ ಗಂಗೆಯನ್ನೇ ನರಬಲಿಯನ್ನಾಗಿ ಕೊಟ್ಟಿನು. ಅಂತಲೇ ಮೇಘರಾಜನು ಬಂದು ಗಂಗೆತೀರ್ಥವು ತುಂಬಿತು. ಶಿವಪ್ಪನ ತ್ವಾಗಕ್ಕೆ ಗ್ರಾಮವೇ ತಲೆದೂಗಿತು.

ಶಿವಪ್ಪ ತನ್ನ ಆಸ್ತಿಯನ್ನು ಬೇಕಾದವರು ಉಪಯೋಗಿಸಬೇಕೆಂದು ಬರೆದಿಟ್ಟಿದ್ದನು. ಅವನ ಹೊಲಗಳನ್ನೇಲ್ಲ ದೇಗುಲಕ್ಕೆ ಕೊಟ್ಟು ಅವನ ಮನೆಯ ಸಂಪತ್ತಿನಿಂದ ದೇಗುಲದ ವ್ಯಾಕಾರಗಳನ್ನು ಕಟ್ಟಿಸಿ. ಅಲ್ಲಿ ಮತ್ತೊಂದು ಶಿವ ಮೂರ್ತಿಯನ್ನು ಸಾಫ್ ಪಿಸಿದರು. ಆ ಗಂಗೆತೀರ್ಥವು ತುಂಬಲು ಬಂದರೂ ಶಿವ ತೀರ್ಥದಲ್ಲಿ ಮೂರೇ ಮುಕ್ಕು ನಿರು ನಿಂತಿದ್ದವು. ಆ ಶಿವಮೂರ್ತಿಯನ್ನು ಪ್ರತಿಷ್ಠಾಪಿಸಿದ ಕೆಲವೇ ದಿನಗಳಲ್ಲಿ ಯಾರೋ ಕುಹಕಿಗಳು ಆ ಮೂರ್ತಿಯನ್ನು ಭಿನ್ನಗೊಳಿಸಿದರು. ಅಂದಿನಿಂದ ಆ ದೇಗುಲದಲ್ಲಿ ಮೂರ್ತಿಯನ್ನು ಸಾಫ್ ಪಿಸುವ ಹವ್ಯಾಸಕ್ಕೆ ಯಾರೂ ಕೈಹಾಕಲಿಲ್ಲ.

ಆಂದಿನಿಂದ ಆ ತೀರ್ಥಗಳು ಆ ರೀತಿ ಪ್ರತಿಧ್ವನಿ ಕೊಡುತ್ತವೆ. ಶಿವಪ್ಪ ನಿಗೆ ಆತ್ಮಹತ್ಯೆ ವಾಡುವ ಕಾಲಕ್ಕೆ ತಾನು ವಾಸಿ ಎಂಬ ವಿಚಾರ ಬಂದಿತಂತೆ. ಅದಕ್ಕೆ ಅವನ ಹೆಂಡನ್ನು ಕೂಗಿದರೆ ತಾನು ವಾಸಿ ಎಂಬ ಪ್ರತಿಧ್ವನಿಯನ್ನು ಕೊಡುವನಂತೆ. ಗಂಗೆಯು ತನ್ನ ಪತಿಯು ವಾಸಿಯೆಂಬ ಪ್ರತಿಧ್ವನಿಗೆ ಉತ್ತರವಾಗಿ “ನೀವೇ, ನೀವೇ” ಎಂದು ಹೇಳುವಳಂತೆ!

ಆ ದೇಗುಲದ ಹಿಂದಿದ್ದ ಗೊಡರ ಜಮೀನನ್ನು ಬೇಕಾದವರು ಉಪಯೋಗಿಸಲು ನಿಮ್ಮಕ್ಕೆ ವಾಡಿದರು. ಶಿವಪ್ಪನ ಸಂಪತ್ತನ್ನು ಉಪಭೋಗಿಸಿದರೆ, ತಮಗೂ ಆದೇ ಗತಿಯು ಬರಬಹುದೆಂದು ಯಾವ ಸ್ಥಿತಿವಂತರೂ ಆ ಭೂಮಿಗಾಗಿ ಆಶೀರ್ವಣವಾದಿಲ್ಲ. ಶಿವಪ್ಪನು ಆ ಶಿವಮೂರ್ತಿಯನ್ನು ತೆಗೆದೋಗೆ

ದದ್ದು ಕೈ ದೇಗುಲವು ಶೂನ್ಯವಾಯಿತು. ಶಿವಪ್ಪನು ತನ್ನ ಸರ್ವ ಸಂಪತ್ತನ್ನೇ ತ್ಯಾಗ ಮಾಡಿದ್ದುಕ್ಕೆ ಆದರ ಫಲವು ಅವನಿಗೆ ಬಂದಿತಂತೆ. ತನ್ನಂತಹ ರೋಗವು ಯಾರಿಗೂ ಬರಬಾರದೆಂದು ಶಿವನನ್ನು ಪ್ರಾಧಿಸಿಕೊಂಡನಂತೆ. ಒಂದು ಪಕ್ಕಕ್ಕೆ ಬಂದರೆ ಆ ಜಲದಿಂದ ಕಡಿಮೆಯಾಗಲೆಂದು ಶಿವನು ಅವನಿಗೆ ಸಾಯುವ ಮುನ್ನ ವರವನ್ನಿತ್ತನಂತೆ! ಇಂದಿಗೂ ಜನರು ಬಂದು ಆ ಜಲ ದಿಂದ ವಾಷಧಿಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಶ್ರೀವಾರದ್ವಾತಿ

ನೇತ್ರಾವತಿಯ ಸೃಜ್ಯ ಮಾಡುತ್ತ ಗೆಲವಿನ ಮುಖದಲ್ಲಿ, ಶ್ರೀವಾರದ್ವಾತಿ ಬೆಟ್ಟಿವನ್ನು ಸುತ್ತುವರಿದು, ಬೆಟ್ಟಿದಿಂದ ಮುಂದಕ್ಕೆ ಬಹುಮಂದವಾಗಿ ಹರಿಯುತ್ತಾಳೆ ನಯನ ಮನೋಹರವಾದ ನಿಸರ್ಗಮಯ ತೊಟ್ಟಿಲನಲ್ಲಿ ನೇತ್ರಾವತಿ ನದಿಯ ಜೋಗುಳದ ಉಲುಹನ್ನು ಕೇಳುತ್ತ, ಶ್ರೀವಾರದ್ವಾತಿ ಬೆಟ್ಟಿನು ಶಾಂತವಾಗಿ ನಿರ್ದಿಷ್ಟತ್ವದಿಂದ. ಬೆಟ್ಟಿದ ತುದಿಯಲ್ಲಿ ಬಯಲಿನೋಳಿಗೆ ಶ್ರೀವನ ಸುಂದರವಾದ ಕಪ್ಪುಶಿಲೆಯ ವಿಗ್ರಹವೊಂಬು ನಿಂತಿದೆ ಅದರ ಸುತ್ತಲೂ ಕಟ್ಟಿಡಗಳ ಭಗ್ಗೆವಾದ ಕುರುಹುಗಳಿವೆ. ಆ ಮೂರ್ತಿಗೆ ಅಮೂಲ್ಯವಾದ ಅಭರಣಗಳು, ಅಪಾರ ಸಂವತ್ತು ಹಾಗು ಭಾವಿ ಇವೆಲ್ಲ ಇಡ್ಡರೂ, ದೇವರು ಮಾತ್ರ, ದೇವಾಲಯವಿಲ್ಲದೆ ಹಾಗೆಯೇ ನಿಂತಿದ್ದಾನೆ. ದೇಗುಲವನ್ನು ನಿರ್ಮಿಸಬಾರದೆಂದು ಶಾಪವಿದೆಯಂತೆ. ಬೆಟ್ಟಿದ ಕೆಳಕ್ಕೆ ನೇತ್ರಾವತಿಯ ವಾತ್ರದ ತೀರ ಸಮಿಂಬಕ್ಕೆ ವಾರದಿಯ ದೇಗುಲವಿದೆ. ವಾರದಿಯ ದೇಗುಲವು ನೋಡಲು ತುಂಬಾ ಸುಂದರವಿದೆ. ಕಲ್ಲಿನಲ್ಲಿ ಕಲಾಕೌಶಲ್ಯವು ಸೂರೀಗೊಂಡಿದೆ. ಸಮಗ್ರರಾಮಾಯಣದ ಚಿತ್ರಗಳನ್ನೇ ಪ್ರಾಕಾರದ ಗೋಡೆಗಳಲ್ಲಿ ಕೊರೆದಿದ್ದಾರೆ. ಶ್ರೀವಿಗೂ ವಾರದಿಗೂ ಒಂದು ಕೂಗಳತೆಯ ಅಂತರವಿದೆ. ವಾರದಿಯ ದೇವಾಲಯದಲ್ಲಿ ನಿಂತು ನಗಾರಿಯನ್ನು ಬಾರಿಸಿದರೂ ಶ್ರೀವನ ಬಳಿಯಿದ್ದವರಿಗೆ ಕೇಳಿಪುದಿಲ್ಲ; ಆದರೆ ಪ್ರಶಾಂತ ವಾತಾವರಣದಲ್ಲಿ ಶ್ರೀವನ ವಿಗ್ರಹದ ಬಳಿಕುಳಿತು ವಿಷಿಯ ತಂತಿಯನ್ನು ನಿಂಬಿದರೂ ಸಾಕು; ಸುಸ್ವಷ್ಟಿವಾಗಿ ವಾರದಿಯ ದೇಗುಲದಲ್ಲಿ ಕೇಳಿಬರುತ್ತಿದೆ. ಈ ಸ್ವೇಚ್ಚಿತ್ಯವನ್ನು ನೋಡಿ ಅನೇಕರು ಅಶ್ವಯರ್ಥವಿಟ್ಟಿದ್ದಾರೆ.

ವಷಾಬುತ್ತವಿನಲ್ಲಿ ನೇತ್ರಾವತಿಗೆ ಮಹಾಪೂರ ಒಂದು ಬೆಟ್ಟಿವನ್ನೇ ೧

ಶಿವನ ಪಾದಗಳನ್ನು ತೊಳೆದು ಆವಳು ಕೆಳಕ್ಕೆ ಹೋಗುತ್ತಾಳೆ. ಆದರೆ ಬೆಟ್ಟುದ ಕೆಳಕ್ಕೆ ಇದ್ದ ವಾರ್ವತಿಯ ದೇವಾಲಯಕ್ಕಾಗಲಿ ಅಥವಾ ದೇವಾಲ ಯದ ಸಮಾಪ್ತಿರುವ ಶಿವಪಾರ್ವತಿ ಗ್ರಾಮಕ್ಕಾಗಲಿ ಆವಳು ಯಾವ ರೀತಿಯ ತೊಂಡರೆಯನ್ನು ಕೊಡುವುದಿಲ್ಲ. ಬೆಟ್ಟಿದಿಂದ ನೇತ್ರಾವತಿಯು ಕಡಿದು ಕೊಂಡು ಪಾರ್ವತಿಯ ದೇವಾಲಯದ ಮೇಲೆ ಬೀಳುವಳೆನೋ ಎಂದು ಎನಿಸಿದರೂ, ಆವಳು ದೇವಾಲಯಕ್ಕಾಗಲಿ ಗ್ರಾಮಕ್ಕಾಗಲಿ ಭಾರದೆ, ತನ್ನ ಬಹ್ಯ ಯನ್ನು ಹಿಡಿದು ಹೋಗುತ್ತಾಳೆ. ಈ ನಿಸರ್ಗದ ಆಟವನ್ನು ನೋಡಲಿಕ್ಕೆ ಮಹಾಪೂರ ಬಂದ ಕಾಲದಲ್ಲಿ ದೇವಾಲಯದಲ್ಲಿ ಸಹಸ್ರರೂ ಜನರು ನಿಂತಿರುತ್ತಾರೆ ನೇತ್ರಾವತಿಯು ಶಿವನ ಪಾದವನ್ನು ತೊಳೆಯುವುದನ್ನು ನೋಡಿ ಜನರು ಆನಂದಪಡುತ್ತಾರೆ. ಈ ವಿಚಿತ್ರ ಮೂರ್ತಿಗಳ ಜಾತ್ರೆ ಪ್ರತಿವರುಷವೂ ನೇರಿಯುತ್ತದೆ. ಅಂದು ನೇತ್ರಾವತೀ ನದಿಯ ದಡದಲ್ಲಿ ವಾಸಿಸುವ ವಿಂತನು ಗಾರರಿಗೆ ಹೆಚ್ಚಿನ ಪ್ರಾಶ್ನೆಗೆ ಜಾತ್ರೆಯ ದಿನದಂದು ವಿಂತನುಗಾರರ ಹೆಣ್ಣು ಮಕ್ಕಳು ಶಿವನ ಮೂರ್ತಿಯ ಎದುರು ಸ್ವತ್ಯಾ ಮಾಡುತ್ತಾರೆ. ದೇವರಿಗೆ ಆ ರೀತಿ ಸ್ವತ್ಯಾಸೇವೆ ಮಾಡಿದರೆ, ತಾವು ಬಯಸಿದ ಘಲಗಳನ್ನು ದೇವರು ಕೊಡು ವಸೆಂಬ ಕಲ್ಪನೆಯು ಆ ಜನರಲ್ಲಿದೆ. ಆ ಜಾತ್ರೆಯ ಕಾಲಕ್ಕೆ ಪಾರ್ವತಿಗೆ ಒಂದು ವಜ್ರದ ಉಂಗುರವನ್ನು ಹಾಕುತ್ತಾರೆ. ಆದರ ಬೆಲೆ ಕಟ್ಟಿವದೇ ಆಸಾಧ್ಯವಂತಿ. ಆ ಉಂಗುರವನ್ನು ಮುಟ್ಟಿ ನಮಸ್ಕರಿಸಿದರೆ, ಮದುವೆಯಾಗ ದಿದ್ದ ಹೆಣ್ಣು ಮಕ್ಕಳಿಗೆ ಬಯಸಿದ ಪುರುಷನೋಡನೆ ಮದುವೆಯಾಗುವದೆಂಬ ನಂಬಿಕೆ ಆ ವಿಂತನುಗಾರರಲ್ಲಿದೆ. ಈ ಸಂಪ್ರದಾಯಗಳು ನೋಡಲಿಕ್ಕೆ ವಿಚಿತ್ರ ವಾಗಿ ಕಂಡರೂ, ಒಂದೊಂದು ಸಂಪ್ರದಾಯದ ಹಿಂದೆ ಒಂದೊಂದು ಕಥೆಯೇ ಅಡಗಿದೆ. ಆವರ ಸಂಪ್ರದಾಯಗಳಿಗೆ ತುಂಬಾ ಅರ್ಥವಿದೆ ಎಂಬುದು ಆ ಶಿವಪಾರ್ವತೀ ಗ್ರಾಮದರು ಹೇಳಿಸಿದೆಯನ್ನು ಕೇಳಿದರೆ ತಿಳಿಯಾತ್ತದೆ.

ಸುಮಾರು ಹತ್ತೀಂಟು ಶತಕಗಳ ಹಿಂದಿನ ಘಟನೆಯಿದ್ದಿರಬೇಕು; ಅಂದು ಆ ಶಿವಪಾರ್ವತಿ ಬೆಟ್ಟ, ಗ್ರಾಮ ಹಾಗು ನದಿಯು ವಿಜಯದೇವನ ರಾಜ್ಯದಲ್ಲಿದ್ದವು. ವಿಜಯದೇವನ ರಾಜಧಾನಿಗೂ ಈ ಶಿವಪಾರ್ವತಿ ಬೆಟ್ಟಕ್ಕೂ ಅರ್ಥ ರಾತ್ರಿಗೂ ಕಡಿಮೆಯ ಹಾದಿ. ವಿಜಯದೇವರಾಜನು ತುಂಬಾ ಧರ್ಮಿಷ್ಟ ! ವಿಜಯದೇವನಿಗೆ ಸಿಂಹಾಸನವನ್ನೇರಲು ಅನುರಾಗ

ಕುಮಾರರಾಜನೀಂಬ ರಾಜಕುಮಾರನಿಡ್ದನು. ತನ್ನಂತೆ ಯುವರಾಜನು ಧರ್ಮ ದಿಂದ ರಾಜ್ಯವಾಳಬೇಕೆಂದು ವಿಜಯದೇವನು ಮಗನಿಗೆ ಒಟ್ಟೇ ರಾಜಗುರುವಿನಿಂದ ಶಿಕ್ಷಣವನ್ನು ಕೊಡಿಸಿದನು. ವಿಜಯದೇವನು ನಾಯಿದಿಂದ ರಾಜ್ಯವಾಳಿ, ರಾಜ್ಯದ ಪ್ರಜಾಗಳನ್ನು ಸಂತುಷ್ಟವಡಿಕೆ, ಭಾಂಡಾರದ ತುಂಬಾ ಆಪಾರ ಸಂಪತ್ತನ್ನು ಸಂಗ್ರಹಿಸಿದ್ದನು. ಅನೇಕ ತಲೆಮಾರುಗೇಂದಲೂ ಈ ವಂಶದ ರಾಜ್ಯವು ಮುಖ-ಸಮಾಧಾನಗಳ ತವರುಮನಸೆಯಾಗಿತ್ತು. ಪಿತನ ಮನಸ್ಸನ್ನು ಅರಿತು ಪುತ್ರನು ಕೂಡ ಯೋಗ್ಯವಾಗಿಯೇ, ದಿನದಿನಕ್ಕೂ ಬೆಳೆದು, ರಾಜ್ಯಸೂತ್ರಗಳ ಅರಿವನ್ನು ಮಾಡಿಕೊಂಡನು. ಕುಮಾರರಾಜನು ಇವು ತೊಂದರ ಹೊಸ್ತಿಲಲ್ಲಿ ಕಾಲಿಕ್ಕಿದಾಗ, ತಂದೆ ನೇರೆಯ ರಾಜ್ಯದ ರಾಜಕುಮಾರಿಯನ್ನು ತಂದು ಮದುವೆ ಮಾಡಿದನು.

ನೇತ್ರಾವತೀ ಯುವರಾಜ್ಯಿ ಯು ಯುವರಾಜನಿಗೆ ತಕ್ಕ ಪಕ್ಕಿಯೆಂದು ನೋಡಿದವರೆಲ್ಲರೂ ಹೇಳುವಷ್ಟು ಅನುರೂಪಳಿದ್ದಳು. ವಿಜಯದೇವನ ವಂಶದಂತೆ ಬಹು ಬಲಿಷ್ಠ ಮತ್ತು ಧರ್ಮಿಷ್ಠ ರಾಜವಂಶದ ಕುಮಾರಿಯಿದ್ದಳು. ತನ್ನ ರಾಜ್ಯದ ವರಂವರೆಯನ್ನು ತನ್ನ ಸೋನೆಯು ಮುಂದಕ್ಕೆ ನಡೆಯಿಸಿಕೊಂಡು ಹೋಗೆನ ಲಕ್ಷಣಗಳವೇ—ಎಂಬುದನ್ನು, ಬಂದ ಕೆಲವೇ ದಿನಗಳಲ್ಲಿ ವಿಜಯದೇವನು ಕಂಡುಕೊಂಡು ಸಂತೋಷಪಟ್ಟಿನು. ಮದುವೆಯಾದ ಮೇಲೆ ಮಗ ಮತ್ತು ಸೋನೆ ಇಬ್ಬರನ್ನೂ ಕುಶ್ಲಿರಿಸಿಕೊಂಡು, ರಾಜ್ಯದ ಒಂದೊಂದೇ ಸೂಕ್ಷ್ಮ ಕಾರ್ಯಕಲಾಪಗಳ ಪರಿಚಯ ಮಾಡಿಕೊಡಲು ವಿಜಯದೇವನು ವಾರಂಭಿಸಿದನು.

ಮದುವೆಯಾದ ಮೇಲೆ ಕುಮಾರರಾಜನು ಹೆಚ್ಚು ಸಮಯವನ್ನು ನೇತ್ರಾವತಿಯ ಬಳಿಯಲ್ಲಿಯೇ ಕಳೆಯುವುದು ವಿಜಯದೇವನ ಮನಸ್ಸಿಗೆ ಆಷ್ಟು ಹಿಡಿಸಲಿಲ್ಲ. ಹೊಸದಾಗಿ ಮದುವೆಯಾದುದರಿಂದ ಸ್ವಾಭಾವಿಕವಾಗಿ ಆ ರೀತಿ ಹೆಂಡತಿಯಲ್ಲಿ ಅನುರಕ್ತನಾಗುವುದು ಸಹಜವೆಂದು ಭಾವಿಸಿದನು. ಮಗನ ಮದುವೆಯಾಗಿ ಏರಡು ಮಾರು ವರುಷಗಳಲ್ಲಿಯೇ ವಿಜಯದೇವನು ಇಹಲೋಕ ಯಾತ್ರೆಯನ್ನು ಪೂರಿಯಿಸಿದನು. ರಾಜ್ಯದ ಪೂಜಾ ಭಾರವೆಲ್ಲವೂ ಕುಮಾರರಾಜನ ಮೇಲೆ ಬಿಡ್ಡಿತು. ಯೋಗ್ಯ ರೀತಿಯಿಂದ ರಾಜ್ಯ

ವಾಳಬೇಕೆಂಬುದೇ ವಿಜಯದೇವನು ಅವಸಾನ ಕಾಲದಲ್ಲಿ ಹೇಳಿದ ಮಾತು. ತಂದೆಯಿರುವಾಗಲೇ ತಂದೆಯ ಗುಣಗಳನ್ನು ನೋಡಿ ತಿಳಿದುಕೊಂಡು ತನ್ನಲ್ಲಿ ಅಳವಡಿಸಿಕೊಂಡು ಸಿದ್ಧನಾಗಿದ್ದ ಕುಮಾರರಾಜನಿಗೆ ರಾಜ್ಯವನ್ನು ನಡೆಯಿಸುವುದು ಅಷ್ಟು ಕೆಲಿಂವೆನಿಸಲಿಲ್ಲ. ನೇತ್ರಾವತಿಗೆ ತಕ್ಷುದಾದ ಶಿಕ್ಷಣವನ್ನು ಆವಳ ತಂದೆ ಕೊಡಿಸಿದ್ದರಿಂದ ಆವಳು ಮಂತ್ರಿಯ ಆರ್ಥ ಕಾರ್ಯವನ್ನು ಮಾಡುತ್ತಿದ್ದಳು. ನೇತ್ರಾವತಿಗೆ ದೇವರ ಮೇಲೆ ತುಂಬಾ ಶ್ರದ್ಧೆ. ದಿವಸದ ಬಹುಭಾಗವನ್ನು ದೇವರ ಸಾನ್ಸ್ಕಾರಿಕದಲ್ಲಿ ಕಳೆಯುತ್ತಿದ್ದಳು. ಯಾರಿಗೂ ಆನ್ವೇಯವಾಗದಂತೆ ರಾಜ್ಯವನ್ನು ಆಳಬೇಕೆಂದು ಕುಮಾರರಾಜನಿಗೆ ಮೇಲಿಂದ ಮೇಲೆ ಹೇಳುತ್ತಿದ್ದಳು.

ಶಿವಪಾರ್ವತಿ ಬೆಟ್ಟುದ ಮೇಲಿನ ಶಿವನು ಆ ರಾಜರ ಕುಲದೇವರು. ಪ್ರತಿ ವರುಷವೂ ಆಲ್ಲಿ ಜಾತೀ ನೆರೆಯುತ್ತಿತ್ತು. ರಾಜ್ಯದ ದೊರೆಯು ಜಾತೀಗೆ ಹೋಗಿ, ಅಂದು ಶಿವನನ್ನು ಅಭಿಪ್ರೇಕ ಮಾಡುವುದು ಸಂಪ್ರದಾಯ. ದೇವರ ಸೇವೆಯೆಂದು ಬೆಸ್ತ್ರು ಹೆಣ್ಣುಮಕ್ಕಳು ಶಿವನ ಮೂರ್ತಿಯೆಂದರು ಜಾತೀಯ ಕಾಲಕ್ಕೆ ದೊರೆಗಳ ಸಮುದ್ರಿದಲ್ಲಿ ಸ್ವತ್ಯಾವಾಡುತ್ತಿದ್ದರು. ಸೃತ್ಯ, ಗ್ರಾಮ್ಯಗಿತ, ಕತೆ ಹೇಳುವುದು ಮೊದಲಾದ ಜಾನಪದ ಕಲೆಗಳ ಪ್ರದರ್ಶನವು ಆಲ್ಲಿ ನಡೆಯುತ್ತಿತ್ತು. ಜಾನಪದ ಕಲೆಗಳನ್ನು ಪ್ರದರ್ಶಿಸಿದವರನ್ನು ದೊರೆಯು ಸನ್ನಾನಿಸುವುದು ವಾಡಿಕೆ. ಆವರವರ ಪ್ರದರ್ಶನಕ್ಕೆ ಉಚಿತವಾದ ರೀತಿಯಲ್ಲಿ ನಾರೀಎಷಿಕವನ್ನು ಕೊಡುತ್ತಿದ್ದರು. ವಿಜಯದೇವನು ತೀರಿದ ಮೇಲೆ ಎರಡು ಮೂರು ವರ್ಷ ಜಾತೀಯನ್ನೇ ಮಾಡಿರಲಿಲ್ಲ. ಈ ವರುವ ಆದು ನಡೆಯಲಿರುವುದನ್ನು ಕೇಳಿ, ಪ್ರಜಾಗಳಿಗೆ ಸಂತೋಷವನ್ನಿಸಿತು. ದೊರೆಗಳು ಮಹಾರಾಣೀ ಸಮೀತ ಜಾತೀಗೆ ದರ್ಶನವನ್ನೀಯುವರೆಂದು ಜಾತೀಯ ಸಿದ್ಧತೆಗಳು ಭರದಿಂದ ಸಾಗಿದ್ದವು. ಬೆಟ್ಟುದ ಕೆಳಗಿನ ಗ್ರಾಮದ ಬೆಸ್ತ್ರು ತಮ್ಮ ಕಲಾಪ್ರದರ್ಶನಕ್ಕೆ ತಕ್ಷುದಾದ ಸಿದ್ಧತೆಗಳನ್ನು ಮಾಡಿದರು.

ಈ ಸಲದ ಜಾತೀಯ ವೈಶಿಷ್ಟ್ಯವೆಂದರೆ, ಮಿನುಗಾರ ಸಂಜಿಯ ನಯನ ಮನೋಹರ ಸೃತ್ಯ! ಸಂಜಿಯ ಹೆಸರು ಸಂಜಿವಿನಿ. ತಂದೆಯನ್ನು ಕಳೆದು ಕೊಂಡು ಅಜ್ಞನ ಶೋಷಣೆಯಲ್ಲಿಯೇ ಬೆಳಿದ ಸಂಜಿವಿನಿಗೆ, ಪ್ರತಿಗಿಂದು

ಅವರಜ್ಞನು ಸಂಚಯೆಂದು ಕರೆಯುತ್ತಿದ್ದನು. ಸಂಚಯು ನಿಜಕ್ಕೂ ರಾಜ ಕುಮಾರಿಯಾಗಿ ಹುಟ್ಟಬೇಕಿತ್ತೀಂದು ಅವಳಿ ಜ್ಞಾನ ಅವಳ ಸಾಂದರ್ಭವನನ್ನು ಕುರಿತು ಪ್ರಶಂಸನೆಯ ಮಾತುಗಳನ್ನಾಡುತ್ತಿದ್ದನು. ಅಮೃತಶಿಲಾವಿಗ್ರಹ ದಂತಿ ಕೆತ್ತಿದ ದೇಹರಚನೆ, ನಷ್ಟಿಗಂಪಿನಿಂದ ಮಿಶ್ರಿತವಾದ ಗೌರವಣದ ದೇಹ, ಸಂಸೀಗೆಯ ಪ್ರತಿರೂಪವನಿಸುವ ನಾಶಿಕ, ಕಪ್ಪುವಣದ ವಿಶಾಲ ಕೇಶರಾಶಿ! ಒಮ್ಮೆ ನೋಡಿದರೆ ತ್ಯಾಗಿಯನಿಸದಷ್ಟು ಶುಂದರಳಿದ್ದಳು ಸಂಚಿ ! ಅವಳ ನಾಶಿಕದಲ್ಲಿ ಒಂದು ವೋಹಕತೆಯಿತ್ತು. ಇವುತ್ತರ ತಾರುಣ್ಯದಲ್ಲಿದ್ದ ಸಂಚಯ ಸಾಂದರ್ಭಕ್ಕೆ ಮಾರುಹೊಗಿ ಬೆರಳನ್ನು ಸುಟ್ಟಿಕೊಂಡು ಜೀವನ ವನ್ನೇ ಹಾಳು ಮಾಡಿಕೊಂಡ ತರುಣ ವಿಂಫಾರಾರಾ ಅನೇಕರು! ಸುರ ಶುಂದರಿ ಸಂಚಯ ಸೃಜನವು ಈ ಸಲ ಶಿವನೆದುರು ಜಾತ್ರೀಯ ಕಾಲದಲ್ಲಿ ಆಗು ಪುದೆಂದು ಕೇಳಿ ಜಾತ್ರೀಗೆ ಹೆಚ್ಚಿನ ಜನರು ಬರತೋಡಗಿದರು.

ಬೆಟ್ಟವೆಲ್ಲವೂ ಹೆಸರು ಚಿಗುರಿನಿಂದ ನಗುತ್ತಿತ್ತು. ಬೆಟ್ಟದ ಬದಿಯ ನದಿ ನಿಧಾನವಾಗಿ ಹರಿಯುತ್ತಿತ್ತು. ಜಾತ್ರೀಯ ದಿನದಂದು ಪೂರ್ವ ದಿಗಂತದಲ್ಲಿ ರವಿಯು ಉದಯಿಸಿದಾಗ, ಬೆಟ್ಟಕ್ಕೆ ಕಣ್ಣ ಬಂದಿತು. ಅಂದು ಮಹಾ ಸಾಗರನೇ ಕೆಳಗಿನಿಂದ ಮೇಲಕ್ಕೆ ಏರಿ ಬರುವಂತೆ ಕಾಣುತ್ತಿತ್ತು. ಯಥಾ ರೀತಿ ಶಿವನಿಗೆ ಪೂಜೆ, ಅಭಿಪ್ರೇಕ, ಸ್ನೇಹೇದ್ಯಗಳಾದವು ಕುಮಾರರಾಜರು ಸ್ವಾಹಾಗಳಿಂದ ಶಿವನಿಗೆ ಕನಕಾಭಿಷೇಕವನ್ನು ಮಾಡಿದರು. ನೇತ್ರಾವತೀ ಮಹಾರಾಜ್ಯಿಯವರು ನೆರಿದಿದ್ದ ಶುಮಂಗಲೆಯರಿಗಲ್ಲ ತೆಂಗಿನಕಾಯಿಯ ಬಾಗಿ ನವನ್ಯ ಸುವಣಿದ ನಾಣ್ಯಗಳ ದಕ್ಷಿಣೆಯನ್ಯ ಕೊಡಿಸಿದರು. ಈ ಸಲದ ಜಾತ್ರೀಗೆ ಬಂದ ಆಗಂತುಕರೆಲ್ಲಿಗೂ ಸಂತೋಷವಾಗಿತ್ತು. ದೊರೆಗಳಿಂದ ತಮ್ಮ ಕ್ಯಾರ್ಯನ್ನು ತೆರೆದೇ ಇಟ್ಟಿದ್ದರು. ಅಂದು ಸಂಚೇ, ಶಿವನ ದೇವಾಲಯದ ವಾತಾಂಗಣದಲ್ಲಿ ಸಂಚಯ ಸೃಜನವಿತ್ತು. ಸಂಚಯ ಸೃಜನವೆಂದಲು ಅನೇಕರು ಜಾನವದಗೀತಗಳನ್ನು ಹಾಡಿ, ಬಂದವರನ್ನು ತಣೆಸಿದರು. ವಿಜಯದೇವನ ಕಾಲದಲ್ಲಿ ಸೃಜನವಾಡಿ, ಮೆಚ್ಚಿಗೆಯೆಂದು ಆಮೂಲ್ಯವಾದ ಪೀಠಾಂಬರವನ್ನು ಸಂಚಯ ತಾಯಿಯು ದೂರಕೆಂದ್ದಳು. ಅದೇ ಪೀಠಾಂಬರವನ್ನು ಉಟ್ಟಿ ಸಂಚಯು ಇಂದು ಸೃಜನಕ್ಕೆ ಬಂದಿದ್ದಳು.

ಸಂಜಿಯು ಮಿಂಚಿನವೇಗದಿಂದ ಬಂದು ಶಿವನಿಗೂ ಅಸಂತರ ಕುಮಾರ ರಾಜ-ನೇತ್ರಾವತಿಯರಿಗೂ ಸಹಾಯ ಮಾಡಿ ಸೃಷ್ಟಿನನ್ನು ಪ್ರಾರಂಭಿಸಿದಳು. ಗ್ರಾಮ್ಯಗತಿಯ ತಾಳ ಮದ್ದಳೆಗಳ ಹಿಮ್ಮೈಳಿದಲ್ಲಿ. ಜಾನಪದ ಸುಮಧುರ ಸಂಗೀತದ ಆಲಾಪನೆಯಲ್ಲಿ, ಸಂಜಿಯು ತನ್ನ ಕುಣಿತವನ್ನು ಪ್ರಾರಂಭಿಸಿದಳು. ನಿಸರ್ಗದತ್ತ ಸೌಂದರ್ಯಕ್ಕೆ ಆವಳ ಇಂದಿನ ವೇಣ ಭೂವಣಿಗಳು ಒಳ್ಳೇ ಶೋಭೆಯನ್ನು ತಂದಿದ್ದುವು. ಸಂಜಿಯು ಮುಖಲಕ್ಷಣವನ್ನು ನೋಡಿ ಕುಮಾರರಾಜರಿಗೆ ಅಳ್ಳೆರಿಯೆಸಿತು. ಚೆನ್ನರ ಜಾತಿಯಲ್ಲಿ ಅಷ್ಟು ಸುಂದರ ವಾದ ಹಳ್ಳು ಜನ್ಮವೆತ್ತುವುದೆಂಬುದನ್ನು ಅವರು ಕೇಳಿರಲಿಲ್ಲ ಕೂಡ. ದೊರೆಗಳು ತಮ್ಮ ಪಕ್ಷದಲ್ಲಿ ಕುಳಿತಿದ್ದ ನೇತ್ರಾವತಿಯ ಸೌಂದರ್ಯವನ್ನು ಹಾಗು ಎದುರು ಸತ್ತಿಸುತ್ತಿದ್ದ ಸಂಜಿಯ ಸೌಂದರ್ಯವನ್ನು ತಮ್ಮ ರಸಿಕತೆಯ ಪರ ಡೆಯಲ್ಲಿ ತಾಗಿ, ಸಂಜಿಯು ತಮ್ಮ ಧರ್ಮವತ್ತಿಗಿಂತ ಸಹಸ್ರಾರು ಪಟ್ಟು ರಾವ ವತಿಯೆಂಬುದನ್ನು ನಿರ್ಧರಿಸಿದರು. ಸಂಜಿಯು ಸೌಂದರ್ಯದಿಂದ ನೇತ್ರಾವತಿಗೆ ಕಣ್ಣ ಕುರ್ಕಿದಂತಾಯಿತು. ತಾನು ಕಲಿತ ಸೃಷ್ಟಿಗಳನ್ನು ಬಂದರ ಮೇಲೊಂದು ಮಾಡಿ ಸಂಜಿ ಶಿವಾಲಯದಲ್ಲಿ ನೇರಿದ್ದು ಜನರನ್ನೆಲ್ಲ ಮುಗ್ಧರನ್ನಾಗಿ ಮಾಡಿದಳು. ಕುಮಾರರಾಜರಿಗೆ ಬಹು ಸಂತೋಷವಾಯಿತು. ಸೃಷ್ಟಿನ ನಡೆದಿದ್ದಾಗ ದೊರೆಗಳ ಕಣ್ಣಗಳು ಸಂಜಿಯ ಮೇಲೆ ನೆಟ್ಟಿದ್ದನ್ನು ಸೂಕ್ಷ್ಮವಾಗಿ ನೇತ್ರಾವತಿಯು ನೋಡಿದಳು. ಆವಳಗೇಕೋ ದೊರೆಯ ದೃಷ್ಟಿಯಲ್ಲಿ ದೋಷವಿದೆಯೆಂದು ಭಾಸವಾಯಿತು. ಸೃಷ್ಟಿವನ್ನು ಮೆಚ್ಚಿ ದೊರೆಗಳು ತಾವೇ ಎದ್ದು, ಸಂಜಿಯ ಕೈಗೆ ತಮ್ಮ ಬೆರಳಿನಲ್ಲಿದ್ದ ಅಮೂಲ್ಯವಾದ ವಜ್ರದುಂಗುರವನ್ನು ಇರಿಸಿ ಬಂದರು. ದೊರೆಗಳ ಆಸಂದೋತ್ಸಹಗಳು ನೀರಿದವರನ್ನು ಪುಲಕಿತಗೊಳಿಸಿದುವು. ಸಂಜಿಯ ಕೈಯನ್ನು ಮುಕ್ಕಿ ಬೆರೆಗೆ ವಜ್ರದುಂಗುರವನ್ನು ಹಾಕಿದು ನೇತ್ರಾವತಿಯ ಮನಸ್ಸಿಗೇಕೋ ಅಷ್ಟು ಹಿಡಿಸಲಿಲ್ಲ.

ಜಾತ್ರೆ ಮುಗಿದ ಮೇಲೆ ವಿಶ್ವಾಂತಿಗೆಂದು ಬಂದೆರಡು ದಿವಸಗಳ ವರೆಗೆ ದೊರೆಗಳು ನಿಂತರು. ಬೆಟ್ಟಿದ ಮೇಲೆ ಶಿವನೊಬ್ಬನೇ ಇರುವುದರಿಂದ, ಅವನ ಆರಯಿಕ ಮಾಡಲು ನಾವೇಕೆ ಒಂದು ಪಾರಾತಿಯ ದೇವಾಲಯವನ್ನು ನಿರ್ಮಿಸಬಾರದೆಂದು ನೇತ್ರಾವತಿ ಪತಿಯನ್ನು ಕೇಳಿದಳು. ಅಲ್ಲದೆ ಮಕ್ಕಳಿಲ್ಲದ ತವಗೆ

ವಾರ್ಷಿಕಿಯ ದೇವಾಲಯವನ್ನು ಕಟ್ಟಿಸಿದರೆ ಮಕ್ಕಳಾಗುವುದು ಖಂಡಿತವೆಂದು ಹೇಳಿದಳು. ಕುಮಾರರಾಜನಿಗೂ ಹೆಂಡತಿಯ ಮಾತು ಸರಿಯೆನಿಸಿತು. ಚೆಟ್ಟಿದ ಕೆಳಗೆ ನದಿಯ ಪಾತ್ರದ ಸವೀವದಲ್ಲಿ ಒಂದು ಸುಂದರವಾದ ವಾರ್ಷಿಕಿಯ ದೇವಾಲಯವನ್ನು ಕಟ್ಟಿಸಲು ದೊರೆಯು ಅಜ್ಞ ಮಾಡಿದನು. ಶಿವನ ದೇವಾಲಯದಿಂದ ಕೂಗಳತ್ತೀಲೊಂದರಲ್ಲಿ, ಶಿವನಿಗೆ ಇದಿರಾಗಿ ಒಂದು ಪಾರ್ವತಿಯ ದೇವಾಲಯವು ಸಿದ್ಧವಾಗುವ ರೂಪರೇಣಿಗಳು ನಿರ್ಮಿತವಾದುವು. ದೊರೆಗಳು ರಾಜಧಾನಿಗೆ ಹೊರಟಿ ನಿಂತಾಗ ಶಿವಗಂಗೆಯ ಗ್ರಾಮವೇ ಆವಾದನ್ನು ಬೀಕೋಷ್ಟಲು ನೇರಿದಿತ್ತು. ದೊರೆಗಳು ಸಂಜಿಯು ಅಜ್ಞನನ್ನು ಕರೆಯಿಸಿ, ಸಂಜಿಗೆ ಬೆಲೆಯುಳ್ಳ ವಸ್ತ್ರಾಭರಣಗಳನ್ನು ವಾರಿತೋಷಕವೆಂದು ಕೊಟ್ಟರು. ದೊರೆಗಳ ರಥವು ಸಿದ್ಧವಾಯಿತು. ರಥಿಕನು ಅಶ್ವಗಳಿಗೆ ಮುಂದಕ್ಕೆ ತೆರಳಲು ಸಂಜ್ಞೆ ಮಾಡಿದ ಕೂಡಲೆ, ಎಲ್ಲರೂ ದೊರೆಗಳಿಗೂ ರಾಣಿ ನೇತ್ರಾವತಿಗೂ ನವಸ್ತ್ರಾರ ಮಾಡಿದರು. ದೊರೆಗಳ ಕಣ್ಣಗಳು ಗುಂಪಿನಲ್ಲಿದ್ದ ಸಂಜಿಯ ಮೇಲೆ ನಟ್ಟುಹೊಗಿರುವವೆಂಬುದನ್ನು ಬದಿಯಲ್ಲಿದ್ದ ನೇತ್ರಾವತಿ ನೋಡಿದಳು. ಅದೇಕೋರೆ ಅವಳ ಬಳಗಣ್ಣ ಹಾರಿತು. ರಥವು ಮುಂದಕ್ಕೆ ಚಲಿಸಿತು. ಶಿವಗಂಗಾ ಗ್ರಾಮದವರು ಮರಳ ತಮ್ಮ ಗುಡಿಸಲುಗಳಿಗೆ ಹೋದರು. ಪ್ರಾಂಜಲ ಮನಸ್ಸಿನ ಸಂಜಿಗೆ ಇದಾವುದರ ಕಲ್ಪನೆಯೇ ಇವ್ವಿರಲಿಲ್ಲ!

ಜಾತ್ರೀಯಾಗಿ ಒಂದು ವರುಷ ಕಳೆಯಿತು. ಅಪ್ಪರಲ್ಲಿ ಬಹು ಸುಂದರವಾದ ಪಾರ್ವತಿಯ ದೇವಾಲಯವು ಸಿದ್ಧವಾಗಿತ್ತು. ಮಿನಗಾರರೆಲ್ಲರೂ ಈ ದೇವಾಲಯಕ್ಕೆ ಹೆಚ್ಚು ಬರುತ್ತಿದ್ದರು. ಭಕ್ತರ ಗುಂಪಿನಲ್ಲಿ ಸಂಜಿಯೂ ಒಬ್ಬ ಖಾಗಿದ್ದಳು. ರಾಣೀ ನೇತ್ರಾವತಿಯವರು ವಾರ್ಷಿಕಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯಥೀಕ್ಷೇಪಿಸಿದಾನ ಮಾಡಿದರು. ದೊರೆಯು ಪತ್ತಿಯ ಯಾನ ಮಾತನ್ನೂ ಅಲ್ಲಾಗಳಿಯಲ್ಲ. ಪಾರ್ವತಿಯ ದೇವಾಲಯದ ಭವ್ಯತೆಗೆ ತಕ್ಷಂತಿ ನೇತ್ರಾವತಿ ರಾಣೀಯವರ ಮನಸ್ಸು ವಿಶಾಲವಿದ್ದ ದರಿಂದ ಒಳ್ಳೇ ವಿಜೃಂಭಣಿಯಿಂದ ಉತ್ತಮವು ಕೊನೆಗೊಂಡಿತು.

ಈ ಸಲ ಜಾತ್ರೀಗೆ ಕುಮಾರರಾಜ ದೊರೆಗಳೊಬ್ಬರೇ ಬಂದರು. ಯಾವುದೋ ಕಾರಣದಿಂದ ನೇತ್ರಾವತಿಯವರಿಗೆ ಬರಲಾಗಲಿಲ್ಲ. ಈ ಸಲವೂ

ಸಂಚಿಯ ಸ್ವತ್ಯವಿತ್ತು. ರಾಜನಲ್ಲಿ ಕಳೆದ ಸಲ ಚಿಗುರಿದ ಮೋಹನ್ ಈಗ ಕುಡಿಯಿಟ್ಟು. ಅವರ ಮನಸ್ಸು ಅವಳನ್ನು ಬಯಸಿತು. ಸ್ವತ್ಯವು ಕೊನೆಗಂಡ ಮೇಲೆ ದೊರೆಗಳು ಸಂಚಿಗೆ ತಮ್ಮ ಬಿಡಾರಕ್ಕೆ ಬರಲು ತಿಳಿಸಿದರು. ಸಂಚಿಯ ಅಜ್ಞನು ದೊರೆಗಳು ಉದುಗೊರೆ ಮತ್ತು ವಸ್ತುಗಳನ್ನು ಕೊಡಬಹುದೆಂದು ಭಾವಿಸಿ, ಅಂದು ರಾತ್ರಿ ಇವಕ್ಕೊಬ್ಬಳನ್ನೇ ಕೆಳುಹಿದನು. ಸಂಚಿಯು ಅಂಚುತ್ತೆಂಚುತ್ತ ಬಳಗೆ ತೆರಳದಳು. ದೊರೆಗಳ ಬಳ ಮಾತನಾಡಲು ಆವಳಿಗೆ ಆತಿ ಸಂಕೊಚನೆನಿಸಿತು. ಕುಮಾರರಾಜರು ಮುಗುಳುನಗೆ ನಗುತ್ತ ಆವಳಿಗೆ ಆಸನದ ಮೇಲೆ ಕೊಡಲು ಬಿನ್ನವಿಸಿದರು. ಆವಳ ಸ್ವತ್ಯವನ್ನು ತುಂಬ ಹೊಗಳಿದರು. ಹೊಗಳ ಆವಳ ಮನೆತನದ ಕೆಲ ವಿಷಯಗಳನ್ನು ಕೇಳಿ, ಸೂಕ್ತವಾಗಿ ತಮ್ಮ ಮನೋಗತವನ್ನು ತಿಳಿಸಿದರು. ಸಂಚಿಗೆ ದೊರೆಗಳ ಮಾತನ್ನು ಕೇಳಿ ಕ್ಷೇತ್ರಕಾಲ ಅಶ್ವಯರ್ವನಿಸಿತು. ಆದರೆ ಧರ್ಮದ ಕಟ್ಟಿಗೆ ಬಿದ್ದ ಆವಳ ಮನಸ್ಸು ಆದಕ್ಕೆ ಒಪ್ಪಲಿಲ್ಲ. ದೊರೆಗಳನ್ನು ಧಿಕ್ಕರಿಸಿ ಅಲ್ಲಿಂದ ತೆರಳಿದರೆ ಆವರ ಆವಕ್ಷಪೆಗೆ ಪಾತ್ರಾಗುವುದು ಖಂಡಿತವೆನಿಸಿತು. ಆವಳಿಗೂ ತಾರುಣ್ಯ ! ಎದುರು ಸುಂದರನಾದ ಷಶ್ಯಯರ್ವಾಣಿನಾದ ರಾಜನು ಬಯಸಿ ಬೇಡಿಕೊಳ್ಳತ್ತಿರುವಾಗ, ಯಾವ ಹೆಣ್ಣ ಆದನ್ನು ಧಿಕ್ಕರಿಸಿತು ? ಆದರೆ ಆ ರೀತಿ ಅನ್ವಯ ಮತ್ತು ಆಧರ್ಮದ ರೀತಿಯಲ್ಲಿ ನಡೆದು ಕೊಳ್ಳಲು ಸಂಚಿಗೆ ಮನಸ್ಸಾಗಲಿಲ್ಲ. ಕೆಳಕ್ಕೆ ಮುಖ ಮಾಡಿ ಉತ್ತರ ಕೊಡದೆ ಮೌನಿಯಾದಳು.

ಈ ಮೌನವೇ ಆವಳ ಒಟ್ಟಿಗೆಯೆಂದು ಭಾವಿಸಿ ದೊರೆಗಳು, ಸಂಚಿಯ ಕ್ಷೇತ್ರದಿಳಿದು, ತಮ್ಮ ಮನದ ಹಸಿವನ್ನು ಹಿಂಗಿಸಿಕೊಂಡರು. ಸಂಚಿಗೆ ಮಾತನಾಡಲು ಆಸ್ವದವೇ ಇದ್ದಿರಲಿಲ್ಲ. ದೊರೆಗಳಿಗೆ ತುಂಬಾ ಅಂಚಿದ್ದಳು. ಸಂಚಿಯನ್ನು ಕಳಿಸುವಾಗ ಕುಮಾರರಾಜರು ವಸ್ತು ಭೂಷಣ ಹಾಗೂ ಕನಕದ ನಾಣ್ಯಗಳನ್ನು ಕೊಟ್ಟಿದ್ದರು. ಸಂಚಿಯು ಒಬ್ಬ ಸೇವಕನ ಹಿಂದೆ ಆ ಒಡನೆ-ವಸ್ತುಗಳೊಂದಿಗೆ ಬಂದುದನ್ನು ನೋಡಿ ಸಂಚಿಯ ಅಜ್ಞನಿಗೆ ತುಂಬ ಸಂತೋಷವೆನಿಸಿತು. ಆ ಎಲ್ಲ ಪದಾರ್ಥಗಳನ್ನು ನೋಡಿದ ಮೇಲಂತೂ ಆವನಿಗೆ ಬಹುಆನಂದವಾಯಿತು. ಆದರೆ ಸಂಚಿಯ ಮುಖದ ಮೇಲೆ ಅಷ್ಟು ಗೆಲಪು ಕಾಣ

ಲಿಲ್. ದಣೆದಿರಬಹುದೆಂದು ಭಾವಿಸಿ ಅವಳಜ್ಞನು ಅವಳ ಬೆಷ್ಟುಮೇಲೆ ನೇತ್ತಗೆ ಕ್ಯಾರಾಡಿಸಿ, ಆವಳಿಗೆ ಸ್ತ್ರೀಪ್ರಿಯಲು ತಿಳಿಸಿದನು. ಅವನಿಗೆ ಸಂಚಿಯು ತಂದ ಆಪಾರ ಸಂಪತ್ತಿನಿಂದ ಅಮಿತವಾದ ಅನಂದವಾಗಿತ್ತು. ರಾತ್ರಿಯಲ್ಲಿ ಮಲಗಿ ಮುಂಜಾನೆ ಎದ್ದಾಗೀ, ಸಂಚಿಯ ತಲೆದಿಂಬಿಲ್ಲಾ ತೊಯ್ದುಹೋಗಿತ್ತು. ಅವಳ ಮುಖ ನಿಸ್ತೇಜವಾಗಿತ್ತು. ಸಂಚಿಯು ನಿತ್ಯದಂತೆ ಚಟುವಟಿಕೆಯನ್ನು ವಾಡದಾಗಲು, ಅವಳಜ್ಞನಿಗೆ ಅದೇಕೋ ಸಂಚಿಯು ಒಂದು ರೀತಿಯಾಗಿ ದಾಢಿಳೆಂಂದು ಎನಿಸಿತು. ಅವನಿಗೆ ಸಂಚಿಯ ಮನಸ್ಸಿನಲ್ಲಿ ನಡೆದ ಹೋರಾಟದ ಅರಿವೇ ಇದ್ದರಲ್ಲಿ. ತಾನು ಕಾಲು ಜಾರಿದೆನೆಂದು ಸಂಚಿಗೆ ಅತಿ ಕಡುಕೆಸಿ ಸಿತು. ಮರಳಿ ಹೋಗುವ ಮುನ್ನ ದೊರೆಗಳು ಸಂಚಿಯನ್ನು ಮತ್ತೊಮ್ಮೆ ಏಕಾಂತದಲ್ಲಿ ಕಂಡರು.

ಕುಮಾರರಾಜರು ಜಾತ್ರೆ ಮುಗಿಸಿ ರಾಜಧಾನಿಗೆ ಹೋದರು. ಈ ಸಲ ಅವರು ನೇತ್ತಾವತಿಗೆ ಸಂಚಿಯ ವಾತನ್ನೇ ಹೇಳಹತ್ತಿದರು. ತಮ್ಮ ರಾಜ ಧಾನಿಗೆ ಅವಳನ್ನೊಮ್ಮೆ ಕರೆಯಿಸಿ ಸೃತ್ಯ ಮಾಡಿಸಬೇಕೆಂದು ಸಾಚಿಸಿರು. ಆದರೆ ನೇತ್ತಾವತಿಯ ಮನಸ್ಸಿಗೆ ಅದು ಒಪ್ಪಿಗೆಯಾಗಲಿಲ್ಲ. ಆವಳಿಗೆ ದೊರೆಗಳು ಅವಳ ಮೇಲೆ ಅಪ್ಪು ಪ್ರೀತಿಯನ್ನು ತೋರಿಸುವುದು ಸರಿ ಎನಿಸಲಿಲ್ಲ. ತಾವು ಅಪ್ಪು ಸಂಚಿಯನ್ನು ಕರೆಯಲು ಒತ್ತಾಯ ಮಾಡಿದರೆ ನೇತ್ತಾವತಿಗೆ ಸಂಶಯವು ಎಲ್ಲಿ ಬರುವದೋ ಎಂದು ಅವರು ಶುಮ್ಮನಾಗಿ ಬಿಟ್ಟರು. ನಿತ್ಯದ ಕಾರ್ಯದಲ್ಲಿ ಸಿಲುಕೆದ ಮೇಲೆ ಸಂಚಿಯು ಮರಿತೇ ಹೋದಳು.

ಆ ವರ್ಷದ ವರ್ಷದಲ್ಲಿ ಕೊನೆಗೊಳ್ಳುತ್ತ ಬಂದಿದ್ದರೂ ಕುಮಾರ ರಾಜರ ರಾಜ್ಯದಲ್ಲಿ ಮಳಿ ಒಂದು ಹನಿ ಬಿದ್ದಿರಲ್ಲ. ಮೇಘರಾಜನ ಅವಕ್ಷವೆಯಿಂದ ರಾಜ್ಯದ ತುಂಬಾ ವಿವಂಚನೆಯುಂಟಾಯಿತು. ಆ ವಂಶದ ಇತಿಹಾಸದಲ್ಲಿಯೇ ಬರಗಾಲದ ಲಕ್ಷ್ಮಣಗಳು ಕಾಣಹತ್ತಿದ್ದು ಇದು ಪ್ರಥಮ ಸಲ ವಾಗಿತ್ತು. ವರುಣದೇವನ ಮತ್ತು ಮೇಘರಾಜನ ಕೃಪೆಗಾಗಿ ಅಲ್ಲಲ್ಲಿ ಆಭಿವೇಕ ಸ್ನೇಹೇದ್ಯ ಹಾಗೂ ಉಪಾಸನೆಗಳು ನಡೆದುವು. ಕುಮಾರರಾಜನಿಗೂ ತುಂಬಾ ಅಂಚಿಕೆಯನಿಸಿತು. ಭಾವಿಕಳಾದ ನೇತ್ತಾವತಿ ರಾಜ್ಞಿಗೆ ತಮ್ಮ ರಾಜ್ಯದಲ್ಲಿ ಅನ್ಯಾಯ ಹಾಗೂ ಅಥಮರ್ಗಳು ತಲೆಯಿತ್ತಹತ್ತಿವೆಯೆಂದು ಎನಿ

ಷಿತು. ತನ್ನ ಪತಿಯೇ ಆದೆಲ್ಲಿ ಕಾಲು ಜಾರಿ ಬಿದ್ದ ರೋ—ಎಂದು ನೇತ್ತು ವತಿಗೆ ಚಿಂತಿಯುಂಟಾಯಿತು. ಶಿವಪಾಠತಿ ಗ್ರಾಮದಲ್ಲಿ ಹೊದಲೇ ನುಡಿಯಿಲ್ಲದ್ದ ಕ್ಕೆ ಹಾಹಾಕಾರವೆದ್ದಿತ್ತು.

ಅಂದು ಬಂದು ಮಲಗಿದ ಸಂಜಿಯ ಮುಖಲಕ್ಷ್ಯಾಗಳು ಪ್ರತಿದಿನಕ್ಕೂ ಬದಲಾಗಕ್ಕಿಡವು. ಅವಳು ಇಂದು ತುಂಬಿದ ಗಭೀರಣೆ. ಗ್ರಾಮದಲ್ಲಿ ಈ ವಾರ್ತೆ ಕಾಲ್ಜಿಚ್ಚಿನಂತೆ ಹಬ್ಬಿತು. ಅವಳಜ್ಞಸು ತನ್ನ ಹೊಮ್ಮೆಗಳ ಕಡೆಯನ್ನು ಕೇಳಿ ಆದಕ್ಕೇನೂ ಮಾಡಬಾದನು. ತನ್ನನ್ನು ಆಳ ನಾಜ್ಯಯವನ್ನು ದಯೆ ಪಾಲಿಸುವ ವ್ಯಕ್ತಿಯೇ ಈ ಅನಾಜ್ಯಯವನ್ನು ಮಾಡಿರುವಾಗ, ಯಾರಲ್ಲಿ ಆವನು ದೂರಿಕೊಳ್ಳಬೇಕು! ಸಂಜಿಯ ಅಜ್ಞನು ಈ ಸುದ್ದಿಯನ್ನು ಬೇರೆಯವರಲ್ಲಿ ಹೇಳಿದರೆ ಯಾರು ನಂಬಿಯಾರು? ದೇರೆಯ ತಲೆಯ ಮೇಲೆ ಸಂಜಿಯ ಬಸುರಿನ ದೋಷವನ್ನು ಇರಿಸಲು ಪ್ರಯತ್ನಿಸಿರೆ, ಜನಕ್ಕೆ ನಂಬಿಗೆ ಹೇಗಾಗ ಬೇಕು?

ಒಂದು ಸುಂದರವಾದ ಗಂಡುಮಗುವಿಗೆ ಸಂಜಿಯು ಜನ್ಮನಿತ್ತಳು. ಸಂಜಿಯ ಗುಡಿಸಲು ಆವರ ಸಮಾಜದಿಂದ ಹೊರಗುಳಿಯಬೇಕಾಯಿತು. ಆವರು ಬಹಿಹೃದ್ಯತರಾದರು. ಸಂಜಿಯು ವಾರ್ತಿಯಲ್ಲಿ ಆರಿಕೆ ಮಾಡಿ ಕೊಂಡಳು. ನಿತ್ಯವೂ ಅಳುತ್ತಲೇ ಸಾಗಿದಳು. ಅವಳಜ್ಞನು ತಾನಿರುವ ದಾಗಿ ಧೈಯರು ಕೊಟ್ಟಿನು. ಆದರೆ ತನ್ನ ವಾಪದ ಹೊರೆ ತನ್ನನ್ನು ಬಹುದಿವಸ ಬದುಕಿಸಲಾರದೆಂದು ಆವಳಿಗೆ ಎನಿಸಿತು. ಆಷ್ಟರಲ್ಲಿ ರಾಜ್ಯದಲ್ಲಿಯ ಮೇಘರಾಜನ ಅವಕ್ಕಿನೆಗೆ ಒಂದು ನರಬಲಿಯು ಬೇಕೆಂಬ ವಾರ್ತೆ ಹರಡಿತು. ಕುಲದೇವತೆ ವಾರ್ಥತಿ ಕೊಪಗೊಂಡಿದ್ದಾ ಳೆಂದೂ, ಆವಳಿಗೆ ನರಬಲಿ ಕೊಟ್ಟರೆ ಮಕ್ಕಿ ಬರುವುದು ಖಂಡಿತವೆಂದೂ ಜೊತ್ಯೇತಿಷಿಗಳು ಹೇಳಿದರು. ಆದರೆ ನರಬಲಿಗೆ ಸಿದ್ಧರಾಗುವರಾರು? ಸಂಜಿಯ ರೀವಿಗೆ ಈ ವಾರ್ತೆ ಅದು ಹೇಗೋ ಬಿದ್ದಿತು. ತಾನೇಕೆ ತನ್ನ ದೇಹವನ್ನು ಅಸೀರಿ ಲೋಕಕ್ಕೆ ಉಪಕಾರವನ್ನು ಮಾಡಬಾರದೆಂದು ಆಕೆ ಭಾವಿಸಿದಳು. ಹಡೆದು ಇಪ್ಪತ್ತು ದಿವಸಗಳಾದ ಮೇಲೆ ಒಂದು ದಿವಸ ಸುರಾಶ್ಯಿಯಲ್ಲಿ, ಮಲಗಿದ ರಾಜಸಿಂಧದ ಮಗುವನ್ನು ಆಗಲಲಾರದೆ ಆಗಲಿ, ಪಾರ್ವತಿಯ ದೇವಾಲಯಕ್ಕೆ ಬಂದಳು. ತಾನು ತಪ್ಪನ್ನು

ಎಷಗಿದ್ದ ಕ್ಕೆ ಪಶ್ಚಾತ್ತಾಪಗೊಂಡವಳಾಗಿ, ದೊರೆಯು ತನಗಿತ್ತ ವಜ್ರದುಂಗುರ ವನ್ನು ವಾರ್ಷತಿಯ ಉಡಿಯಲ್ಲಿ ಹಾಕಿ ವಾರ್ಷತಿಯನ್ನು ಪ್ರಾರ್ಥಿಸಿದಳು. ತನ್ನ ಮುಂದಿನ ಜನ್ಮದಲ್ಲಾದರೂ ಕುವಾರರಾಜನೇ ಪತಿಯಾಗಿ ದೊರೆಯಲೆಂದು ಕೇಳಿಕೊಂಡು ವಾರ್ಷತಿಯ ಪಾದಗಳಿಗೆ ತನ್ನ ತಲೆಯನ್ನು ಜಜ್ಞಿಕೊಂಡು ಪ್ರಾಣತೀತಳು. ವಾರ್ಷತಿಯ ಪಾದಗಳು ರಕ್ತದ ಮಡುವಿನಲ್ಲಿ ನಿಂತಿದ್ದವು.

ಮಂಚಿನ ನೇಗದಲ್ಲಿ ಮುಂಜಾನೆ ಈ ವಾರ್ತೆಯು ಗ್ರಾಮದಲ್ಲಿಯೂ ಹಾಗೂ ರಾಜಧಾನಿಯ ವರೆಗೂ ಹೋಯಿತು. ನರಬಲಿಗೆ ಆಹುತಿಯಾದ ವಳು ಸಂಜಯಿಂಬುದನ್ನು ಕೇಳಿ ದೊರೆಗೆ ಅತಿ ವಿಷಾದವೆನಿಸಿತು. ಆವಳ ಸಾವಿನ ಕಢಿ ಹಾಗೂ ಅದರ ಹಿಂದಿನ ಚಿತ್ರವನ್ನು ಆದಾರೋ ದೊರೆಗಳಿಗೆ ಹೇಳಿದಾಗ, ಆವರಿಗೆ ತಮ್ಮದೇ ಅನ್ಯಾಯವೆಂದು ಇನಿಸಿತು. ನೇತ್ರಾವತೀ ರಾಜ್ಯಾಯವರಿಗೆ ಸಂಜಿಯ ಕಢಿ ತಿಳಿಯಿತು. ತನ್ನ ಪತಿಯ ಅನ್ಯಾಯಕ್ಕೆ ಒಂದು ಬಡಜಿನಿಯು ಬಲಿಯಾಯಿತೆಂದು ಕೇಳಿ ಆಕೆ ವ್ಯಧಿಪಟ್ಟಳು. ಇನ್ನು ತನ್ನ ರಾಜ್ಯದ ವೃಜ್ಯವೇ ತೀರಿತೆಂದು ಭಾವಿಸಿದಳು. ವಾರ್ಣಬಲಿಯಾದ ಮೂರೋ ದಿವಸಗಳಲ್ಲಿ ವಣಾರ್ಮಿತುವು ಪ್ರಾರಂಭವಾಯಿತು. ಮುಗಿಲು ಆದೆಲ್ಲ ಹರಿದಿದೆಯೋ ಎಂದು ಜನರಿಗೆ ತೋರಿತು. ಕುವಾರರಾಜನ ರಾಜ್ಯ ನೆಲ್ಲ ಆನಂದಪುರಕಿರಿತವಾಯಿತು. ಶಿವಗಂಗೆ ಗ್ರಾಮದ ನದಿ ಏರಹತ್ತಿತು. ಆ ನದಿಯು ಆಷ್ಟು ಏರಿದ್ದನ್ನು ಯಾರೂ ಕಂಡಿರಲಿಲ್ಲ. ಅದರಿಂದ ಆ ನದಿಯ ವಾತ್ರವೇ ಬದಲಿಸುವಷ್ಟು ಹೆದರಿಕೆ ಜನಕ್ಕಾಯಿತು. ನದಿಯು ಬೆಟ್ಟವನ್ನೇ ರಿತು. ಬೆಟ್ಟದಿಂದ ಕೆಳಕ್ಕೆ ಒಂದು ವಾರ್ಷತಿಯ ದೇವಾಲಯ ಮತ್ತು ಗ್ರಾಮ ವನ್ನು ಕೊಟ್ಟಿಕೊಂಡು ಹೋಗುವ ಅಂಜಿಕೆ ತೋರಿತು. ಶಿವನ ದೇವಾಲಯವನ್ನೇ ಕೊಟ್ಟಿಕೊಂಡು ಹೋಯಿತು. ಶಿವನೊಬ್ಬನೇ ಬಯಲಿನಲ್ಲಿ ನಿಂತನು.

ಆ ಗ್ರಾಮದವರು ನದಿಯಿಂದ ತಮ್ಮ ಸಂರಕ್ಷಣೆ ಮಾಡಲು ದೊರೆಗೆ ಕೇಳಿಕೊಂಡರು. ಕುಲದೇವರ ದೇವಾಲಯವು ನದಿಗೆ ತುತ್ತಾದುದರಿಂದ, ದೊರೆಗಳಿಗೆ ಮತ್ತು ನೇತ್ರಾವತೀವತೀದೇವಿಯವರಿಗೆ ಬಹು ವಿಷಾದವೆನಿಸಿತು. ಅಂದು ರಾತ್ರಿ ನೇತ್ರಾವತೀಯ ಶಯನಗ್ರಹಕ್ಕೆ ಕುವಾರರಾಜರು ಬಂದರು.

ನೇತ್ರಾವತಿದೇವಿ ದೊರೆಗಳು ತಮ್ಮ ದೇಹವನ್ನು ಮುಟ್ಟುಕೂಡಿದೆ ನಿರಾಕರಿಸಿದರು. ವೈಧವಾಗಿ ಒಂದು ಹೆಣ್ಣುಜೀವನದ ಭೂವಿಷ್ಯವನ್ನೇ ಹಾಳುಗೆಡವಿದ್ದಕ್ಕೆ ದೊರೆಗಳನ್ನು ರಾಣಿಯವರು ದೂಸಿಸಿದರು.

ಮರುದಿನ ಮಹಾರಾಜೆನೇತ್ರಾವತಿಯವರು ತಮ್ಮ ಕುಲದೇವರ ಬೆಟ್ಟದವರೆಗೂ ಹೊಗಿ ಅಲ್ಲಿಯ ಪ್ರಜೀಗಳ ಪರಿಸ್ಥಿತಿ ನೋಡಿ ಬರುವ ಮನೋಗತವನ್ನು ವ್ಯಕ್ತಪಡಿಸಿ ಅಲ್ಲಿಗೆ ಹೋದರು. ನದಿಯು ಇನ್ನೂ ಏರುತ್ತಲೇ ಇತ್ತು. ಆದು ಕಡಿದುಕೊಂಡು ಕೆಳಕ್ಕೆ ಬರುವ ಸಂಭವನಿತ್ತು. ಶಿವಾಲಯವಂತೂ ಸೇಲಸಮವಾಗಿತ್ತು. ಇನ್ನು ಪಾರ್ವತಿಯ ದೇವಾಲಯವೂ ಹೊಗಿವ ಭೀತಿಯಿತ್ತು. ಗ್ರಾಮಕ್ಕೆ ಬಂದು ಹೊದಲು ಸಂಜಿಯ ಗುಡಿಸಲಿಗೆ ಹೊಗಿ ಆ ಮಗುವನ್ನು ನೋಡಿದರು. ಮಗು ತನ್ನ ಪತಿಯನ್ನೇ ಹೊಲುತ್ತಿತ್ತು. ತನಗೆ ಆ ಮಗು ಬೇಕೆಂದು ರಾಣಿ ಕೇಳಿದಳು. ಸಂಜಿಯ ಅಜ್ಞನು ಯಾವ ಮಾತನ್ನೂ ಆಡದೇ ಕೊಟ್ಟಿನು. ಆದರ ವಾಲನ ಪೋಷಣಿಗೆ ದಾಸಿಯೊಬ್ಬ ಇನ್ನು ನಿಯಮಿಸಿದಳು. ಏರಿ ಬಂದ ನದಿಯು ಇಳಿಯಲೆಂದು ರಾಣಿಯು ಪಾರ್ವತಿಯನ್ನು ವಾರ್ಧಿಸಿದಳು. ಅಂದು ರಾತ್ರಿ ಆವಳಿಗೊಂದು ಕನಸು ಬಿತ್ತು.

“ ದೊರೆಯ ಅನ್ಯಾಯದಿಂದ ಸಂಜಿ ಹಡೆದು ತೀರಿದಳು. ಸಂಜಿಯ ಸಮಾಗಮವನ್ನು ಅನುಭೋಗಿಸಿ ಹೋದ ದೊರೆಗಳಿಗೆ ಪುನಃ ಅವಳ ಸೇನಪೇ ಬಾರದ್ದು ಅತಿ ವಿಷಾದ. ಅವಳ ಕೂಗು ಅವನಿಗೆ ಕೇಳಿದಾಯಿತು. ಒಂದು ಬಲಯನ್ನು ಕೊಡಲು ಕಾರಣನಾದ ದೊರೆಯು ಬೇರೊಂದು ಬಲಿಯನ್ನು ಕೊಟ್ಟರೆ ತಾನು ಶಾಂತಳಾಗುವೆನು.” ಎಂದು ನದಿಯು ಕನಸಿನಲ್ಲಿ ಬಂದು ತಿಳಿಸಿದಳಂತೆ.

ಮರುದಿವಸ ನದಿಯು ಹೆಚ್ಚು ಏರಹತ್ತಿತ್ತು. ಅಂದು ರಾತ್ರಿಯೇ ತಾವು ನದಿಗೆ ತಮ್ಮ ದೇಹವನ್ನು ಅರ್ಬಿಸುವುದಾಗಿ ರಾಣಿಯವರು ಮನದಲ್ಲಿ ಸಂಕಲ್ಪಿಸಿದರು. ಅಂದು ಬೆಳಗನಲ್ಲಿ ನೇತ್ರಾವತಿ ರಾಣಿಯವರು ಪಾರ್ವತಿಯ ಎದುರಿನಲ್ಲಿ ಕುಳಿತು ತಮ್ಮ ಪಂಶದ ಅಭಿವೃದ್ಧಿಗಾಗಿ ಪಾರ್ವತಿಯು ಕರುಣೆ ವಾಡಲೆಂದು ಬೇಡಿಕೊಂಡರು. ರಾತ್ರಿಯಲ್ಲಿ ತಮ್ಮ ಪರಿವಾರವು ನಿದ್ರಿಸುತ್ತಿ

ದ್ವಾಗ ಅವರು ಎದ್ದುಹೋಗಿ ಬೆಟ್ಟೆವನ್ನೇ ರಿ ನದಿಯಲ್ಲಿ ಹಾರಿ ತಮ್ಮ ಪಾಣ ವನ್ನು ಬಿಟ್ಟಿರು.

ಮುಂಜಾನೆ ರಾಜ್ಞಿಯ ಬೀಡಾರದ ಶುಂಬಾ ಕೋಲಾಹಲ್. ರಾಣಿಯು ನದಿಯಲ್ಲಿ ಹಾರಿಯೇ ಪಾಣ ಬೆಟ್ಟೆರುವಳಿಂದು ತರ್ಕಿಸಿದರು. ಏಕೆಂದರೆ ನದಿಯು ಆಗಲೇ ಇಳಿಯಹತ್ತಿತ್ತು. ಬೆಟ್ಟೆವನ್ನೇ ರಿದ್ದ ನದಿಯು ಸಾವಕಾಶ ವಾಗಿ ಇಳಿದು ಶಿವಪಾವಾರ್ತೀ ಗ್ರಾಮಕ್ಕೆ ಬಾರದೆ ಬೇರೊಂದು ಹಾಡಿಯನ್ನು ಹಿಡಿದು ಸರಿಯಿತು. ಈ ದುರಂತದ ವಾತ್ರೇ ಕೇಳಿ ದೊರೆಗಳು ಅಲ್ಲಿಗೆ ಬಂದರು. ಆದರೆ ಅಲ್ಲೇ ನಿದೆ? ರಾಣಿಯ ದೇಹವನ್ನು ಹೊತ್ತುಕೊಂಡು ನದಿಯು ಸಾಗುತ್ತಿತ್ತು.

ದೊರೆಗಳಿಗೆ ಆತಿ ದುಃಖವನ್ನಿಸಿತು. ತಮ್ಮ ಅನ್ಯಾಯವೇ ಆದಕ್ಕೆ ಹೊಣೆಯಂದು ಭಾವಿಸಿದರು. ಅಂದು ರಾಣಿ ದೊರೆಗಳ ಕನಸಿನಲ್ಲಿ ಬಂದು “ಸಂಜಿಯನ್ನು ಅನ್ಯಾಯದಿಂದ ನೀವು ಕೆಡಿಸಿದಿರಿ. ಆ ಹೆಣ್ಣುಗರುಳಿನ ಕೂಗು ನಿಮಗೆ ಹಿಂದುಗಡೆ ಕೇಳಿಬರಲಿಲ್ಲ. ಆದಕ್ಕೇ ನನ್ನ ಮೆಚ್ಚಿನ ಪಾವರ್ತಿಯ ಕೂಗು, ನಿಮ್ಮ ಕುಲದೇವರಾದ ಶಿವನಿಗೆ ಕೇಳುವುದೇ ಬೇಡ! ಸಂಜಿಗೆ ವಾಡಿದ ಅನ್ಯಾಯಕ್ಕೆ ಅವಳ ಮಗುವನ್ನು ಬೆಳೆಯಿಸಿ ಆವನಿಗೆ ನಿಮ್ಮ ಸಿಂಹಾ ಶನವು ದೊರೆಯುವಂತೆ ವಾಡಿರಿ” ಎಂದು ಹೇಳಿದಳಂತೆ. ದೊರೆಗಳಿಗೆ ತಮ್ಮ ತಪ್ಪಿಗಾಗಿ ಅದಾಗಲೇ ಪೂರ್ಣ ಪಶ್ಚಾತ್ತಾಪವನ್ನಿಸಿತ್ತು. ಆ ಸಂಜಿಯ ಮಗುವನ್ನು ತಂದು ತಮ್ಮಲ್ಲಿ ಇಟ್ಟುಕೊಂಡರು.

ನೇತ್ರಾವತಿಯು ಹಾರಿ ಪಾಣ ಬೆಟ್ಟೆದ್ದಕ್ಕೆ ಆ ನದಿಗೆ ನೇತ್ರಾವತೀ ನದಿಯೆಂದು ಕರೆಯಹತ್ತಿದರು. ಅಂದು ಮಹಾಪೂರ ಬಂದ ನೇಲೆ, ಅವಳ ಪಾತ್ರವೇ ಬದಲಾರ್ಪಿತರಂತೆ. ಮಂದವಾಗಿ ಹರಿಯುತ್ತಿದ್ದ ನೇತ್ರಾವತಿ ಬೆಟ್ಟೆದ ವರೆಗೂ ಕುಣಿಯುತ್ತ ಬರಹತ್ತಿದಳಂತೆ. ಕುವಾರರಾಜನ ಅನ್ಯಾಯಕ್ಕೆ ಶಿವನು ದೇವಾಲಯವಿಲ್ಲದೆ ಬಯಲಿನಲ್ಲಿ ನಿಲ್ಲಲು ನಿಶ್ಚಯಿಸಿದನಂತೆ. ಆದಕ್ಕೆ ಆ ಮೂರ್ತಿಗೆ ದೇವಾಲಯವನ್ನು ಕಟ್ಟಿದರೆ, ಅದು ನೇತ್ರಾವತೀ ನದಿಯಿಂದ ನಾಶವಾಗಿ ಹೋಗುತ್ತದೆ. ಅಂದಿನಿಂದ ಪಾರ್ವತಿಯ ದೇವಾಲಯದ ಕೂಗು ಶಿವನಿಗೆ ಕೇಳುವುದಿಲ್ಲ ಕಾರಣ ಸಂಜಿಯ ಮತ್ತು ನೇತ್ರಾವತಿಯ ಮಾತು

ಗಳನ್ನು ಕುಮಾರರಾಜನು ಕೇಳಿದ್ದು. ಅದಕ್ಕೆ ಶಿವಸಿಗೆ ತಾನು ಏನು ಕೇಳುವುದು ಬೇಡವೇನಿಸಿತಂತೆ. ಕುಮಾರರಾಜನು ಸಾಯುವ ತನಕ ದೇವರನ್ನು ಭಜಿಸಿ ಶ್ರಿಕಾಲದಲ್ಲಾ ತನಗೆ ಸೇತ್ತುವತ್ತಿ ಹಾಗು ಸಂಜಿಯರೇ ಹೆಂಡಂದಿರಾಗಿ ಸಿಗ ಲೆಂದು ಬೇಡಿಕೊಂಡನಂತೆ. ಅವರು ಮುಂದಿನ ಜನ್ಮದಲ್ಲಿ ಗಂಡ-ಹೆಂಡಿರಾಗಿ ಹಂಟಿರಬೇಕು. ಅದಕ್ಕೆ ಆ ಜಾತ್ರೀಯ ಕ್ಷಾಲದಲ್ಲಿ ನತೀಸಿ ಸೇವೆ ಮಾಡಿದಾಗಲೇ ಪಾರ್ವತಿಯು, ಬಯಸಿದ ಫಲ ಸಿಗುವಂತೆ ವರವನ್ನಿತ್ತುಳಂತೆ. ಅಂದಿನಿಂದ ಪ್ರತಿವರುಷವೂ ಸೇತ್ತುವತ್ತಿ ನದಿಯು ಮಹಾಪೂರದಿಂದ ಬೆಟ್ಟುದ ಮೇಲೆ ಏರಿಹೋಗಿ, ಶಿವನ ಪಾದಗಳನ್ನು ತೊಕೆಮು ಅವಸಿಗೆ ತನ್ನ ಭಕ್ತಿಯನ್ನು ಅಷ್ಟಿ ಮುತ್ತಾಳೆ. ಸಂಜಿಯು ಬಹು ಭಕ್ತಿಯಿಂದ ತನಗೆ ರಾಜನಿತ್ತು ವಜ್ರಮಂಗುರ ವನ್ನು ಪಾರ್ವತಿಯ ಉಡಿಯಲ್ಲಿ ಹಾಕಿ ಅಹುತಿಯಾದಳು. ಅವಳಿಗೆ ಮುಂದಿನ ಜನ್ಮದಲ್ಲಿ ಕುಮಾರರಾಜರೇ ಪತಿಯಾಗಿ ದೊರೆಯುವರೆಂಬ ವರವನ್ನು ಪಾರ್ವತಿ ಕೊಟ್ಟಿಳಂತೆ. ಅಂತೇ ಜಾತ್ರೀಯ ಕಾಲದಲ್ಲಿ ಆ ಉಂಗುರವನ್ನು ಪಾರ್ವತಿಗೆ ಇಡುತ್ತಾರೆ. ಅಂದು ಉಂಗುರವನ್ನು ಮುಟ್ಟಿದರೆ, ಸಂಜಿಯ ಬಯಕೆಯ ಪ್ರತೀಕವೆಂದು, ಎಲ್ಲರ ಬಯಕೆಗಳೂ ಈಡೆರುವುವಂತೆ. ಈ ಕತೆಯನ್ನು ಕೇಳಿದಾಗ, ಮೇಲಿನ ಎಲ್ಲ ಸಂಗತಿಗಳು ಅಥವಾ ಪ್ರಾಣವಾಗಿವೆಯೆನಿಸುವುದು !



ಕಲ್ಲುಗೋರಿ

ಕಾಲ ನೈಸ್ತಿದನೆ ನಿನ್ನ ಬಾಳ
ಕುಂಕುಮದ ಕೆಂಪನು ?
ಕೀರ್ತಿ ವೈಭವ ಸೌಂದರ್ಯಗಳು
ತೂರಿದನೆ ಗಾಳಿಯಲಿ ?
ಬಾಳ ನೇಟ್ಟುಲು ಬೇಡ. ಬಾಳಿದು
ಗಾಳಿಗೋಪುರದ ಮಳಲಮನೆ.
ಬಾಳ ನೇಟ್ಟು ಮರೀವವರಿಗೆ
ನಿನ್ನ ಬಾಳಗೋಳಿದು ಸಾಷ್ಟಿ !!

ಆಗ್ನೇ ಇತಿಹಾಸಕಾರನೊಬ್ಬನು ಮಾಂಡೂಕೋಟಿಯನ್ನು ಸಂದರ್ಶಿಸಿ
ಮೇಲಿನ ಕವನ ಒಂದನ್ನು ನೊದಲನೇ ಪುಟ್ಟದಲ್ಲಿ ಬರೆದು ಕೋಟಿಯ ಇತಿ
ಹಾಸವನ್ನು ಬರೆದಿಟ್ಟಿದ್ದಾನೆ. ಬಹುಶಃ ಮಾಂಡೂಕೋಟಿಯ ಕಥೆಯನ್ನು
ಹೇಳುವ ಗ್ರಂಥವೆಂದರೆ ಇದೊಂದೆ.

ಮಾಂಡೂಕೋಟಿ ಮಧ್ಯಭಾರತದಲ್ಲಿದೆ. ಮಾನವತ್ತೀಳು ಮೈಲು
ನಿಸ್ತೀರ್ಣವಾದ ಈ ಕೋಟಿಯನ್ನು ಬಾಜಬಹಾದ್ದೂರನು ಆರು ವರ್ಷಗಳ
ವರೆಗೆ ಆಳ ಅದರ ಕೀರ್ತಿಯನ್ನು ಬೆಳಗಿಸಿದನು. ಗಜಾಜರಲ್ಲಿ ಆವನೇ ಕಟ್ಟಿ
ಸಿದ ರೂಪಮತಿ ಮಹಲು ತನ್ನ ಹಿಂದಿನ ಸೌಂದರ್ಯವನ್ನು ಕಾದುಕೊಂಡು
ಬಾಜಬಹಾದ್ದೂರನ ಕರುಣಕಥೆಯನ್ನು ಸಾರುತ್ತದೆ. ಭಾರತದ ಹೈದರಾಬಾದು
ಮಧ್ಯ ನಿಂತಿರುವ ಈ ರೂಪಮತಿ ಮಹಲು ದೊರೆಯು ತನ್ನ ಸ್ವಿಯಳಾದ
ರೂಪಮತಿಯ ವಾಸಕ್ಕೆಂದು ಕಟ್ಟಿಸಿದ ಆರಮನೆ.

ನಮ್ಮದೇಯ ದಂಡಿಗೆ ನಿಂತಿರುವ ಈ ಮಹಡಿನ ಮೇಲೆ ಎಡು ಕಲ್ಲು ಮಂಟಪಗಳಿವೆ. ಅವುಗಳಲ್ಲಿ ಕುಳಿತುಕೊಂಡು ರೂಪಮತಿಯು ತನ್ನ ಸ್ತ್ರಿಯ ತಮನಾದ ಬಾಜಬಹಾದ್ದೂರನ ಮನವನ್ನು ತಣಿಸಲು ಹಾಡುತ್ತಿದ್ದಳಂತೆ. ಉತ್ತರ ಭಾರತದಲ್ಲಿ ಇಂದು ಮನೆಮನಿಗೂ ಹಬ್ಬಿರುವ ಅನೇಕ ಪರ್ಯಾಗಳನ್ನು ರೂಪಮತಿಯೇ ರಚಿಸಿದಳೆಂದು ಹೇಳುತ್ತಾರೆ. ಅಂದಿನ ಸಂಗೀತಗಾರರ ಮಾಲೆಯಲ್ಲಿ ಅವಳಿಗೆ ಒಂದು ಶ್ರೀಷ್ಟ ಸಾಂಸ್ಕಾರಿಕ ವಿಧಾನವನ್ನು ಇಂದಿಗೂ ಉತ್ತರ ಭಾರತದಲ್ಲಿ ಭಾರತೀಯ ಚೈತ್ಯರೇಯ ಸಂಗೀತವನ್ನು ಪ್ರಾರಂಭಿಸುವಾಗ ನೆನೆಯುತ್ತಾರೆ. ಅವಳ ಶ್ರುತಿಗಾಗಿ ಅನೇಕ ಸಮಾರಂಭಗಳನ್ನು ಏರ್ಪಡಿಸುತ್ತಾರೆ. ಅವಳಿಗಿದ್ದ ಕಂರವದು ಕೋಗಿಲೆಯ ಕಂರ! ಅವಳಿಗಿದ್ದ ಸೌಂದರ್ಯವದು ಬ್ರಹ್ಮಸಿತ್ತ ಕಾಣಿಕೆ! ಹಿಂದೂ ಹಂಡಿಗೆ ರೂಪಮತಿ ಯವನರಾಳಿಕೆಯಲ್ಲಿ ಮುಸಲ್ಲಾನ ಬಾದಶಹ ಬಾಜಬಹಾದ್ದೂರನ ಪಟ್ಟದ ರಾಣಿಯಾಗುವದೆಂದರೆ ಸಾಮಾನ್ಯವಾದ ಮಾತ್ರ!

ಬಾಜಬಹಾದ್ದೂರನು ಗಳಿಂಬಿ ರಿಂದ ಗಳಿಗಾ ವರಿಗೆ ಮಾತ್ರ ಮಾಂಡೂ ಕೋಟಿಯನ್ನು ಆಳಿದರೂ ಆದನ್ನು ಬಹು ವಿಧವಾಗಿ ಸುಧಾರಿಸಿದನಂತೆ. ಇತಿಹಾಸಕಾರರು ಆದನ್ನು ಸಂದರ್ಶಿಸಿದಾಗ ರೂಪಮತಿ ಹಾಗು ಬಾಜಬಹಾದ್ದೂರರ ಕರುಣಕಥೆಯನ್ನು ನೆನೆಯದೆ ಹಿಂತಿರುಗುವಂತಿಲ್ಲ. ಜಾತಿಯ ಭೂತ ಒಂದು ಬೆಳೆದು ನಿಂತಾಗ ಸಾಮಾನ್ಯ ಮನೆತನದ ಹೆಣ್ಣೀಂದು ಆಳರಷನನ್ನು ಮಂದುವೆಯಾಗುವದೆಂದರೆ ಅಂದಿನ ಕಾಲಕ್ಕೆ ಒಂದು ದೊಡ್ಡ ಸಮಸ್ಯೆ.

ಆ ಸುಂದರವಾದ ರೂಪಮತಿ ಮಹಡಿನ ಮುಂದೆ ಬಾಜಬಹಾದ್ದೂರನ ಗೋರಿಯಿದೆ. ತಾನು ಜೀವಿಸಿರುವಾಗಲೇ ತನ್ನನ್ನು ಅಲ್ಲಿ ಹುಗಿಯಬೇಕೆಂದು ವೊದಲೇ ಆದನ್ನು ಕಟ್ಟಿಸಿದ್ದನು. ಬಹು ಸುಂದರವಾದ ಕಲ್ಲಿನಿಂದ ಆದನ್ನು ಕಟ್ಟಿದಿದ್ದಾರೆ. ಆ ಗೋರಿಯ ಮೇಲೆ ಒಂದು ಕಬ್ಬಿಣದ ತೊಫ್ಫಿದೆ. ಇದೊಂದು ಇಲ್ಲಿಯ ವಿಚಿತ್ರ ಧೃತ್ಯಾ! ಆ ತೊಷ್ಟ ಬಹು ಭಾರವಿದೆ. ಭಾರದ ತಕ್ಕ ಭವ್ಯತೆಯಿದೆ. ಅದನ್ನು ಇಟ್ಟ ತಾಣದಿಂದ ಸರಿಸಲು ನೂರು ಆನೆಗಳಿಗೂ ಸಾಧ್ಯವಿಲ್ಲ. ನಾವು ಹಂಪಿಯಲ್ಲಿದ್ದ ಕಲ್ಲುಕಂಬಗಳನ್ನು ಬಾರಿಸಿದರೆ “ಸರಿಗಮ” ಎಂಬ ಮಂಜುಳ ಧ್ವನಿಯನ್ನು ಕೇಳಬಹುದು. ಆದರೆ ಇಲ್ಲ ಆ

ಗೋರಿಯ ಮೇಲಿಟ್ಟಿದ್ದ ಶೋಫನ್ಸ್ ಬಾರಿಸಿದರೆ, ಹೆಣ್ಣು ಧ್ವನಿಯೊಂದು ಒಂದು ಚಣ ಹಾಡಿದಂತೆ ಕೇಳಬರುತ್ತದೆ. ಧ್ವನಿಯು ಅತ್ಯಂತ ಮಥುರ ವಿದ್ವಾದರಿಂದ ಬಂದವರೆಲ್ಲರೂ ಅದನ್ನು ಮನಸ್ಸು ದಣಿಯುವಂತೆ ಬಾರಿಸಿ ಧ್ವನಿಯನ್ನು ಆಲೆಸುತ್ತಾರೆ. ಅದಕ್ಕೆ ರೂಪಮತಿ ಶೋಫೆಂದು ಕರೆಯುತ್ತಾರೆ. ಅದರ ಕೆಳಗಿಧ್ವ ಆ ಕಲ್ಲುಗೋರಿಯನ್ನು ಬಾರಿಸಿದರೆ ‘ವ್ಯಾ ವ್ಯಾ’ ಎಂಬ ತೃಪ್ತಿ ಶೂಚಕ ಧ್ವನಿ ಹೊರಬರುತ್ತದೆ. ಮೇಲೆ ಕುಳಿತೆವಳು ಸಂಗೀತವನ್ನು ಹಾಡಿದರೆ ಕೆಳಗೆ ಕುಳಿತೆವನು ಅದನ್ನು ಮೆಚ್ಚಿ ತೃಪ್ತಿಸೂಚಕ ಧ್ವನಿಯೊಂದು ಅವಳನ್ನು ಆದರಿಸುವನಂತೆ. ಆ ಕೊಟೆಯೆಲ್ಲವೂ ಹಾಳುಬಿದ್ದ ರೂ ಈ ಗೋರಿಹಾಗೂ ರೂಪಮತಿ ಮಹಲುಗಳು ಇನ್ನೂ ನಿಂತಿವೆ. ಆ ಗೋರಿಯು ಅಮರೆಹಾಗು ಸತ್ಯಪ್ರೇಮದ ದೊಡ್ಡೀತಕವಾಗಿದ್ದರಿಂದ ಅದು ಜಿರಂಜೀವಿಯಂತೆ. ಇಂತಹ ವಿಚಿತ್ರ ಶಿಲಾಗೋರಿಯನ್ನು ಸೋಡಲು ಬಹು ಜನರು ಅಲ್ಲಿಗೆ ಬರುತ್ತಾರೆ.

ಇಲ್ಲಿಯ ಈ ಗೋರಿಯ ಸಮಸ್ಯೆ ವಿಜ್ಞಾನಿಗಳ ತರ್ಕಕ್ಕೆ ನಿಲುಕದು ಆದರೆ ಹೆಳ್ಳಿಗರು ಹೇಳುವ ಕಥೆಯನ್ನು ಕೇಳಿದರೆ ಅದನ್ನು ನಿರಾಕರಿಸಲು ಬರುವಂತಿಲ್ಲ. ವಿಜ್ಞಾನಕ್ಕೆ ಬಗೆಹರಿಯದ ಸಮಸ್ಯೆಯನ್ನು ಗಾವಿಲರು ತಮ್ಮ ಹಿಂದಿನ ಅನುಭವಗಳ ಮೇಲಿಂದ ಹೇಳುತ್ತಾರೆ. ಮೇಲಿನ ಶೋಫಿನಲ್ಲಿ ಇಂದಿಗೂ ರೂಪಮತಿಯು ರಾಜ್ಯವಾಳುತ್ತಿದ್ದಾಳಂತೆ ಕೆಳಗಿನ ಗೋರಿಯಲ್ಲಿ ಅವಳ ಪತಿ ಬಾಜಬಹೆದ್ದೂರನು ಇನ್ನೂ ಅವಳ ಸಂಗೀತವನ್ನು ಕೇಳಿ ತೃಪ್ತಿ ಬಡಲು ಕುಳಿತಿರುವನಂತೆ. ಇವಳನ್ನು ಯಾರಾದರೂ ಹೊಡಿದು ಎಚ್ಚರಿಸಿದರೆ ಪ್ರಿಯತಮನ ಆನಂದಕಾವ್ಯಿ ಆಲಾಪವನ್ನು ಎತ್ತುವಳಂತೆ. ಅದನ್ನು ಮೆಚ್ಚಿ ಅವನು ‘ವ್ಯಾ’ ಎಂಬ ಉದ್ದಾರವನ್ನು ಹೊರಪಡಿಸುವನಂತೆ. ಆ ಗೋರಿಯ ಹಿಂದೆ ಒಂದು ಪ್ರಣಯದ ಕಥೆ ಆಡಗಿದೆ.

* * * *

ಮಧ್ಯಭಾರತದಲ್ಲಿರುವ ಮಾಂಡೂಕೋಟೆಯ ದೊರೆಗೆ ಯುದ್ಧವೆಂದರೆ ಚೇಸರಿಕೆ. ಸದಾಕಾಲವೂ ವಿಲಾಸದಲ್ಲಿ ಕಾಲ ಕಳೆಯುವದೆಂದರೆ ಉತ್ತಾಹ.

ರೂಪಮತಿ ಆದೇ ವ್ಯಾಯಕ್ಕೆ ಬಂದ ಹಿಂದೂ ಹುಡಿಗಿ. ಸಾಮಾನ್ಯ ಮನಿತನ ಒಂದರಲ್ಲಿ ಜನ್ಮವೆತ್ತಿದ ಬಾಲಿಕೆ. ನಿತ್ಯವೂ ನಮ್ರದೇಯ ದಡಕ್ಕೆ ಬಂದು ದೇವರ ನಾಮಗಳನ್ನು ಹಾಡಿ ಅವಳನ್ನು ಪೂಜಿಸಿ ಮನೀಗೆ ತೆರಳುವ ದೆಂದರೆ ಅವಳಿಗೆ ಅತೀವ ಸಂತೋಷ. ಅದರಲ್ಲಿ ತಾನೇ ರಚಿಷಿದ ದೇವರ ನಾಮಗಳನ್ನು ಹಾಡುವದೆಂದರೆ ಮತ್ತಿನ್ನು ಶಂತೋಷ. ಹಾಡಿನಲ್ಲಿ ತಾನು ಎಷ್ಟು ಸಮಯವನ್ನು ನದಿಯಲ್ಲಿ ಕಳೆಯುವೆನ್ನಿಂಬುದರ ಅರಿವೇ ಅವಳಿಗೆ ಇದು ತ್ವಿದ್ವಿಲ್ಲ. ತಾಯಿಯಿಲ್ಲದ ಮಗಳಿಂದು ತಂದೆಯೇ ಅವಳನ್ನು ಜೊವಾನ ಮಾಡುತ್ತಿದ್ದನು. ಒಂದೊಂದು ಸಲ ‘ಮಗೂ ರೂಪಮತಿ, ಇವೇಕೆ ತಡ ಮಾಡಿ ಬಂದಿ’ ಎಂದು ತಂದೆ ಕೇಳಿದರೆ, ‘ಏನಿಲ್ಲ ಬಾಬಾ, ಹಾಡುತ್ತ ನಿಂತೆ, ದಿನಮಣಿಯು ಸರಿದದ್ದಿ ತಿಳಿಯಲ್ಲ’ ಎಂದು ಹೇಳುತ್ತಿದ್ದಳು. ಮುಗ್ಧ ಹುಡಿಗಿಗೆ ಹಾಡಿನ ಹುಚ್ಚು ಎಂದು ತಿಳಿದು ಮುದುಕ ತಂದೆ ಸುನ್ನನಾಗಿಬಿಡುತ್ತಿದ್ದನು.

ಮಗಳು ಕಾವ್ಯವನ್ನು ರಚಿಸುವಲ್ಲಿ, ಹಾಡುವಲ್ಲಿ, ಅತ್ಯಂತ ಪರಿಣಿತ ಶಿಂದು ಜನರಾಡುವ ಮಾತನ್ನು ಕೇಳಿ ಮುದುಕ ತಂದೆ ಸಂತೋಷಪಡುತ್ತಿದ್ದನು. ನೋಡಲು ತಾಯಿಯಿಲ್ಲವಲ್ಲ ಎಂದು ದುಃಖಿಸುತ್ತಿದ್ದನು. ತಾಯಿ ಹೇಳುತ್ತಿದ್ದ ‘ನನ್ನ ಮಗು ರೂಪಮತಿ ಎಂದರೆ ನಾಡಿಗೇನೇ ಸುಂದರಳಾದ ಹುಡಿಗೆ. ರಾಜರನ್ನು ಚಿಟ್ಟು ಬೇರೆಯವರು ಇವೆಳನ್ನು ಮದುವೆ ಮಾಡಿ ಕೊಳ್ಳಲಿಕ್ಕೆ ಅಯೋಗ್ಯರು. ಇವಳಿಗಿಧ್ಯ ಕಂತ ಹಾಗು ವಿದ್ಯೇಯನ್ನು ನೋಡಿದರೆ ಇವಳು ಸಾಕ್ಷಾತ್ ಸರಸ್ವತಿಯಂತೆ ಕಾಣುತ್ತಾಳೆ’ ಎಂಬ ಮಾತು ಒಮ್ಮೊಮ್ಮೆನ್ನೆನವಾಗಿ ಮಗಳ ಮುಖವನ್ನು ತದೇಕ ದೃಷ್ಟಿಯಿಂದ ನೋಡುತ್ತಿದ್ದನು. ನಿಜಕ್ಕೂ ಅವಳ ಮುಖದಲ್ಲಿ ಕಣ್ಣು ಕುಕ್ಕಿಸುವಂತಹ ಸೌಂದರ್ಯ ನೃತ್ಯ ಮಾಡುತ್ತಿದೆ ಎಂದು ಅನಿಸಿದ ಮೇಲೆ ದೃಷ್ಟಿಯನ್ನು ಬದಲಿಸುತ್ತಿದ್ದನು. ತಂದೆಯ ಆಧರಪೂರ್ಣ ದೃಷ್ಟಿಯನ್ನು ನೋಡಿ ರೂಪಮತಿ ತುಸು ನಾಜುತ್ತಿದ್ದಳು. ಅವಳು ಲಜ್ಜೆಯನ್ನು ತಾಳಿದಾಗ ಅವಳ ಮುಖವು ಮತ್ತಿನ್ನು ಕೆಂಪಾಗಿ ಕಂಗೊಳಸುತ್ತಿತ್ತು ಅವಳ ಸಂಗೀತವು ನಡೆದಾಗ ನದಿಯ ದಂಡಿಯ ಮೇಲಿದ್ದ ಜನರಲ್ಲಿರೂ ಇನಂದವೇ ಇನಂದ. ತಮ್ಮ ಕೈಯ

ಲ್ಲಿಯ ಕಾರ್ಯಗಳನ್ನು ಬಿಟ್ಟು ದೇವರ ನಾಮವನ್ನು ಕೇಳುವಲ್ಲಿ ಮನ್ಯಾಗು ತ್ತಿದ್ದರು. ಅನೇಕರು ಇವಳ ಬರುವನ್ನೇ ಕಾರ್ಯತ್ತ ದಡದಲ್ಲಿ ನಿಲ್ಲುತ್ತಿದ್ದರು. ಇವಳ ಪ್ರಾರ್ಥನೆಯು ಪ್ರಾರಂಭವಾದ ಕೂಡಲೇ ಅದೇ ದಡದಲ್ಲಿದ್ದ ಅರಮನೆಯ ಸ್ತ್ರೀಯರು ಕೆಡಕಿಗೆ ಬಂದು ನಿಲ್ಲುತ್ತಿದ್ದರು. ಶಾರೀರಕ್ಕೆ ತಕ್ಕೆ ಸೌಂದರ್ಯವನ್ನು ಹೊಟ್ಟಿರುವನೆಂದು ದೇವರನ್ನು ಬಂದವರೆಲ್ಲರೂ ಹೊಗಳುತ್ತಿದ್ದರು.

ಇಂತಹ ಸಂಗೀತಶಾಸ್ತ್ರವಕರಲ್ಲಿ ಬಾಜಬಹಾದ್ವಾರನೂ ಒಬ್ಬನು. ಅವಳು ಎಷ್ಟು ಸಮಯದವರಿಗೆ ಹಾಡುವಳೋ ಅಷ್ಟು ಕಾಲಪೂ ಬಾಜಬಹಾದ್ವಾರನಿಗೆ ಕೇಳಬೇಕೆಂಬ ಕುತೂಹಲ. ಅನೇಕ ಸಲ ಯಾರು ಹಾಡುವರೆಂಬುದನ್ನು ನೋಡಲಿಕ್ಕೆ ಹೋಗಬೇಕೆಂಬ ಇಚ್ಛೆಯಾಗುತ್ತಿತ್ತು. ತಾನೂ ಸ್ವತಃ ಹಾಡುತ್ತಿದ್ದ ದರಿಂದ ಸಂಗೀತವೆಂದರೆ ಅವನಿಗೆ ಸ್ತ್ರೀತಿ. ಆದರಲ್ಲಿಯೂ ರೂಪ ಮತಿಯ ಧ್ವನಿಯು ಹೊರಹೊರಟ ಕೂಡಲೇ ಗೋಪುಗಳು ಕೃಷ್ಣನ ವೇಣು ನಾದಕ್ಕೆ ಹೋಗುತ್ತಿದ್ದಂತೆ ಹೋಗುತ್ತಿದ್ದನು. ಹಾಡಿನ ಧ್ವನಿಯು ಹೆಣ್ಣನ ದಾಗಿದ್ದರಿಂದ ಅವಳನ್ನು ಅರಮನೆಗೆ ಆವಾಣಿಸಲು ಅಂಜಿದ್ದನು.

ಒಂದು ಸಲ ಅವಳು ಹಾಡುವ ಸಮಯದಲ್ಲಿ ಬಾಜಬಹಾದ್ವಾರನು ಮನಸ್ಸು ನಿಲ್ಲಿದೆ ನದೀ ದಡಕ್ಕೆ ಹೋಡನು. ಅವಳು ನಮ್ಮದೇಯಕಡೆ ಮುಖ ಮಾಡಿ ಆಲಾಪವನ್ನು ಎತ್ತಿದ್ಲಾ. ಹಾಡಿನ ನೇಲೆ ಹಾಡಾದವು. ರಾಜನು ಮೂಕ ಗೊಂಬೆಯಂತೆ ಮಳಲಿನಲ್ಲಿ ನಿಂತಿದ್ದನು. ಅವಳು ಹಾಡನ್ನು ನಿಲ್ಲಿಸಿ ತಿರುಗಿದರೂ ಇವನ ದೇಹದ ನೇಲೆ ಪ್ರಕ್ಷೇಯೀ ಇದ್ದಿರಲಿಲ್ಲ. ಎದುರಿಗೆ ರಾಜ ನಿಂತುದನ್ನು ನೋಡಿ ಬೆಚ್ಚಿದ್ಲಾ. ಜನರ ವಿಶೇಷ ಪರಿಚಯವು ರಾಜನಿಗರದೆ ಹೋಡರೂ ಜನರು ಮಾತ್ರ ರಾಜನನ್ನು ಗುರುತಿಸಬಲ್ಲರು. ‘ದೇವರು ನಿನಗೆ ತುಂಬಾ ಉತ್ತಮ ಕಂಠವನ್ನು ಹೊಟ್ಟಿದ್ದಾನೆ’ ಎಂದು ರಾಜನು ರೂಪ ಮತಿಯನ್ನು ಅಭಿನಂದಿಸಿದನು. ಅವಳ ಸುಂದರ ಮುಖವನ್ನು ಕಂಡು ರಾಜನಿಗೆ ಹುಟ್ಟೀ ಹಿಡಿದಂತಾಯಿತು. ರಾಜಕುಲವನ್ನು ಬಿಟ್ಟು ಸಾಮಾನ್ಯ ರಲ್ಲಿ ಇಂತಹ ರೂಪರಾಶಿಯು ಜನ್ಮನೆತ್ತುವದೆಂಬುದರೆ ಕಲ್ಪನೆಯೇ ಅವನಿಗೆ ಇದುವರಿಗೆ ಇದ್ದಿರಲಿಲ್ಲ. ಇವಳನ್ನು ನೋಡಿ ಅಲ್ಲಿಂದ ಸರಿಯಬೇಕೆಂದರೆ ಮನಸ್ಸೇ ಆಗಲಿಲ್ಲ. ಅದರೆ ರಾಜನ ವರ್ತನೆ ಅನುಚಿತವೆನಿಸಬಾರದೆಂದು

ನರಿದು ನಿಂತನು. ರೂಪಮತಿ ಏನನ್ನೂ ವಾತನಾಡದೆ ರಾಜನ ಕಡೆ ಒಂದು ದೃಷ್ಟಿಯನ್ನು ಬೀರಿ ನಿಸುನಗುತ್ತ ನಿನೆಯು ಕಡೆ ಧಾವಿಸಿದಳು. ಅಂದು ಆವ ಇಗೆ ವಿಜಯೋನಾಳುದವಾಗಿತ್ತು. ಅದುವರೆಗೂ ತಾನೋಬ್ಬಿ ಸಾಮಾನ್ಯ ಸಂಗೀತ ಗಾರಳೆಂದು ತಿಳಿದುಕೊಂಡಿದ್ದಳು. ರಾಜನ ದೃಷ್ಟಿ ಅವಳ ಮೇಲೆ ಬೀಳಲು ಅವಳಿಗೂ ತಾನೋಬ್ಬಿ ಕಲಾನಿರ್ದೇಶಿಂಬ ಕ್ಲ್ಯಾನೆ ಮಾಡಿತು.

ಮರುದಿವಸ ಮಾಂಡೂಕೋಟಿಯಲ್ಲಿ ಬಾಜಬಹದ್ದಿರ ದೊರೆಗೆ ಹಿಂದೂ ಹುಡಿಗೆಯೋಬ್ಬಿಳ ಬಗ್ಗೆ ಜ್ಞರ ಹಿಡಿದಿದೆ ಎಂದು ಗುಲ್ಲೆದ್ದಿತು. ದೊರೆಯು ಇಷ್ಟಿಸಿದ ಮೇಲೆ ದೊರೆಯದಿರುವದು ಎಷ್ಟರ ನಾತು! ಸರಿ. ಮುಂದೆರಡು ದಿನಗಳಲ್ಲಿಯೇ ಶರಮನೆಯ ಆಮಂತ್ರಣವು ರೂಪಮತಿಯ ಮನೆಗೆ ಬಂದಿತು. ಒಂದು ಸಂಗೀತ ಕಚೇರಿ ನಡೆಯಿತು. ಮುತ್ತಿನ ಕಂಠಹಾರ ಒಂದನ್ನು ಮೇಚ್ಚುಗೆಯೆಂದು ರಾಜನು ಅವಳಿಗೆ ತನ್ನ ಹಸ್ತದಿಂದಲೇ ಕೊಟ್ಟಿನು. ಅಂದು ಸಂಗೀತದ ಮೇಲೆ ತನಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದನು.

ದಿನದಿನಕ್ಕೂ ಅವಳ ಸಲುಗೆ ಬೆಳೆಯಿತು. ಸ್ನೇಹವು ಚಿಗುರಿತು. ಸ್ನೇಹವು ಹೆಮ್ಮೆರವಾಗಿ ಪ್ರಣಯಕ್ಕೆಳಿಯಿತು. ರೂಪಮತಿಯನ್ನು ಅಗಲಿ ಒಂದು ಶೈಳಿದವರಿಗೂ ಉಳಿಯುತ್ತಿದ್ದಿಲ್ಲ ರಾಜ. ಇವಳ ವಾಸಕ್ಕೆಂದೇ ತಾನೇ ಆಸ್ಕೆ ವಹಿಸಿ ಒಂದು ಮಂಜಲನ್ನು ನಿಮಿಫಿ ಅದಕ್ಕೆ ರೂಪಮತಿ ನುಹ ಲೆಂದು ಹೆಸರಿನ್ನಿಟ್ಟಿನು. ಅದರ ಮೇಲೆ ಎರಡು ಕಲ್ಲುಮಂಟವಗಳನ್ನು ಕಟ್ಟಿಸಿದನು. ಅದರಲ್ಲಿ ಕುಳಿತು ನಿತ್ಯನೂ ನಮಿದೆಯ ಸೌಂದರ್ಯವನ್ನು ಸವಿಯು ನಲ್ಲಿಯೋ ಸಂಗೀತವನ್ನು ಹಾಡಿ ಮನಸ್ಸಿಗೆ ಆನಂದವನ್ನು ಪಡೆಯುತ್ತೆಲೋ ಪ್ರಣಯಕ್ಕೆಷ್ಟೆಯಲ್ಲಿ ಕಾಲಹರಣ ಮಾಡುತ್ತೆಲೋ ಸಮಯವನ್ನು ವ್ಯಯಿಸ ಹತ್ತಿದನು. ರಾಜಕಾರಣವು ಬೇಸರಿಕೆಯಾಯಿತು. ಎಲ್ಲ ಹೊಣೆಯನ್ನು ಮಂತ್ರಿಗಳ ಮೇಲೆ ಹೊರಿಸಿ ತಾನು ಹಾಯಾಗಿ ರೂಪಮತಿ ಸಾನ್ಯಧ್ಯದಲ್ಲಿ ಸಮಯವನ್ನು ಕಳೆಯಹತ್ತಿದನು.

ರಾಜ ರೂಪಮತಿಯರ ಬೆಳೆದು ನಿಂತ ಸಂಬಂಧದ ವಾರ್ತೆ ಎಲ್ಲೆಡೆಯು ಲ್ಲಿಯೂ ಹಬ್ಬಿತು. ರೂಪಮತಿಯ ಸೌಂದರ್ಯದ ಸೌರಭವು ದಿಲ್ಲೇ ಸಿಂಹಾ

ಸನಕ್ಕು ಒಡೆಯಿತು. ಅಕೆಬರನು ತನ್ನ ಸೇನಾಪತಿ ಆದಮಿಳಾನನನ್ನು ಮಾಂಡೂಕೋಟೆಯನ್ನು ಮುತ್ತಲಿಕ್ಕೆ ಕಳಿಸಿದನು. ದಿಲ್ಲಿ ಚಕ್ರವರ್ತಿಯ ಸೈನ್ಯವು ಕೊಟೆಯ ಸುತ್ತಲೂ ಬೀಡುಬಿಟ್ಟದ್ದನ್ನು ಕೇಳಿ ಬಾಜಬಹೆದ್ದೂ ರಸಿಗೆ ಜೀವವೇ ಹಾರಿಹೊಡಿಂತಾಯಿತು. ಮುಂದಿನ ವಿಚಾರ ವಿನಿಮಯಕ್ಕಾಗಿ ಮಂತ್ರಿಗಳನ್ನು ಸೇನಾಪತಿಗಳನ್ನು ಕೊಟೆಯ ಪ್ರಮುಖರನ್ನು ಕರೆಯಿಸಿದನು. ಎಲ್ಲರೂ ಏಕಕಂತೆದಿಂದ ಯುದ್ಧವನ್ನೇ ಕೈಕೊಳ್ಳಲು ಸೂಚಿಸಿದರು. ಇಲ್ಲದೆ ಹೊದರೆ ಅಕೆಬರನೊಡನೆ ಒಪ್ಪಂದವನ್ನು ಮಾಡಿಕೊಂಡು ತನ್ನ ಕೊಟೆಯಲ್ಲಿ ತಾನಿದ್ದ ರಾಯಿತೆಂದು ದೊರೆಯು ವಿಚಾರ ಮಾಡಿದ್ದನು. ಅಂದು ಆವಣಿಗೆ ನಿದ್ರೆಯೇ ಬರಲಿಲ್ಲ; ರೂಪಮತಿಯನ್ನು ಕೇಳಿದನು: “ನಾಳೆ ಯುದ್ಧ ಪ್ರಾರಂಭವಾಗೆಲಿರುವದೆಂದು ಕೇಳಿದ್ದೀರೂ ?”

“ಕೇಳಿದ್ದೀನೆ. ಅದಕ್ಕೇತಕ್ಕೆ ಇವೆಲ್ಲಂದು ಅಂಜಿಕೆ ನಿಮಗೇ ?”

“ಪ್ರಾರಂಭವಾದರೆ ನನ್ನ ಸೋಲು ಖಂಡಿತ. ನಿನು ಅಕೆಬರನ ಆರ ಮನೆಯನ್ನು ಸೇರುವದು ಅಷ್ಟೇ ಖಂಡಿತ !”

“ನಿಮಗಾರು ಈ ಹೆಚ್ಚನ್ನು ತಲೆಯಲ್ಲಿ ಹಾರಿದರು ? ನಿನ್ನ ಸೋಲಿ ಸೋಡನೆ ನನ್ನ ಸಾವು ಕಟ್ಟಿಟ್ಟದೆ.”

“ಇದು ಸನ್ನ ಕೊಟೆಗಾಗಿ ಯುದ್ಧವಲ್ಲ. ನಿನ್ನ ಸುಂದರ ಮುಖದ ದರ್ಶನವನ್ನು ಪಡೆಯುವದಕ್ಕೆ ಯುದ್ಧ ”

“ಇದೇನು ನಿಮ್ಮ ಮಾತ್ರ ? ನಿವೇ ನನಗೆ ಸ್ವಾಮಿ ! ಸ್ವಗರ್ !!”

ದೊರೆಯು ಸಂತೋಷಭರಿತನಾಗಿ ಅವಳನ್ನು ಅಷ್ಟಿಕೊಂಡು ಅವಳಿಗೆ ನೂರಾರು ಸೆಲ ಮುತ್ತಿಟ್ಟನು. ಅವಣಿಗೆ ಶ್ವಸಿಯೇ ಇಲ್ಲ ಭೃಂಗವು ಪುಷ್ಪದ ಮೇಲೆ ಕುಳಿತು ಮಧುವನ್ನು ಹೀರುವಂತೆ ರಾಜನು ಅವಳ ಮುಖದ ಸೌಂದರ್ಯವನ್ನು ಹೀರಲು ಪ್ರಯತ್ನಿಸಿದನು. ತನ್ನ ಬಲಗ್ರೀಯಲ್ಲಿದ್ದ ವಜ್ರ ದುಂಗುರವನ್ನು ತೆಗೆದು ಅವಳ ಕೈಯಲ್ಲಿಟ್ಟು “ಇದು ನಿನ್ನ ಪ್ರಾಣರಕ್ಷಣೆಯ ದಂಡ !” ಎಂದು ಹೇಳಿದನು. ಅಂದು ಆವನು ಅವಳಿಂಡನೆ ನಾತನಾಡಿದ್ದೀ ಆಡಿದ್ದು ನಕ್ಕಿದ್ದೇ

ಮರುದಿವಸ ಯುನ್ನೆ ಸೂಚಕ ನಗಾರಿ ಬಾರಿಸತ್ತೊಡಗಿತು; ಕಹೆಳಿ ಕೂಗ ಹತ್ತಿತು. ಕೊಟೆಯ ಮೇಲೆ ಧ್ವಜ ಏರಿತು. ಆದಮಿಂತೆ ಸೈನ್ಯವು ಪತಾಕೆಯನ್ನು ಕಂಡು ಯುದ್ಧಕ್ಕೆ ಸನ್ನದ್ಧವಾಗತೊಡಗಿತು. ಅಕಬರನ ಕುದುರೆಯ ಸ್ವಾರರು ಸಿದ್ಧರಾದರು. ಕೊಟೆಯ ಬಾಗಿಲು ತೆರೆಯಿತು. ಸಂಜೀಯನ್ನು ವದರೊಳಗೆ ಅಕಬರನ ಸೈನ್ಯವು ಕೊಟೆಯನ್ನು ವಶಪಡಿಸಿ ಕೊಂಡು ಬಾಜಬಹಾದ್ದೂರ, ರಾಪಮತಿಯರನ್ನು ಸೆರೆಹಿಡಿಯಿತು. ಆದು ವರೆಗೂ ರಾಪಮತಿಯ ಸೌಂದರ್ಯವನ್ನು ಬಾಯಿಂದ ಕೇಳಿದ ಆದಮಿಂತೆ ನಿಗೆ ಅಂದು ಪ್ರಕ್ಕೆಕ್ಕೆ ನೋಡಲಿಕ್ಕೆ ದೂರೆತುದರಿಂದ ತನ್ನನ್ನು ತಣೆ ಆಭಿ ನಂದಿಸಿಕೊಂಡನು. ಅವಳನ್ನು ನೋಡಿ ಮುಗ್ಗಾಗಿ ನಾದನು. ಅಂದು ಅವನು ಏನನ್ನೂ ಮಾಡಲು ಬರುವಂತಿಲ್ಲ. ಅಕಬರನು ರಾಜಪರಿವಾರಕ್ಕೆಲ್ಲ ರಾಜೋಚಿತ ಮರ್ಯಾದೆಯನ್ನೇ ಕೊಡಲು ಆಜ್ಞಾಪಿಸಿದನು. ಬಲೆಯಲ್ಲಿ ಬಿದ್ದ ಇಲಿಯನ್ನು ಕಂಡು ಹಾರಾಡುವ ಬೆಳ್ಳಿನಂತೆ ಹಾರಾಡಿದನು. ದೂರೆಯು ತನಗಾಗಿ ಏಂದಿರಿಸಿದೆ ರಾಪಮತಿಯನ್ನು ತಾನೇ ಸೈನ್ಯಬೇಕೆಂಬ ಆಶೆ ಆದಮಿಂತೆ ಹೆಚ್ಚಾಗಿಯಿತು. ಆದರೆ ರಾಜಾಜ್ಞಿಯೇಂದು ಇದೆಯಲ್ಲ ! ಎಲ್ಲ ರನ್ನೂ ದಿಲ್ಲಿಗೆ ಸಾಗಿಸಲಾಯಿತು.

ದಿಲ್ಲಿಯಲ್ಲಿ ಎಲ್ಲ ರಾಜಕ್ಕೆದಿಗಳಿಗೂ ಬೇರೆ ಬೇರೆ ಸೌಧಗಳು ಕೊಡಲ್ಪುಟ್ಟವು. ಅಲ್ಲಿ ರಾಪಮತಿ, ಬಾಜಬಹಾದ್ದೂರರನ್ನು ಬೇರೆಯಾಗಿಟ್ಟಿರು. ಉಪಾಯದಿಂದ ಅವಳನ್ನು ತನ್ನ ಜನಾನಾಕ್ಷೇತ್ರದಲ್ಲಿ ಸೇರಿಸಬೇಕೆಂದು ಅಕಬರನು ಪ್ರಯತ್ನಿಸಹತ್ತಿದನು; ಇತ್ತು ಶಾವಲಗಾರರ ಮುಖಾಂತರ ಸೇನಾವತಿ ಆದಮಿಂತೆ ನಾನನು ಪ್ರಯತ್ನಿಸತ್ತೊಡಗಿದನು. ಆದಮಿಂತೆ ಇಂತಹ ಕಂಹಕ ಕೃತ್ಯಕ್ಕೆ ಇಳಿದ್ದನ್ನು ಕಂಡು ಅಕಬರನು ಅವನನ್ನು ಅನೆಯ ಕಾಲಿನ ಕೆಳಗೆ ಹಾರಿಕೊಲ್ಲಿಸಲು ಆಜ್ಞೆ ಹೊರಡಿಸಿದನು.

ಇನ್ನು ತನ್ನ ಮಾನ ಉಳಿಯದೆಂದು ರಾಪಮತಿ ಬಾಜಬಹಾದ್ದೂರನನ್ನು ನೆನೆಸಿ ಆ ಉಂಗುರವನ್ನು ಅರೆದು ತನ್ನ ಜೀವನವನ್ನಾಗಿಸಿದಳು. ಮರುದಿವಸ ಅರಮನೆಯ ತುಂಬೆಲ್ಲ ಈ ವಾತೆಯೇ ವಾತೆ. ಅಕಬರನಿಗೆ ನಿಜವಾಗಿಯೂ ಕೆಡಕೆನಿಸಿತು. ಸೌಂದರ್ಯದ ಖಳಿಯೇಂದನ್ನು

ಕಳೆದುಕೊಂಡುದಕ್ಕೆ ಹೆಳಹೆಳಿಯೆನಿಸಿತು. “ಆವಳು ತಾನು ಬಾಜಬಹಾದ್ದೂರು ಸೋಡನೆ ಇರಲು ಇಚ್ಛಿ ಸುತ್ತೇನೆ ಎಂದು ಹೇಳಿದ್ದರೆ ಆವಳನ್ನು ಬಿಟ್ಟು ಬಿಡು ತ್ತಿದ್ದೆ” ಎಂದು ನುಡಿದು ಬಿನ್ನ ಮನಸ್ಸುನಾದನು. ಬಾಜಬಹಾದ್ದೂರನನ್ನು ಸೇರಿಮನೆಯಿಂದ ಮುಕ್ತನನ್ನಾಗಿ ಮಾಡಿ ಅವನ ರಾಜ್ಯವನ್ನು ತಿರುಗಿಕೊಟ್ಟುನು. ಆವನು ರೂಪಮತಿಯ ಶವವನ್ನು ನೋಡಿ ಆತ್ಯಂತ ದುಃಖಿತನಾದನು. ಆವಳ ದೇಹದ ಮೇಲೆ ಬಿದ್ದ ಆತ್ಮನು. ಎಂತಹ ಕರಿಣ ಹ್ಯಾದಯವವೂ ಕರಗುವಂತಹ ವಾತಾವರಣವು ಉಧ್ವಾನಿಸಿತು.

ಆವಳ ಮೃತದೇಹವನ್ನು ತೆಗೆದುಕೊಂಡು ಮಾಂಡೂ ಕೊಟೀಗೆ ಬಾಜಬಹಾದ್ದೂರನು ಬಂದು ಕೊಟೀಯ ಜನರೀಲ್‌ರಿಗೂ ಶವವನ್ನು ದರ್ಶನಕ್ಕಾಗಿ ಇಟ್ಟನು. ಆವಳು ಅಗಲಿ ಹೋದಮೇಲೆ ತಾನೂ ಸಾಯಲು ಸಿದ್ಧನಾದನು. ಒಂದು ಹಳೆಯ ದೊಡ್ಡ ತೊಫನ್ನು ಸಿದ್ಧಪಡಿಸಿದನು. ಮೃತದೇಹವು ತಾರೆದರೆ ತೊಫು ಹಾರುವಂತೆ ವ್ಯವಸ್ಥಿಗೊಳಿಸಿದನು. ತನ್ನ ಮೇಲೆ ತನ್ನ ರಾಜ್ಯವನ್ನು ಯಾರು ಆಳಿದರೂ ಅಷ್ಟೇ ಎಂದು ನಾರಿದನು. ತನ್ನ ಶವವನ್ನು ಮಾತ್ರ ಆ ಗೋರಿಯಲ್ಲಿ ಇರಿಸಿ ಅದರ ಮೇಲೆ ರೂಪಮತಿಯ ಶವವನ್ನು ಇರಿಸಲು ಆಚಾರ್ಯ ಸಿಸಿದನು. ಆವಳ ಹಸ್ತದಿಂದಲೇ ತಾನು ಸಾಯುವೆನೆಂದು ಉಬ್ಬಿದನು. ಎಲ್ಲವೂ ಸಿದ್ಧವಾಯಿತು. ಅಂದು ಇಡೀ ಕೊಟೀಯ ಜನರೇ ಸೇರಿದರು. ಆ ತೊಫಿನೆಡುರು ನಿಂತು ಪ್ರಾರ್ಥನೆಯನ್ನು ಮಾಡಿದನು. ಇನ್ನೊಂದು ಜನ್ಮದಲ್ಲಿಯೂ ಆವಳು ತನಗೆ ಪತ್ತಿಯಾಗಿ ದೊರೆಯಲೆಂದು ಅಲ್ಲಾನನ್ನು ಕುರಿತು ಬಿನ್ನ ವಿಸಿಕೊಂಡನು. ಕೈಮುಗಿದು ಕಣ್ಣು ಮುಚ್ಚಿಕೊಂಡು ಕುಳಿತ ಕೂಡಲೇ ರೂಪಮತಿ ಶವವನ್ನೂ ಆ ತೊಫಿನಲ್ಲಿ ಹಾಕಿದರು. ಆ ಶವವನ್ನು ಒಳಗೆ ತುರುಕಿ ಅದರ ಬಾಗಿಲನ್ನು ಬಂದುಮಾಡಿದ ಕೂಡಲೇ ಆ ತೊಫು ಹಾರಿತು. ಆ ಗಂಭೀರ ಧ್ವನಿಯಲ್ಲಿ ಹೊಗೆಯ ಕಪ್ಪಿನಲ್ಲಿ ರಾಜನ ಎಲವುಗಳೆಲ್ಲಾ ಚೂರಾದವು. ಅವನ ಆ ದೇಹವನ್ನೇ ಆ ಗೋರಿಯಲ್ಲಿಟ್ಟು ಅದರ ಮೇಲೆ ರೂಪಮತಿಯ ದೇಹವನ್ನು ಹಾಕಿದ ಆ ತೊಫಿನ್ನಿಟ್ಟಿರು. ರಾಜನು ಸತ್ತರೂ ತನ್ನ ತಲೆಯ ಮೇಲೆ ಅವಳಿರಬೇಕೆಂಬ ಆಶೆಯಿತ್ತುಂತೆ. ಅದಕ್ಕೂಂತಲೇ ಆ ಗೋರಿಯ ಮೇಲೆ ತೊಫಿದೆ. ರೂಪಮತಿಯು ಅದರಲ್ಲಿ

ಇನ್ನೂ ಬದುಕಿರುವಳೆಂದು ಅದನ್ನು ಬಾರಿಸಿದರೆ ಅದರಿಂದ ಧ್ವನಿ ಹೊರಡುತ್ತದೆ. ಕೆಳಗಿನ ಗೋರಿ ಅದಕ್ಕೆ ತಲೆದೂಗುತ್ತದೆ. ಅವರ ಜೀವನದ ವಾಸನೆಗಳೇ ಇಂದಿಗೂ ಅಲ್ಲಿ ನಿಂತಿವೆ. ಅವು ಭೂತಗಳೆಂದು ಕೆಲವರು ಆನ್ನತಾರೆ. ಏನೇ ಆದರೂ ಆ ತೊಫಿನಲ್ಲಿ ಅಡಗಿದ ಮಂಜುಳ ಧ್ವನಿಯನ್ನು ಇಂದಿಗೂ ಆಲಿಸಬಹುದು. ಹಳ್ಳಿಗರ ಹೇಳಿಕೆ ನನಗೆ ನಿಜವೇನಿಸಿತು. ನೂರಾರು ಜನರು ವಾಂಡೂ ಕೊಟೆಯನ್ನು ನೋಡಲು ಹೋಗುತ್ತಾರೆ. ಹೋದಾಗ ಶಿಲಾಗೋರಿಯನ್ನಾಗಲೀ, ತೊಫನ್ನಾಗಲೀ ನೋಡದೇ ಬದುವಂತಿಲ್ಲ! ಅವರಿಬ್ಬರ ಪ್ರಣಯ ಕಥೆ ಸೆನೆಯದಲ್ಲಿ ಬರುವಂತಿಲ್ಲ! ಅಂತಲೇ ಕಲ್ಲುಗೋರಿಯೆಂದರೆ ವಾಂಡೂ ಕೊಟೆಯ ವೈಶಿಷ್ಟ್ಯ.

ಜ್ಯೋತ್ಸ್ನಾ ಗೋರಿ

ಸುವರ್ಣಪುರದಲ್ಲಿ ಅಥವಾ ಸವಣಾರಲ್ಲಿ ಪೂರ್ವದ ಬಾದಶಹರ ಗೋರಿ ಯೋಂದಿದೆ. ಬಹು ಸುಂದರವಾಗಿ ಕಲ್ಲಿನಲ್ಲಿ ಕಟ್ಟಿದ್ದಾರೆ. ಅದರ ಬದಿಯಲ್ಲಿಯೇ ಆಷ್ಟೇ ಸುಂದರವಾದ ಹಿಂದೂ ಸಂಸ್ಕೃತಿಯಾಭ್ಯಾಸ ಸಮಾಧಿಯಿದೆ. ಸಮಾಧಿಯ ಮುಂದೆ ದೀಪವನ್ನು ಹಚ್ಚಿದರೆ ಗೋರಿಯ ಎದುರು ಧೂಪವನ್ನು ಕಾಕುತ್ತಾರೆ. ಆ ಗೋರಿಯ ಅರಾಧಕರು ಯವನರಾದರೂ, ಆ ಸಮಾಧಿಗೆ ಗೋರಿಗೆತ್ತುವ್ಯೇ ಮಾನವನ್ನೀಯುತ್ತಾರೆ. ಒಂದೇ ಮಾರಿನಂತರದಲ್ಲಿ. ಒಂದೇ ಕಟ್ಟತದ ಅಡಿಯಲ್ಲಿ ಮುಸಲ್ಲಾನ್ ಬಾದಶಹರ ಗೋರಿಯ ಬಳಿ, ಹಿಂದೂ ಸಂಸ್ಕೃತಿಯಾಭ್ಯಾಸ ಸಮಾಧಿಯಿದ್ದು ದು ಕೇವಲ ಸವಣಾರೋಂದರಲ್ಲಿ, ಮಾತ್ರ! ದೊರೆಯ ಪ್ರೀತ್ಯಧವಾಗಿ ಪ್ರತಿ ಪರುಷವೂ ಆ ಗೋರಿಯ ಬಳಿ ಜಾತ್ರೆ ನೇರಿ ಯುತ್ತದೆ. ಅಂದು ಆ ಗೋರಿಗೆ ಸಿಕ್ಕಿಸ್ತೇ ವಾರ್ಧಾಷ್ಟವು ಆ ಸಮಾಧಿಗೂ ದೊರೆಯುತ್ತದೆ. ಶಿಲಾಶಾಸನಗಳ ಮೇಲಿಂದ ಸವಣಾರಲ್ಲಿ ಜ್ಯೇಂದ್ರ ಬಸದಿಗಳಿರಬೇಕೆಂಬ ಕಲ್ಪನೆಯು ಬಹು ಜನರಿಗೆ ಆಗಿದೆ. ಆದರೆ ಅಲ್ಲಿ ಯಾವ ಜ್ಯೇಂದ್ರ ಕುರುಹುಗಳೂ ಇಲ್ಲ. ಪೂರ್ವದಿಂದಲೂ ಅದು ಮುಸಲ್ಲಾನ್‌ರ ರಾಜ್ಯ. ರಾಜ್ಯದ ತುಂಬ ಮಹಿಳೆಗಳವೇ. ಮಹಿಳೆಗಳಷ್ಟೇ ದೇಗುಲಗಳವೇ. ಅಲ್ಲಲ್ಲಿ ಧರ್ಮಶಾಲೆ, ಅನ್ನಭರ್ತು, ಜಲಾಶಯಗಳೂ ಇದ್ದವಂತೆ. ಇಂದು ಅವುಗಳ ಕುರುಹುಗಳನ್ನು ಮಾತ್ರ ಕಾಣಬಹುದು.

ಸವಣಾರ ನಗರದ ಬಳಿ ದೇಗುಲವೊಂದಿದೆ. ಅದು ಹೊರಗಿನಿಂದ ಮುಸಲ್ಲಾನ್‌ರ ಮಹಿಳೆಯಂತೆ ಕಂಗೊಳಿಸುತ್ತದೆ; ಆದರೆ ಒಳಗೆ ಹಿಂದೂ ದೀವತೀಯು ನಿಂತಿದ್ದಾಗೆ. ಸವಣಾರಲ್ಲಿ ಇಂತಹ ಇನ್ನೂ ಕೆಲವು ವೈಚಿತ್ರ್ಯ,

గళన్న నావు కాణబహుదు. పురాతన కాలదింద రాజ్యము ముసల్వైన నర క్షేయల్లిద్దరూ, అన్నమతీయరు ఆల్లి సుఖదిందలే బాళద్వారీ. బాదశహర గోరియ బళి నామాన్య హిందువిన సమాధి ఏకే నింతదే? ముసల్వైన రాజ్యదల్లి హిందూ దేగులగళు హేచ్చౌగి నింతనే ఏకే? కొరగిన రజనీ యవనర సంశ్లుతియంతిద్దరూ దేగులదొళగే శేద్ద భారతీయ దేవతే ఏకే? సవణారన్న సువణాపురవేందేఁకే కోరియునరు? ఇవుగళ బగ్గె నావు ఇతికాసదల్లాగలి ఆథవా శిలాశాసన గళ ముఖాంతరవాగియాగలి ఏనన్నా తిళదుకోళ్లలు సాధ్యవిల్ల. ఆదరే ఆల్లియ జనరే స్కృతియల్లి తలతలాంతరదింద ఒంద కథియస్ను కలేకారిదరే, ఆవర మాతిన సత్యాంతవు తిళియుత్తదే.

ఒము దివస భారతవనాళే ఆదర సత్క్ర్యవన్ను హీరిదవరు యవనరు. ఆవరల్లి ఆచబరనంథ ఒచ్చిచ్చరు ఉత్తమ రాజరాగి హోద వరూ ఉంటు. దిల్లియల్లి ముసల్వైన బాదశహర చక్కాధివక్ష్యను నడే యుత్తిరువాగ, సవణారు ఒందు పాళయ. సవణారిన బాదశహరు దిల్లియ చక్రవర్తిగళ సంబంధికరాదుదరింద, ఇల్లియ పాళియగారిగూ బాదశహరేంబ బిరుదన్ను హచ్చికోళ్లలు ఆనుమతియన్నిత్తిద్దరు. సవణారు అం ప్రాంతగళ రాజధానియిత్తు. సవణారిన నవాబ్ బాదశహరిగే స్పృతంత్రతేయిత్తు. అందు ఆళుత్తిద్దవరు సుష్టుభావి దిలేరజంగా నవాబరు. ఆవరు తుంబా వినయిగళు, క్షేమాతీలరు. పరథమంసహిష్ణుగళు, ఉదారిగళు—హేచ్చౌగి దానిగళ్లద్దరు. వేస్తెన్నేయ వరిగూ సవణార రాజ్యము నడేయలు ఆవరదే పుణ్యవేందు ఆల్లియ ప్రజెగళు ఆడికోళ్లుత్తిద్దరు. బాదశహరు సావణజనిక హిత-సేవెగలిగాగి జీవనవన్నే ముడివాగిట్టిద్దరు మాడలు యావ కాయ్యవిల్ల వేందు యావ ప్రజెయూ సిదుచ్చేయ్యగియాగువంతిల్ల. బీదియల్లి ఆలేదాడి యారూ భిక్షేయున్న బేడువంతిల్ల. హసినెయింద యావ వ్యక్తియూ మరణవన్ను హోందువంతిల్ల. ఆ రాజ్యద రాజధానియావ

ನವಣಾರಲ್ಲಿ ಒಂದು ಧರ್ಮಸಂಸ್ಥೆಯಿತ್ತು. ಬಾದಶಹರು ಅದರ ಸಂಸ್ಥಾಪಕರು. ನಗರದ ಗಣ್ಯರು ಅದರ ಪ್ರದಾತ್ಯಗಳು. ಉರಲ್ಲಿ ಯಾರಾದರೂ ಭಿಕ್ಷೆ ಬೇಡಿದರೆ, ಭಿಕ್ಷೆಕರನ್ನು ರಾಜದೂತರು ಕರೆದುಕೊಂಡು ಹೋಗಿ ಆ ಧರ್ಮಸಂಸ್ಥೆಗೆ ಕಳುಹುತ್ತಿದ್ದರು. ಆ ಸಂಸ್ಥೆಯ ಸಂಚಾಲಕರಾದ ಧರ್ಮದರ್ಶಿಗಳು, ಹಿಂದವರಿಗೆ ನೇಡಲು ಹೊಟ್ಟಿತುಂಬ ಅನ್ನವನ್ನು ಹಾಕಿ ಅನಂತರ ಅವರ ಯೋಗ್ಯೇಮವನ್ನು ವಿಚಾರಿಸುತ್ತಿದ್ದರು. ಬಳಿಕ ಅವರವರ ಮನೋ ಧರ್ಮಗಳನ್ನು ಅವಲೋಕಿಸಿ, ಅವರಿಗೆ ಯೋಗ್ಯ ಪ್ರತಿಗಳನ್ನು ದಯೆವಾಲಿಸಲಾಗುತ್ತಿತ್ತು. ಅಂಗಿನರನ್ನೂ ನಿತ್ಯಕೃತರನ್ನೂ ಆಚೀವಣೂ ಸಂಸ್ಥೆಯೇ ಪೋಷಿಸುತ್ತಿತ್ತು. ಅದು ನಿರ್ಗತಿಕರ ಕಾಮಧೀನು. ಆ ಧರ್ಮದರ್ಶಿಗಳಿಂದರೆ ಬಾದಶಹನ ಸಚಿವರಿದ್ದುಂತೆ! ಶವಣಾರಿನ ಬಾದಶಹರು, ನಿತ್ಯವೂ ಆ ಸಂಸ್ಥೆಗೆ ತಮ್ಮ ಸಂದರ್ಶನವನ್ನಿತ್ತು, ಆಲ್ಯಿಯ ಆಶ್ರಮವಾಸಿಗಳ ಯೋಗ್ಯೇಮವನ್ನು ವಿಚಾರಿಸದೆ ಎಂದೂ ಅನ್ನವನ್ನು ಸೇವಿಸುತ್ತಿರಲಿಲ್ಲ ದೊರೆಗಳದು ಧರ್ಮದರ್ಶಿಗಳ ಮೇಲೆ, ಅವರು ಹೀಂದುವಾದರೂ ತುಂಬಾ ಸ್ತ್ರೀತಿ ವಿಶ್ವಾಸ. ಅವರನ್ನು ವಿಚಾರಿಸದೆ ದೊರೆಗಳು ಎಂದೂ ಯಾವ ಕಾರ್ಯವನ್ನೂ ಮಾಡುತ್ತಿರಲಿಲ್ಲ. ಧರ್ಮದರ್ಶಿಗಳು ರಾಜಗುರುವಿದ್ದಂತೆ. ದೊರೆಗೆ ದೊರೆಯ ಬೇಕಾದ ಸನ್ಯಾಸವನ್ನು ಧರ್ಮದರ್ಶಿಗಳಿತ್ತರೆ, ಧರ್ಮದರ್ಶಿಗಳಿಗೆ ರಾಜಗುರು ಹೀಂದು ಸಿಕ್ಕಬೇಕಾದ ಮಾನ—ಸನ್ಯಾಸಗಳಲ್ಲಿ ಯಾವ ವ್ಯತ್ಯಯಾವೂ ಬರುತ್ತಿರಲಿಲ್ಲ. ದೊರೆಯು ಸದಾ ಶಾಕಾಹಾರಿ. ಅವರ ದೇಹವು ಯಾವ ವರ್ಣ ವಂಶದಲ್ಲಿ ಉಂಟಾಗಿದರೂ, ಹೈದರಾಬಾದ ತುಂಬಾ ಅನ್ಯಧರ್ಮದ ಸ್ತ್ರೀಯು ತುಂಬಿತ್ತು. ಎಂತಲೇ ಆ ದೇಗುಲವನ್ನು ಕಟ್ಟಿಸಿ ಆದಕ್ಕೆ ನಡೆದುಕೊಳ್ಳುತ್ತಿದ್ದರು.

ಬಹು ಸಂತೋಷದಿಂದ, ನಿತ್ಯವೂ ಬರುವಂತೆ ಬಾದಶಹರು ತಮ್ಮ ಅಶ್ವವನ್ನೇರಿ ಧರ್ಮಸಂಸ್ಥೆಗೆ ಬಂದರು. ಪ್ರಾವ್ತವಯಸ್ಸರಾದ ಜ್ಯೇಷ್ಠಪುತ್ರರಿಗೆ ಯುವರಾಜ ಪಟ್ಟವನ್ನು ಕಟ್ಟಬೇಕಿತ್ತು. ಆ ಮಂಗಲ ಮಹಿಳೆಯವರ ವಿಚಾರವಿನಿಮಯಕ್ಕಾಗಿ ಇಂದು ಬಂದಿದ್ದರು. ಕುಶಲವಾರ್ತೆಯಾದ ಮೇಲೆ ಬಾದಶಹರು ರಾಜ್ಯದ ವಿನಯವಾಗಿ—ಯುವರಾಜ ಪಟ್ಟಾಭಿನೀಕದ ವಿನಯವಾಗಿ—ಚಚಿಂಹಿಸಿದರು. ಧರ್ಮದರ್ಶಿಗಳಿಗೂ ದೊರೆಗಳ ವಿಚಾರವು ಯೋಗ್ಯ

ನೇನಿಸಿತು. ದೊರೆಗಳು ದುಡಿದು ದಣಿದದ್ದು ರಂದಲ್ಲ, ವ್ಯಾಧಾಪ್ಯದ ಮೂಲಕ ವಾಗಿಯೂ ತಮ್ಮ ಮಗನ ಮೇಲೆ ರಾಜ್ಯಭಾರದ ಹೊಣೆಗಳನ್ನು ಹೊರಿಸುವುದು ಧರ್ಮದಶಿರ್ಗಳಿಗೆ ಸರಿಕಂಡಿತು. ಬಾದಶಹರ ಆನಂದದಲ್ಲಿ ಧರ್ಮದಶಿರ್ಗಳೂ ಸಮಭಾಗಿಯಾದರು. ನೂತಿಗೆ ಮಾತು ಹೊರಟು ದೊರೆಗಳು ಧರ್ಮದಶಿರ್ಗಳನ್ನು ವಿನಯಪೂರ್ವಕವಾಗಿ “ಸತ್ಯವಿಂ, ಈ ಸಂಸ್ಥೆಗೆ ಇದುವರೆಗೂ ಹೆಚ್ಚಿಗೆ ದಾನ ಸಲ್ಲಿಸಿದವರಾರು? ” ಎಂದು ಕೇಳಿದರು.

ದಾನ ವಾಡಿದ ದಾತ್ಯವು ದಾನದ ಬಗ್ಗೆ ತಾನೇ ಗಳುಹಿಕೊಂಡರೆ ಆದರ ಫಲವು ಲಭಿಸುವುದಿಲ್ಲವೆಂದು ಧರ್ಮವು ಸಾರುತ್ತಿರುವಾಗ, ಬಾದಶಹರಿಗೇ ಈ ಇಂತಹ ದುಬುರ್ದಿ ಬಂದಿತೆಂದು ಧರ್ಮದಶಿರ್ಗಳು ವಿವಂಚನೆಗೊಳಗಾದರು. ಕ್ವಣಕಾಲ ತಡೆದು, ವ್ಯಾವಹಾರಿಕವಾಗಿ ಕೇಳಿರಬಹುದೆಂದು ಭಾವಿಸಿ, “ಸತ್ಯಮಿನ್, ದೃಷ್ಟಿಕ, ಮಾನಸಿಕ, ಸಾಂಪತ್ತಿಕವಾಗಿ ನೀವೇ ಎಲ್ಲ ದಾತ್ಯಗಳಲ್ಲಿ ಹಿರಿಯರು; ಆದರೆ.....! ” ಎಂದು ಹೇಳುವಾಗ ಕೊಂಚ ತಡೆದರು.

“ಆದರೆ....? ಧರ್ಮದಶಿರ್ಗಳದು ಬಾದಶಹರೆದರು ಸಂಕೋಚನೆ? ” ದೊರೆಗಳು ಕೇಳಿದರು.

“ಇಲ್ಲ ಬಾದಶಹರೆ, ಕೇವಲ ಸಂಪತ್ತಿನ ದೃಷ್ಟಿಯಿಂದ ನೋಡಿದರೆ, ಖಾರದ ತಿರಕ್ಕಪ್ಪನಾಯಕರು ತುಂಬಾ ಕೊಟ್ಟಿದ್ದಾರೆ. ಅವರದು ಸ್ತುತ್ಯದಾನ ” ಎಂದು ಇದ್ದುದನ್ನು ವಿವರಿಸಿದರು.

“ನಿನು? ಅವರಿಷ್ಟ ಧನವನ್ನಿತ್ತಿದ್ದಾರೆ? ” ಆಶ್ಚರ್ಯಚಕ್ಷಿತರಾಗಿ ಬಾದಶಹರು ಕೇಳಿದರು.

“ಒಂದು ಶತ-ಸಹಸ್ರ ಸುವಣಾದ ನೋಹರುಗಳನ್ನುವರು ಕೊಟ್ಟಿದ್ದಾರೆ. ಅವರು ತುಂಬಾ ಸಿರಿವಂತರು. ಮನೆಯಲ್ಲಿ ಕಾಳನ್ನು ತುಂಬಾವ ಚೇಲದಲ್ಲಿ ಸುವಣಾದ ಹಾಗು ರಚತದ ನೋಹರುಗಳನ್ನು ತುಂಬಿಟ್ಟಿದ್ದಾರೆ. ನಾಯಕರು ಚಿನ್ನಿವಾಲರಾದರೂ, ಉದಾರ ಮನಸ್ಸಿನವರು! ” ಧರ್ಮದಶಿರ್ಗಳು ವಸ್ತುಸ್ಥಿತಿಯನ್ನು ತೀರಿದಿಟ್ಟಿರು.

ಬಾದಶಹರು ಕಣ್ಣು ಮುಚ್ಚಿ ಚೆಣಹೊತ್ತು ಮೂನವನ್ನು ಧರಿಸಿದರು. ಖಾರಿದ ತಿರಕಪ್ಪನಾಯಕರೆಂದರೆ ಆಗಭ್ರ ಶ್ರೀಮಂತರು ಅವರು ಈಮ್ಮೆ ದಾನ ಮಾಡಿದ್ದ ಕಾಮಿಗಿ ದೊರೆಗಳು ಅನ್ಯಥಾ ಭಾವಿಸಲಿಲ್ಲ. ತಮ್ಮ ಪ್ರಜೆಯೋ ಬ್ಲೂನಿಗಿಂತಲೂ ತಾವು ಕಡಿಮೆ ದಾನ ಮಾಡಿದುದಕ್ಕೆ ವಿಷಾದಿಸಿದರು; ರಣಿನ್ನು ತೆರೆದು ಧರ್ಮದಶೀಗಳನ್ನು ದೃಷ್ಟಿಸಿ ನೋಡಿದರು. “ನಾಮಿನ್», ನಾನು ಈ ಸಂಸ್ಥೆಗೆ ಒಂದು ಕೋಟಿ ಸುವರ್ಣದ ಹೋಹರುಗಳನ್ನು ಕೊಡಬೇಕೆಂದು ಬಯಸಿದ್ದೇನೆ” ಎಂದು ಹೇಳಿದರು. ಧರ್ಮದಶೀಗಳು ಶಿವ್ಯರಿಂದ ಉದಕ ವನ್ನು ತರಿಸಿ ದಾನದ ವಚನವನ್ನು ದೃಢವಾಡಿಸಿಕೊಂಡರು. ದೊರೆಗಳು ಈ ಮಹಾದಾನದ ಪ್ರತಿಜ್ಞೆಯನ್ನು ಮಾಡುವಾಗ, ಯಾವ ಪರಿವಾರದವರನ್ನೂ ವಿಚಾರಿಸಲಿಲ್ಲ. ಭಾಂಡಾರದಲ್ಲಿ ಎಮ್ಮೆ ಸಂಪತ್ತಿದೆಯೆಂದು ಗಣಿಸಲಿಲ್ಲ. ಸರಿ, ಪ್ರಸನ್ನಚಿತ್ತರಾಗಿ ಅಶ್ವಪನ್ನೇರಿ ತಮ್ಮ ಹಾದಿಯನ್ನು ಹಿಡಿದು ಹೋಗಿಟ್ಟಿರು. ಧರ್ಮದಶೀಗಳು ಸ್ತುಂಭಿಭಿನ್ನತರಾದರು. ದೊರೆಗಳ ದಾನದ ಕಾರ್ಯವು ಸ್ತುತ್ಯವಾದರೂ ಅದರ ನಿರ್ವಹಣೆಯ ಹೊಂದಿ ಹಾಗು ಅದರ ಪೂರ್ತಿಯ ಭಾರವು ಧರ್ಮದಶೀಗಳಿಗೆ ಅಶಕ್ಯವಾಗಿ ಕಾಣಹತ್ತಿದುವು. ಬಾದಶಹರು ಹೇಳಿದ ಮೇಲೆ ಅದಕ್ಕೆಲ್ಲಿಯ ಪ್ರತಿ ಮಾತ್ರಾ ?

ಮರುದಿವಸದಿಂದಲೇ ಬಾದಶಹರ ದಾನವು ಪ್ರಾರಂಭವಾಯಿತು. ಧರ್ಮದಶೀಗಳ ಸಲಹೆಯ ಮೇರಿಗೆ ಅಲ್ಲಲ್ಲಿ ಮನಿಸಿದೆ, ದೇಗುಲ, ಇನ್ನಿಂತು, ಧರ್ಮಶಾಲೆ, ಜಲಾಶಯ ಹಾಗೂ ಸಿರಾಶೀತರ ಅಶ್ವಮಗಳು ತಲೆಯೆತ್ತಿ ಸುಭಿಕ್ಕ ಮಾಯ ರಾಜ್ಯದಲ್ಲಿ ರಾಮರಾಜ್ಯವು ಕಲೆಹೋರಹತ್ತಿತು. ಮೊದಲೇ ಸುಖಿದಲ್ಲಿ ಲೋಲಾಡುತ್ತಿದ್ದ ಸವಣಾರಿನ ಪ್ರಜೆಗಳಿಗೆ ಮತ್ತಿಷ್ಟು ಸುಖವು ದೊರೆಯಾ ಹತ್ತಿತು. ಹಾಲಿನಲ್ಲಿ ಮಧುವು ಬೆರಿತಂತಾಯಿತು. ಆ ಕ್ರಿ ಪ್ರಾರಂತಗಳ ಪ್ರಜೆಗಳ ಬಾಯಲ್ಲಿ ರಾಜನ ಕೊಂಡಾಟಿನೇ ಕೊಂಡಾಟ ! ಅದರ ಜೊತೆಗೆ ಧರ್ಮದಶೀಗಳ ಸಾಹಸವನ್ನು ಹೊಗಳದೆ ಯಾರೂ ಇರುತ್ತಿರಲಿಲ್ಲ. ದೊರೆಗಳೇ ತಾವು ವ್ಯಯಿಸಿದ ಹಣದ ಲೆಕ್ಕವನ್ನು ಬರೆದಿಡುತ್ತಿದ್ದರು.

ಪ್ರಾಸ್ತುವಯಸ್ಸರಾದ ರಸಿದ್ದಾನವಾಬರಿಗೆ ಬಾದಶಹರು ಯುವರಾಜಾಜ್ಯಾಭಿ ಸೀಕವನ್ನು ಮಾಡಿ, ಬಹು ವಿಷ್ಣಂಭಣೆಯಿಂದ ಸಮಾರಂಭವನ್ನು ಸೆರವೇರಿ

ಸಿದರು ಹತ್ತವನ್ನು ಚಾಚಿದವರಿಗೆ ಕನಕದ ನಾಣ್ಯವನ್ನಿತ್ತರು. ಬೇಡಿದವ ರಿಗೆ ವಸ್ತುದ ದಾನವನ್ನಿತ್ತರು. ಅನ್ನದಾನಕ್ಕಂತೂ ಮಿತಿಯೇ ಇಲ್ಲ. ಪರ್ಬತ್ತಾಭಿ ಹೇಳಿಪ್ಪ ಕೊನೆಗೊಂಡ ಮೇಲೆ ಬಾದಶಹರ ಅನುಜ್ಞಯಂತೆ ಧರ್ಮದಶೀ ಗಳು ಯುವರಾಜನನ್ನು ಕುಳಿರಿಸಿಕೊಂಡು ಉಪದೇಶ ಮಾಡಿದರು: “ ಏನು, ರಾಜಕರ್ಯಯೇಯೆಂದರೆ ಹೂವಿನ ಹಾಸಿಗೆಯಲ್ಲ. ಬಾಳಸುದ್ದು ಕ್ಷಮೆ ಕೂಡಿಯೇ ಕಟ್ಟಿದೆ. ಕಸವನ್ನೇ ರಸವನ್ನಾಗಿ ಪರಿವರ್ತಿಸುವುದು ಉತ್ತಮ ದೊರೆಯ ಲಕ್ಷ್ಯ. ದಾನ, ದಯೆ, ಕ್ಷಮಾ, ಶೀಲ ಹಾಗು ಸತ್ಯಗಳೇ ನಿನ್ನ ತಳಹೆದಿ ಯಾಗಬೇಕು. ನಿನ್ನ ತಂದೆಯವರ ಮಾರ್ಗದಲ್ಲಿ ನಡೆದು ಸವಣಾರು ರಾಜ್ಯದ ಯಶೋಭಿವೃದ್ಧಿಯನ್ನು ಕೊರೆಬೇಕು ಬಾದಶಹರ ನೇತ್ಯತ್ವದಲ್ಲಿ ಶೈಕ್ಷಣ ಪಡೆದದ್ದರಿಂದ ನಿನಗೆ ಹೆಚ್ಚು ಹೇಳಲು ನಾನು ಆಶಕ್ತನು.” ಎಂದು ಹೇಳಿದರು. ಯುವರಾಜರ ಮುಖವನ್ನು ನಿರೀಕ್ಷಿಸಿ ಧರ್ಮದಶೀಗಳು ಒಂದು ನಿಟ್ಟಿಸಿರನ್ನು ಬಿಟ್ಟರು. ಅದೇಕೋರಿ, ಧರ್ಮದಶೀಗಳಿಗೆ ದೊರೆಯಲ್ಲಿಯ ಶದ್ವಿಜಗಳು ಯುವರಾಜರಲ್ಲಿ ಇಲ್ಲವೆಂಬ ಸಂಶಯ ಬಂದಿತು. ರಸೀದ್ ನವಾಬರು ಯುವರಾಜರಾದ ಮೇಲೆ, ರಾಜ್ಯಭಾರದ ಹೊಣೆಗಳು ಒಂದೊಂದೇ ಬರಕ್ತಿದವು. ಭಾಂಡಾರದ ಬೀಗ ಹಾಗೂ ರಾಜ್ಯದ ಮುದ್ರೆಗಳು ರಸೀದ್ ನವಾಬರ ಹತ್ತವನ್ನು ನೇರಿದುವು.

ಬಾದಶಹರ ದಾನವು ಆವ್ಯಾಹತವಾಗಿ ನಡೆದೇ ಇತ್ತು. ರಾಜ್ಯಭಾಂಡಾರ ವೆಲ್ಲಾ ಬರಿದಾಗಿತ್ತು. ಒಂದು ದಿನದ ಲೆಕ್ಕವನ್ನೆಲ್ಲಾ ಎಣಿಸಿ ನೋಡಿ, ತಾವು ಇನ್ನೂ ದಶಲಕ್ಷ ಸುವಣ್ಣ ಮೋಹರುಗಳನ್ನು ಕೊಡಬೇಕಾಗಿದೆಯೆಂದು ಲೆಕ್ಕ ತೆಗೆದರು. ಇತ್ತುಕಡೆ ಯಾರೋ ಕುಹಕಿಗಳು “ಬಾದಶಹರು ಎಲ್ಲ ಹಣ ವನ್ನು ವ್ಯಯಿಸಿಬಿಟ್ಟಿದ್ದಾರೆ. ಧರ್ಮದಶೀಗಳ ಮಾತಿನ ಬಲೆಗೆ ಬದ್ದು ರಾಜ್ಯವನ್ನೇ ಕಳೆದುಕೊಳ್ಳತ್ತಾರೆ” ಎಂದು ಯುವರಾಜರ ತಲೆಯಲ್ಲಿ, ನವಾಬ್ ದಿಲೇಂಜಂಗರ ವಿವಯಕ್ಕೆ ತಪ್ಪ ಕಲ್ಪನೆಯನ್ನು ಹಾಕಿದರು. ಈರೀತಿ ಬಾದಶಹರು ದಾನವನ್ನು ಮಾಡುತ್ತೇ ಹೊರಟಿರೆ, ಯುವರಾಜರ ಪಾಲಿಗೆ ಬರಿ ರಾಜ್ಯವೇ ಉಳಿಯುವುದೆಂದು ಆವರ ಮಿಶ್ರಿ ಹೇಳಿಕ್ತಿದರು. ಯುವರಾಜರಿಗೂ ನಿಜವೇಸಿತು. ಕ್ಷಣಹೊತ್ತು ವಸ್ತುಸ್ಥಿತಿಯನ್ನು ತಾಗಿನೋಡಿ,

ಒಂದು ನಿಷಣಯಕ್ಕೆ ಬಂದರು. ಅಂದಿನಿಂದಲೇ ಭಂಡಾರಿಗರಿಗೆ ತಮ್ಮ ಆಜ್ಞೆ ಯಿಲ್ಲದೆ ಒಂದು ಕವಡಿ ಸಹಿತ ಹೊರಕ್ಕೆ ಹೋಗಬಾರದೆಂದು ಹೇಳಿದರು. ರಾಜ್ಯದ ಪ್ರತಿನಿಷ್ಠೆದ ವ್ಯವಹಾರದಲ್ಲಿ ಕಡಿತವು ಪ್ರಾರಂಭವಾಯಿತು. ಸೈನ್ಯದ ಸರದಾರರು, ದರಬಾರದ ಆಧಿಕಾರಿಗಳು, ಆರಮನೆಯ ಪರಿವಾರದವರು ತಮ್ಮ ಪಾಲಿನ ಹಣದಲ್ಲಿ ಕಡಿತದ ಶೈಂದರೆಯನ್ನು ಅನುಭವಿಸಬೇಕಾಯಿತು. ಅಲ್ಲಲ್ಲಿ ಇದರ ಪ್ರತಿಕ್ರಿಯೆಯು ಸೂಕ್ತರೀತಿಯಲ್ಲಿ ಕಂಡುಬರಹತ್ತಿತು. ದೊಡ್ಡ ಬಾದ ಶಹರ ಕಾಲಕ್ಕೆ ಸುಖವನ್ನುಂಡು, ಅವರು ಜೀವಿಸಿರುವಾಗ ಯಾರೂ ಅವರ ವಿರೋಧಿಯಾಗಿ ವರ್ತಿಸಲು ಇಚ್ಛೆಪಡಲಿಲ್ಲ. ನಿತ್ಯದ ವ್ಯವಹಾರದ ಸೂಕ್ತ ಚಾಲಕರು ಯುವರಾಜರಿಂದು ದರಿಂದ, ಅವರಿಗೂ ರಾಜ್ಯಕಾರಭಾರದ ಸೂಕ್ತ ಬದಲಾವಣೆಗಳು ತಿಳಿದುಬರುತ್ತಿರಲಿಲ್ಲ.

ದರಬಾರವು ಸೇರಿದಾಗ ಬಾದಶಾಹರು ಬರುತ್ತಿದ್ದರು. ಅವರಿಗೇಕೋರೆ ಒಂದು ಚಿಂತೆ ತಗುಲಿತ್ತು. ತಮ್ಮ ದಾನದ ಗುಂಗನಲ್ಲಿ ರಾಜ್ಯವನ್ನೇ ಮರೆ ತಂತೆ ಕಾಣಿತ್ತಿದ್ದರು ರಾಜ್ಯದ ತುಂಬಾ ಯುವರಾಜರ ಗುಪ್ತಚಾರರು ಅಲೇ ದಾಡುತ್ತಿದ್ದರು. ಯಾರಾದರೂ ಯುವರಾಜರ ವಿವಯಕ್ಕೆ ಅನ್ಯಧಾ ಮಾತ ನಾಡಿದರೆ, ಇವರಿಗೆ ರಾಜದಂಡವು ಕಾದಿರುತ್ತಿತ್ತು. ಇತ್ತೀತ್ತಲಾಗಿ ಬಾದಶಾಹರಿಗೆ ಸೂಕ್ತವಾಗಿ ಅದರ ಅರಿವಾಗಹತ್ತಿತ್ತು. ಆದನ್ನು ಎದುರಿಸುವ ಘೈಯ ವಿಲ್ಲದಾಯಿತು. ರಾಜ್ಯದ ತುಂಬಾ ತಂದೆ-ಮಕ್ಕಳಿಗೆ ವ್ಯಾಜ್ಯವೆಂದು ಯಾರಾ ದರೂ ಕೇಳಿದರೆ, ತಮ್ಮ ಶಬ್ದರೀತಿಗೆ ಕಲಂಕ ತಗಲಃಪುದೆಂದು ಮೌನ ವನ್ನೇ ಧರಿಸಿದರು. ಮತ್ತೆ ತಮ್ಮ ಶೇಷದಾನದ ಬಗ್ಗೆ ವಿಚಾರ ಮಾಡಕತ್ತಿದರು. ಭಂಡಾರದಿಂದ ಒಂದು ಚಿಕ್ಕ ಕಾಸೂ ದೊರೆಯದಾಯಿತು. ಮಗನಿಗೆ ಹೇಳಿ ಸಂಪತ್ತನ್ನು ಚೇಡುವ ಪ್ರಸ್ತುತಿಯು ಬಾದಶಾಹರ ಮನಸ್ಸಿಗೆ ಸಮಂಜಸ ವೆನಿಸಲಿಲ್ಲ.

ಚಿಂತೆಯ ಭಾರದಿಂದ ಬಾದಶಾಹರು ಹಾಸಿಗೆಯನ್ನು ಹಿಡಿದರು. ಅವರ ಆಸ್ವಾಸ್ಥ್ಯದ ವಾರ್ತೆ ರಾಜ್ಯದ ತುಂಬಾ ಹರಡಿತು. ಜನರು ತೀರ ವಿವಂಜನೆಗೊಳಗಾದರು. ರಾಜ್ಯಕಾರಭಾರವು ದೊರೆಗೆಳ ಹೆಸರಿನಲ್ಲಿ ಸಾಗಿದರೂ, ಯುವರಾಜರದೇ ಪ್ರಮುಖ ವಾತ್ರವಾಯಿತು. ಭೋಜನಶಾಲೆಗೆ ಹೋಗುವ

ತ್ರಾಣವಿರದ್ದು ಕ್ಕೆ, ಭೋಜನವು ಅಲ್ಲಿಗೇ ಬರಹತ್ತಿತು. ಸೇವಕನು ನಿತ್ಯದ ಪರಿಪಾಠದಂತೆ ಕನಕದ ವಾತ್ರಿಗಳಲ್ಲಿ ಭೋಜನವನ್ನು ಸಿದ್ಧಪಡಿಸಿಕೊಂಡು ಬಂದಿಟ್ಟಿನು. ಬಾದಶಹರು ಯಾವುದೋ ಚಿಂತೆಯಲ್ಲಿ ಲೀನರಾಗಿದ್ದರಿಂದ, ಭೋಜನ ಬಂದದ್ದನ್ನೇ ನೋಡಲಿಲ್ಲ. ಸೇವಕನು ಮುಕ್ಕಾಲು ಘಂಟೆ ನಿಂತರೂ ಬಾದಶಹರು ಹಾಗೆಯೇ ಮಲಗಿದ್ದರು. ಕನಕದ ಹೂಜೆಯಿಂದ ನರಿಚಾರಕನು ಮದಿರೆಯನ್ನು ಸುವರ್ಣ ವಾತ್ರಿಗೆ ಹಾಕಿ ಸವ್ಯಾಳವನ್ನು ಮಾಡಿದರೂ, ಬಾದಶಹರು ಕಣ್ಣಿನ್ನು ತೆರೆಯಲಿಲ್ಲ. ಶಾಸ್ಯಮನಸ್ಸರಾಗಿ ಯಾವುದೋ ವಸ್ತುವಿನಲ್ಲಿ ಧೃಷ್ಟಿಯನ್ನು ಹೊರಳಿಸಿ, ಸುಪ್ತಿಗೆಯ ಮೇಲೆ ಪವಡಿಸಿದ್ದರು. ಸೇವಕನು ನಿಂತುನಿಂತು ಹೋಗಿಬಿಟ್ಟಿನು.

ಅರ್ಥರಾತ್ರಿ ಶರಿದಾಗ ಬಾದಶಹರು ಕಂಗಳನ್ನು ತೆರೆದು ನೋಡಿದರೆ, ಎದುರಿಗೆ ಭೋಜನವಿತ್ತು. ಅರೆಮನಸ್ಸಿನಿಂದ ಇದ್ದುದನ್ನು ತಿಂದರು. ತಮಗೆ ಬೇಕಾದ ಪದಾರ್ಥವನ್ನು ಹೇಳಿ ಮಾಡಿಸಿಕೊಳ್ಳುವ ಸ್ವಾತಂತ್ರ್ಯವಿದ್ದರೂ, ತಾವೇ ಎಂದಿಗೂ ಅಂತಹ ಭೋಗಕ್ಕೆ ಆಶೀಪಡಲಿಲ್ಲ. ಭೋಜನ ಮುಗಿದ ಮೇಲೆ ಆವರ ತಲೆಯಲ್ಲಿ ವಿಚಾರವೇಂದು ಸುಳಿಯಿತು. ತಮ್ಮ ಆರಮನೆಯಲ್ಲಿ ಸಹಸ್ರಾರು ಕನಕದ ವಾತ್ರಿಗಳವೇ. ಆವುಗಳನ್ನು ಧರ್ಮಸಂಸ್ಥೆಗೆ ಕೊಟ್ಟಿರೆ ತಮ್ಮ ವಚನದಲ್ಲಿ ಕೆಲವನ್ನಾದರೂ ಕೊಟ್ಟಿಂತಾಗುವುದೆಂದು ಭಾವಿಸಿದರು. ಮರುದಿನ ತಮ್ಮ ಗುಪ್ತಚಾರನೋರ್ವನನ್ನು ಕರೆದು, ಆ ಎಲ್ಲ ವಾತ್ರಿಗಳನ್ನಾ ಧರ್ಮಸಂಸ್ಥೆಗೆ ಕೆಳಸಿದರು. ಇದೇ ರೀತಿ ಎರಡು ಮೂರು ದಿವಸಗಳು ಕಳೆದ ಮೇಲೆ, ಯುವರಾಜರ ಕೆವಿಗಳಿಗೆ ಈ ವಾತ್ರೀ ತಲುಸಿತು. ಅಂದೆಯೆ ಭೋಜನವು ರಜತ ವಾತ್ರಿಗಳಲ್ಲಿ ಬರಲು ಪ್ರಾರಂಭವಾಯಿತು. ಆದೂ ಮಾಮುವಾಗುವ ವಾತ್ರೀ ಬರಲು, ಭೋಜನವು ಮಣ್ಣಿನ ವಾತ್ರೀಯಲ್ಲಿ ಬರಹತ್ತಿತು. ಅಂದು ಬಾದಶಹರು ಭೋಜನವನ್ನೇ ಮಾಡಲಿಲ್ಲ. ಇಪ್ಪತ್ತೀರು ಪ್ರಾಂತಗಳ ದೊರೆಗಳು ಮಣ್ಣಿನ ವಾತ್ರೀಯಲ್ಲಿ, ತೀರೆ ದರಿದ್ರರಂತೆ ಭೋಜನವನ್ನು ಸ್ವೀಕರಿಸುವರೆಂಬುದನ್ನು ಕೇಳಿ ಜನರೆಲ್ಲರೂ ಮರುಗಿದರು.

ಅದೊಂದು ರಾತ್ರಿ ವಿಚಾರಿಸಿದರು. ಮರುದಿವಸವೇ ಬಾದಶಹರು, ತಮಗೆ ವಿಹಾರಕ್ಕೆ ಹೋಗುವ ಆಶೀಯಾಗಿದೆಯೆಂದು ಹೇಳಿದರು. ‘ತಂದೆ

ಯವರು ರಾಜಧಾನಿಯನ್ನು ಬಿಟ್ಟುಹೊಡರೆ, ಧರ್ಮಸಂಸ್ಥೆಗೆ ಕೊಡುವುದು ತಪ್ಪವುದಲ್ಲ! ' ಎಂಬ ಸಂತೋಷದಿಂದ ರಶೀದ್ ನವಾಬರು ಒಮ್ಮೆಲೇ ಎಲ್ಲ ಸಿದ್ಧತೀಗಳನ್ನು ಮಾಡಿಕೊಟ್ಟಿರು ಬಾದಶಹರು, ತಮ್ಮ ಆವೃತ್ತಿಕಾರ್ಯದರ್ಶಿಗಳನ್ನು ಪರಿಚಾರಕರನ್ನು ಬಿಟ್ಟು ಬೇರೆ ಯಾವ ಅರಮನೆಯ ಅಧಿಕಾರಿಗಳನ್ನು ಕರೆದುಕೊಂಡು ಹೊಗಲು ಸಮೃತಿಸಲಿಲ್ಲ. ಸರಿ, ಪ್ರಯಾಣದ ಸಿದ್ಧತೀಯಾದ ಮೇಲೆ ಬಾದಶಹರು ಯುವರಾಜರನ್ನು ತಾವೇ ಮಾತನಾಡಿಸಿ ಹೊರಟಿರು. ಮೂರು ತಿಂಗಳ ಪರ್ಯಂತರವಾಗಿ ಸುತ್ತಾಡಿ, ಪುನಃ ಸವಣಾರಿಗೆ ಬಂದಿಳಿದರು. ಬಂದಿಳಿದಾಗ ಬಾದಶಹರು ಪ್ರಸನ್ನಚಿತ್ತರಿದ್ದರು. ಬಂದ ವರೇ ಧರ್ಮಸಂಸ್ಥೆಗೆ ಹೊಗಿಬಂದರು. ಆವೃತ್ತಿಕಾರ್ಯದರ್ಶಿಗೆ ಏನನೊಂದ್ಲೇ ಹೇಳಿದರು. ಅರಮನೆಯನ್ನೇಲ್ಲ ಸುತ್ತಾಡಿ ಬಂದರು. ಪರಿವಾರದವರನ್ನೇಲ್ಲ ತಾವೇ ಮಾತನಾಡಿಸಲು ಪ್ರಾರಂಭಿಸಿದರು. ಯುವರಾಜರ ಬಳಿ ತೆರಳಿ, ರಾಜ್ಯದ ಎಲ್ಲ ವಾತೀಗಳನ್ನು ಕೇಳಿ, ತಮ್ಮ ಆಭಿಪ್ರಾಯವನ್ನು ವ್ಯಕ್ತವಡಿಸಿದರು. ಕೆಲವರಿಗೆ, ಪ್ರಯಾಣದಿಂದ ಕಳೆದುಹೊಡ ಬಾದಶಹರ ಸಂತಸವು ಯವರಳಿ ಬಂದಿದೆ ಎಂಬ ಆರಿವಾಯಿತು. ಆಂದು ಎಲ್ಲರೊಡನೆಯೂ ಪಬ್ಬಿ ಭೋಜನವನ್ನು ಸ್ವೀಕರಿಸಿದರು. ಮಸಿದೆಗೆ ತೆರಳಿ ಅಲ್ಲಾನಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಬಂದರು. ಅವರು ತಮ್ಮ ಆಯುಷ್ಯದಲ್ಲಿಯೇ ಮಾಡಲಾರದಷ್ಟು ಕಾರ್ಯಗಳನ್ನು ಆಂದು ಪೂರಿಯಿಸಿದರು.

ಮರುದಿವಸ ಭಟ್ಟಿಂಗಿಗಳು ಬಾದಶಹರ ಸ್ತುತಿ ಮಾಡಿ ಅರ್ಥ ಘಂಟೆಯಾದರೂ ಬಾದಶಹರು ಹೊರಬರಲಿಲ್ಲ. ಪರಿಚಾರಕರು ಪ್ರಾತಃಕಾಲದ ವಿಧಿಗಾಗಿ ಎಲ್ಲ ಸಿದ್ಧತೀ ಮಾಡಿ ನಿಂತರೂ, ದೊರೆಗಳ ಆಗಮನವೇ ಇಲ್ಲ. ಸೂರ್ಯನು ಒಂದು ಮಾರು ಏರಿ ಸ್ತಿಯ ಮೇಲೆ ಬಂದಾಗ, ಯುವರಾಜರಿಗೆ ಈ ವಾತೀತಿಳಿಯಿತು. ಬಾದಶಹರ ಕೋಣೆಯಲ್ಲಿ ಹೊಗಿ ನೋಡುತ್ತಾರೆ. ಏನಿದೆ? ನಿಷಪ್ರಾತೇನ ಮಾಡಿ ಅವರು ಜೀವನಯಾತ್ರೆಯನ್ನು ಪೂರಿಯಿಸಿ ಬಿಟ್ಟಿದ್ದಾರೆ. ಜನವೆಲ್ಲವೂ ನೇರಿತು. ಬಳಿಯಲ್ಲಿ ಅವರದೇ ಹಸ್ತಲಿವಿತ ಚೀಟಿಯೊಂದಿತ್ತು: "ನಾನು ಧರ್ಮಸಂಸ್ಥೆಗೆ ಬಂದು ಕೊಟ್ಟಿ ಸುವಣಾದ ವೋಹರುಗಳನ್ನು ಕೊಡುವ ವಾಗ್ಾನವನ್ನು ಮಾಡಿದ್ದೆ. ಅದರೆ ನನ್ನ ಮಗನು ಯುವರಾಜ

నాద మేలే ననగి ఒందు కవడి కూడ దొరియదాయితు. నన్న వజన వన్న శురయినచె హోగిద్దరే నాను నరకశ్శే హోగబేశిత్తు. ఆదశ్శే నన్న రాజ్యవన్న దిల్లియ సమాటపిగే ఆడవు కాచి, హణవన్న దాన క్షూగి కోట్టిద్దీనే. నన్న దానద వజనవు ప్రతియాద మేలే ననగి మరణవు అష్ట్యందు భీతియదాగి తోరలిల్ల. నన్న సాధిగి నానే హోణి. — బాదశాఖ” యువరాజరు ఇదనైష్టోది తప్పరాదరు. ఇదెల్లదక్కు ధమఫదశింగళీ కారణరెందు అవర మేలే కోఇష గొండరు. యథోచితవాగి బాదశాఖ కోనేయ యాత్రాసమారంభ వన్న సేరేవేరిసిదరు.

ముందే నాల్స్ దినగళల్లి దిల్లియ ఆధికారిగళు ఒందు, రాజ ధానియన్న హోక్కు, ఎల్ల సాత్రగళన్నా వలెపదిసికోండరు. ధమఫదశింగళు యువరాజరన్న కరీయిసికోండు సాంత్ప్రణగోళిసిదరు. ఆవ రిగూ నిజ శ్శై బాదశాఖ పూడిద కాయిద అరివిరలిల్ల. ఆదరే యువరాజరు కాగూ అవర ఆనుయాయిగళు ఈ కారస్థానద హోణి యన్న ధమఫదశింగళ మేలే హోరసిద్దరు. బాదశాఖర రాజ్యవన్న కళీద ధమఫదశింగళన్న కోందాదరణ సేడన్న తీరిసికోళ్ళబేండు యువరాజరు బయసిదరు.

ఆత్ర ధమఫదశింగళు తమ్మ సంస్థేయ సంపత్తస్నేలల్ల కలేకాచి, తమ్మ కాయిదశింయన్న ఆధికారిగళ బళి కళిసిదరు. ఆధికారిగళు ధమఫదశింగళన్న కరీదు వస్తుస్థితయన్న వివరిసిదరు. బాదశాఖరు ఆవార సంపత్తస్నే ఇసిదుకోండిద్దరంతి. యువరాజరు సమయ సాధిసి ధమఫదశింగళ భోజనదల్లి విషవన్న బెరసిగరు. అందు రాత్రియే ధమఫదశింగళు సంశటపడశక్తిదరు. యువరాజరన్న కరీదు పనోరి హేళబేండు బయసిదరు. బాయియే హోయితు. ఆష్ట్యరల్లి దిల్లియ ఆధికారిగళ సేవకనైషాభ్యను ఒందు, యువరాజర క్షేయల్లి కాగదనోండస్సిత్తును ఆదరల్లి బరిదిత్తు:— “ నిమ్మ పరవాగి

ಬಂದ ಹಣವನ್ನು ಸ್ವೀಕರಿಸಿದ್ದೇವೆ. ನಾವಿತ್ತೆ ಹಣದ ಮುಕ್ಕಾಲು ವಾಲು ಈ ಜಣವಿದೆ. ಅದಕ್ಕೆ ನಿಮ್ಮ ಅ ಪ್ರಾಂತಗಳ ರಾಜ್ಯವನ್ನು ನಿಮಗೆ ಒಪ್ಪಿಸುವುದು ಸಾಧ್ಯವಿಲ್ಲ. ಅದಕ್ಕೆ ಅ ಗ್ರಾಮಗಳ ರಾಜಧಾನಿಯನ್ನು ಈ ಸವಣಾರನ್ನೇ ಮಾಡಿ ನಿಮಗೆ ಕೊಟ್ಟಿದ್ದೇವೆ. ಮೊದಲಿನಂತೆ ನಿಮ್ಮನ್ನು ಮನ್ನಿಸುತ್ತೀವೆ.

ಯುವರಾಜರು ಆಶ್ಚರ್ಯಚಕ್ರಿತರಾದರು. ಯಾರು ಹಣವನ್ನು ಕೊಟ್ಟು ಕಳಿಸಿದರೆಂದು ಅನಂತರ ತಿಳಿಯಿತು. ಅದರೆ ವಾಡುವುದೇನು? ಧರ್ಮದಶೀರ್ಘಳು ಪ್ರಾಣವನ್ನು ಬಿಟ್ಟಿದ್ದರು. ಅವರ ಮರಣಕ್ಕೆ ತಾವೇ ಕಾರಣರು. ಧರ್ಮಸಂಸ್ಥೆಯಲ್ಲಿ ಆವಾರ ಧರ್ಮವಿರಬೇಕೆಂಬ ಕಲ್ಪನೆಯಿತ್ತು. ಅಲ್ಲದೆ ಧರ್ಮದಶೀರ್ಘಳು ಎಂತಹ ತ್ಯಾಗ ಮಾಡಿರುವರೆಂಬ ಆರಿವು ಯುವರಾಜರಿಗೆ ಪೂರ್ಣವಾಯಿತು. ತಮಗೆ ಬಂದ ಆ ರಾಜ್ಯವು ಧರ್ಮದಶೀರ್ಘ ಪುಣ್ಯವೆಂದೇ ಭಾವಿಸಿದರು. ಅವರಿಗೆ ಪಶ್ಚಾತ್ತಾವವಾಯಿತು. ಆ ಧರ್ಮದಶೀರ್ಘ ಶವವನ್ನು, ತಮ್ಮ ತಂದೆಯವರ ಗೋರಿಯ ಬಳಿಯಲ್ಲಿಯೇ ಸವಾಧಿಯನ್ನು ನಿರ್ಮಿಸಿ ಹೊಳಟ್ಟರು.

ಯುವರಾಜರು ತಮ್ಮ ತಂದೆಯವರ ಗೋರಿಗಂತಲೂ ಆ ಸವಾಧಿಗೆ ಮಾನವನ್ನು ಹೆಚ್ಚು ಕೊಡಹತ್ತಿದ್ದರು. ಅವರು ತೀರಿದ ಮೇಲೆ, ಆ ಧರ್ಮಸಂಸ್ಥೆಯಲ್ಲಿ ಚಿಕ್ಕ ಕಾಸೂ ಇದ್ದಿರಲಿಲ್ಲ. ಯುವರಾಜರೇ ನಿಧಿಯನ್ನು ಸಂಗೃಹಿಸಿ, ಆ ಎರಡೂ ಗೋರಿಯ ಬಳಿ ಜಾತ್ರೆ ನೇರೆಯುವಂತೆ ಮಾಡಿದರು. ಅಂದಿನಿಂದಲೇ ರಾಜ್ಯವು ಅ ಪ್ರಾಂತಗಳ ಬದಲು ಅ ಗ್ರಾಮಗಳಾಯಿತು. ಮೊನ್ನೆ ವಿಲಿನ ಪೂರ್ವದಲ್ಲಿ ರಾಜ್ಯವು ಅ ಗ್ರಾಮಗಳಿತ್ತು. ಅಲ್ಲದೆ ರಾಜ್ಯದ ತುಂಬಾ ದೊರೆಗಳು ಕಟ್ಟಿಸಿದ ದೇಗುಲ, ಮಸೀದೆ, ಜಲಾಶಯಗಳು ಇಂದಿಗೂ ನಿಂತಿವೆ. ಅಂದಿನ ಆ ಸುವರ್ಣ ಮೊಹರುಗಳ ಕಢಿಯಂದಲೇ ಸವಣಾರಿಗೆ ಸುವರ್ಣಪುರವೆಂಬ ಹೆಸರು ಬಂದಿದೆ.

ಗೋರಿಗೆ ಸಿಕ್ಕಪ್ಪು ಸನ್ನಾನವು ಸವಾಧಿಗೆ ದೊರೆಯುತ್ತದೆ. ಕೆಲವರು ಅವರಡೂ ಗೋರಿಗಳಿಂದೇ ಮಾನವನ್ನೀಯುತ್ತಾರೆ. ಅದರೆ ಅವುಗಳನ್ನು ಪೂಜಿಸುವಾಗ ನಾವು ನೋಡಿದರೆ, ಒಂದನ್ನು ಹಿಂದುಗಳ ಪದ್ಧತಿ

ಯಂತೆ, ಇನ್ನೊಂದನ್ನು ಮುಸಲ್ಲಾನ್ ಪದ್ಧತಿಯಂತೆ ಪೂರ್ಜಿಸುತ್ತಾರೆ. ‘ಅದು ಹೀಗೇಕೆ?’ ಎಂದು ಕೇಳಿದರೆ, ಅದು ಪರಂಪರೆಯೆಂದು ಅನ್ನು ತ್ವರಿಸಿ. ಇನ್ನೂ ಆ ಜೋಡು ಗೋರಿಗಳು ನಿಂತಿವೆ. ಹಿಂದೂ ಹಾಗು ಮುಸಲ್ಲಾನರು ಸೇರಿ ಈ ಜಾತೀಯನ್ನು ಇಂದಿಗೂ ಪೂರಿಸುತ್ತಾರೆ. ಆಲ್ಲಿ ಯಾವ ಜಾತಿ ಭೇದಕ್ಕಾಗಿ ಆಸ್ತಿದವಿಲ್ಲ. ಆ ಸವಣಾರಿನ ಜೋಡು ಗೋರಿ ಗಳೆಂದರೆ, ಜಾತೀಯ ಸಮನ್ವಯವಿದ್ದಂತೆ. ಹಿಂದೂ ದೇವತೆಯನ್ನು ನಾಃಸಿಸಿ ಹೊರಗೆ ಯವನರ ರೀತಿಯಂತೆ ಕಟ್ಟಿದ ದೇಗುಲವು ಯುವರಾಜರ ಕೃತಿ. ಆ ಹಿಂದಿನ ಪರಂಪರೆಯ ಪ್ರತೀಕವೆಂದು ಅವರು ಅಂತಹ ದೇಗುಲ ವನ್ನು ಕಟ್ಟಿಸಿದರಂತೆ !

ಹೊಲತ್ತಿ-ಕೋಟೀ

ಆಂದು ಕಾಲೇಜಿನಲ್ಲಿ ಹೊಲತ್ತಿಕೋಟಿಯ ಗ್ರಾಮಕ್ಕೆ ಹೋಗಬೇಕೆಂದು ನಾನಂದಾಗ ಅಲ್ಲಿ ನಾಲ್ಕೆಂಟು ಹುಲ್ಲು ಗುಡಿಸಲುಗಳನ್ನು ಬಿಟ್ಟು ಬೇರೆ ಏನಾದರೂ ಇದೆಯೇ? ಎಂದೊಬ್ಬರು ಪ್ರಶ್ನಿಸಿದರು. ಭಗ್ನವಾದ ನಾಗೇಂದ್ರ ದೇವಾಲಯವನ್ನು ಬಿಟ್ಟು ಮತ್ತೀನಾದರೂ ಪ್ರೇಕ್ಷಣೀಯ ತಾಣಗಳುಂಟಿ? ಎಂದು ಮತ್ತೊಬ್ಬರು ಕೇಳಿದರು. “ನಾವು ಹೋಗಬೇಕಿದ್ದರೆ, ಅಜಂತಾ, ಬೇಲೂರ ಅಥವಾ ಬಾದಾಮಿಗಳಂತಹ ಇತಿಹಾಸಿಕ ಸ್ಥಳಗಳಿಗೆ ಹೋಗಬೇಕಿ” ಎಂದು ನಮ್ಮಲ್ಲಿಯ ಮಹೋದಯರೊಬ್ಬರು ರಾಗವೇದಿದರು. ನ್ಯಾಚಿನ ದೇವಾಲಯಗಳನ್ನು ಕಂಡು ಆವುಗಳ ಇತಿಹಾಸವನ್ನು ಸರಿಯಾಗಿ ಗುರುತಿಸುವ ನಮ್ಮ ಸ್ವರ್ನಿಪಾಲರು ಅಂದು ಬರಲೋಪ್ಪದಿದ್ದರೆ, ನಾವು ಹೊಲತ್ತಿ ಕೋಟಿಯನ್ನು ಹಾಗೂ ಆದರ ಹಿಂದೆ ಆಡಗಿದ ಇತಿಹಾಸವನ್ನು ಕಾಣುವದು ಸಾಧ್ಯವಿರುತ್ತಿರಲಿಲ್ಲ. ಅವರೊಡನೆ ಒಂದು ವಿಶಿಷ್ಟ ಸ್ವಭಾವದ ಜಾತಿಗೆ ಸೇರಿದ ನಾವೇ ಕೆಲವರು ಹೊಲತ್ತಿಕೋಟಿಗೆ ಹೊರಟಿವು.

“ಇಂದು ಹೊಲೆಯರಾಗಲಿ ಅಥವಾ ಕೋಟಿಯಾಗಲಿ ಇರದಿದ್ದರೂ ಅದಕ್ಕೆ ಹೊಲ್ಲತ್ತಿಕೋಟಿಯೆಂದು ಆದೇಕ ಕರೆಯುತ್ತಾರೆ” ಎಂದು ಸೋದರಿ ಪದ್ಮಾ ಕೇಳಿದಳು ಈ ಗ್ರಾಮದಲ್ಲಿ ಪಂಚಮರ ಮತ್ತು ಉಚ್ಚೆಕುಲದವರಲ್ಲಿ ಭೇದಭಾವವೇಕಿಲ್ಲ? ಎಂದು ಕೇಳಿದರೆ ಆ ಗ್ರಾಮದ ವೃಧ್ಣನೊಬ್ಬ ಆದಕ್ಕೆ ಪರಂಪರೆಯ ಪುಣ್ಯವೇ ಕಾರಣವೆಂದು ಅನ್ನುತ್ತಾನೆ. ಈ ಗ್ರಾಮದ ತುದಿ ಯಲ್ಲಿ ಭಗ್ನವಾದ ನಾಗೇಂದ್ರನ ದೇವಾಲಯ ಒಂದಿದೆ. ಆದರ ಗಭ್ರಗ್ನಹದಲ್ಲಿ ಸರ್ವ ಕಣ್ಣದವರನ್ನು ಹಾಕಿ ದ್ವಾರಗಳನ್ನು ಮುಚ್ಚಿದರೆ ವಿಷ ಇಳಿದು

ಆವರು ಸಚೀವರಾಗುತ್ತಾರೆಂಬ ವದಂತಿಯಿದೆ. ಅಂತಹ ಅನೇಕರನ್ನು ಆ ದೇವಾಲಯದಲ್ಲಿ ಹಾಕಿ ಸರ್ವದ ವಿಷ ಇಟಿಸಿದ್ದನ್ನು ತಾನು ಕಂಡಿರುವುದಾಗಿ ಆ ವ್ಯಧನು ಹೇಳುತ್ತಾನೆ. ಈ ಪುಣ್ಯದ ಕಾರ್ಯಕ್ರಮ ಒಬ್ಬ ಹೊಲತಿಯೇ ಕಾರಣಕ್ಕಿಂದು ಅವನು ಹೇಳಿದನು.

ಆ ದೇವಾಲಯವನ್ನು ನೋಡಲು ಹೋದಾಗ, ನಮ್ಮುಲ್ಲಿಯ ಅನೇಕ ರಿಗೆ ಆದು ಆಷ್ಟು ಹಿಡಿಸಲಿಲ್ಲ. ಮತ್ತೆ ಪದ್ಭಾ ಕೇಳಿದಳು: “ಆಲ್ಲಣ್ಣಾ, ಪ್ರತಿ ಪ್ರಾಚೀನ ಶಿಲೆಗೂ ಒಂದು ಕಡೆಯಿದೆ ಎಂದು ಹೇಳುತ್ತಿ. ಅಲ್ಲದೆ ಪುರಾತನ ದೇವಾಲಯಗಳ ಹಿಂದೆ ಪುರಾಣಗಳೇ ಇರುತ್ತವೆಂದು ನೀನು ವಾತನಾಡುತ್ತಿ. ಈ ನಾಗೀಂದ್ರನ ದೇವಾಲಯದ ಸ್ವೇಚ್ಚಿತ್ಯವೇನು ?”

ಪದ್ಭಾ ಪ್ರಶ್ನೆ ಯಾವಾಗಲೂ ತರ್ಕಬಧಿವಾಗಿರುತ್ತದೆ. ನಾನೇ ಆವರೆ ಸ್ನೇಹ ಆಲ್ಲಿಗೆ ಕರೆದುಕೊಂಡು ಬಂದುದಕ್ಕೆ ಆ ವ್ಯಧನನ್ನು ಹುಡುಕಿಕೊಂಡು ಬಂದು ಆವನಿಂದ ಹೊಲತಿಕೋಟಿಯ ತಲೆಯಿಂದ ತಲೆಗೆ ಜಾರಿಬಂದ ಇತಿಹಾಸದ ಕರ್ತೆಯನ್ನು ಹೇಳಿಸಿದೆ. ಪದ್ಭಾ ನನ್ನನ್ನು ಆ ರೀತಿ ಕೆಣಕದೆ ಹೋಗಿದ್ದರೆ ಆ ಹೊಲತಿಕೋಟಿಯ ಇತಿಹಾಸವು ಬಹುಶಃ ಪ್ರಕಟಿತವಾಗದೇ ಹೋಗಬಹುದಿತ್ತೇ ನೋ ! ನಹೋದರಿ ಪದ್ಭಾಗೆ ಆದರ ಶ್ರೀಯಸ್ಸ ಹೋಗಬೇಕು. ಆ ವ್ಯಧನು ಬಹು ರಮ್ಯವಾಗಿ ಆ ಕೋಟಿಯ ಇತಿಹಾಸದ ಕರ್ತೆಯನ್ನು ಹೇಳಿದನು.

“ನಮ್ಮ ಹಿರಿಯರು ಹೇಳಿದ ಕರ್ತೆಯಿದು. ಮೂರು ತಲೆಮಾರುಗಳಾ ಚೆಯ ಕರ್ತೆಯಿದಿರಬೇಕು. ಈ ಹೊಲತಿಕೋಟಿಯ ಪೂರ್ವದ ಹೆಸರು ಬರೇ ಕೋಟಿಯೆಂದಿತ್ತು. ಕೋಟಿಯ ನಾಳೆಯಗಾರರು ಶಿವಪ್ನಾಯಕರು ತುಂಬ ಬಿಗುವಿನ ವ್ಯಕ್ತಿ. ಶಿವಪ್ನಾಯಕರು ಎಷ್ಟು ಕೋಟಿಪ್ರಾರ್ಥಿರೋ ಆಷ್ಟೇ ಉದಾರಿಗಳಿರು. ಶ್ರೀತಿ ಬಂದು ಮುಕ್ತಹಸ್ತದಿಂದ ಸಂಪತ್ತನ್ನು ಕೊಡು ವಾಗ ರಾಜ್ಯಭಾಂಡಾರವು ಬರಿದಾದರೂ ಲೇಕ್ಕಿಸುತ್ತಿದ್ದಿಲ್ಲ. ಹಾಗೆಯೇ ಯಾರಾ ದರೂ ತಪ್ಪಿ ನಡೆದಾಗ ತಲೆದಂಡ ಕಟ್ಟಿದರೆ ಆವರು ನಾಶವಾದರೂ ವ್ಯಾಸನ ಪಡುತ್ತಿರಲಿಲ್ಲ. ಪಾಳೆಯಗಾರರು ನಿತ್ಯವೂ ಕೋಟಿಯ ಕುಲದೇವರಾದ ನಾಗೀಂದ್ರನ ದೇವಾಲಯಕ್ಕೆ ಬರುವದು ಪರಿಪಾಠ. ತಪ್ಪದಲೇ ಪೂಜೆ, ಮಹಾಮಂಗಳಾರತಿ, ಪ್ರಸಾದವು ಆಗಲೇಬೇಕು. ಪಾಳೆಯಗಾರರಿಗೆ ಕುಲ

ದೇವರನ್ನು ಕಣ್ಣುಂಬ ನೋಡಿ ಭಕ್ತಿಪೂರ್ವಕವಾಗಿ ಕೈಮುಗಿಯದೆ ಸಮಾಧಾನವಾಗುತ್ತಿರಲಿಲ್ಲ. ಕೇಳಿದವರಿಗೆ ಕೇಳಿದ್ದನ್ನು ಕೊಟ್ಟು ಭಕ್ತರ ಕೈವಾರಿಯನಿಸಿದ್ದ ರು ಪಾಳಿಯಗಾರ ಶಿವಪ್ನಾಯಕರು.

ಅವರಲ್ಲಿದ್ದ ಕೊರತೀಯೆಂದರೆ ಮಹಾರಾಜ್ಞಿಯೊಂದಿಗೆ ಬೇರೆಂದು ಶೂದ್ರರ ಹೆಣ್ಣಲ್ಲಿ ಆಸಕ್ತರಾಗಿದ್ದುದು. ಪ್ರತಿದಿನ ರಾತ್ರಿಯ ಮಾರನೇ ಜಾವದಲ್ಲಿ ಅವಳ ಮನೆಗೆ ಹೋಗುತ್ತಿದ್ದರು. ಆವಳೂ ನಾಗೇಂದ್ರನ ಆರಾಧಕಳು. ಅವಳಿಗೆ ನಾಗೇಂದ್ರನು ಒಲಿದು ಪ್ರತ್ಯಕ್ಷಣಾಗಿರುವನೆಂಬ ಪ್ರತೀತಿಯಿತ್ತು. ಕೊಟ್ಟಿಯ ಜನರು ಶಿವಪ್ನಾಯಕರ ಹಾಗೂ ರಂಗನಾಯಕಿಯ ಸಂಬಂಧವನ್ನು ಕುರಿತು ಮಾತನಾಡಲು ಅಂಚುತ್ತಿದ್ದರು. ರಂಗನಾಯಕಿಯು ಪಂಚಮ ಕುಲದವಳಾಗಿದ್ದರೂ ನಾಗೇಂದ್ರನ ದೇವಾಲಯದಲ್ಲಿ ಪ್ರವೇಶಿಸಿತ್ತು. ಕೊಟ್ಟಿಯ ಪಾಳಿಯಗಾರರ ಸ್ತ್ರೀತಿಯ ಹೆಣ್ಣಾದಾಗ ಅವಳನ್ನು ಯಾರು ತಡೆಯಬೇಕು? ಅಲ್ಲದೆ ಕೊಟ್ಟಿಯ ಜನರು, ಅವಳಿಗೆ ನಾಗೇಂದ್ರನ ನಾಕ್ಕು ತಪ್ಪಾರವಾಗಿರುವದೆಂಬುದರ ಪ್ರತೀತಿಯಿದ್ದು ದರಿಂದ, ಅವಳ ವಿಷಯಕ್ಕೆ ಯಾವ ರೀತಿಯ ಪಾಪದ ಮಾತನ್ನೂ ಆಡುತ್ತಿರಲಿಲ್ಲ. ರಂಗನಾಯಕಿಯ ಸೌಂದರ್ಯದ ಬಗ್ಗೆ ಕೊಟ್ಟಿಯಲ್ಲಿ ಸೂರೆಂಟು ಕಥೆಗಳು ಹಬ್ಬಿದ್ದರೂ ಅವಳನ್ನು ನೋಡುವ ಭಾಗ್ಯವು ಯಾರಿಗೂ ಬಂದಿರಲಿಲ್ಲ. ಅವಳಿಗೆಂದೇ ಶಿವಪ್ನಾಯ ಕರು ಬಹು ಸುಂದರವಾದ ವಿಶಾಲ ಸೌಧ ಒಂದನ್ನು ಕಟ್ಟಿಸಿ ಕೊಟ್ಟಿದ್ದರು ಅವಳು ಆದನ್ನು ಚಿಟ್ಟು ಅವರೂಪವಾಗಿ ಹೋರಕ್ಕೆ ಬಂದರೆ, ರೇತಿಯೆಯ ಶೇರಿ ಮುಚ್ಚಿದ ರಥದಲ್ಲಿ ಬರುತ್ತಿದ್ದಳು. ಶಿವಪ್ನಾಯಕರ ಬಾಳಿಗೆ ಮಿಂದಿಗಿದ್ದ ರಿಂದ ಅವಳ ಸುಖವು ಬೇರಾರಿಗೂ ದೊರೆಯುವಂತಿರಲಿಲ್ಲ.

ಕೇದಿಗೆಯ ಕಾಂತಿಯನ್ನು ನಾಚಿಸುವಂತಹ ದೇಹವಣ, ದುಂಬಿಗಳು ಪುಷ್ಟಗಳೆಂದು ಭಾವಿಸಿ ಮುತ್ತುವಂತಿರುವ ತುಟಿಗಳು, ಸಂಪಿಗೆಯಂತಹ ನಾಸಿಕ, ಮುಂಚುವ ಕಣ್ಣಗಳು. ಇಂತಹ ಬಯಕೆಯ ಬೇಟೆಯಲ್ಲಿ ಬಲ ಯಾಗದ ಪುರುಷಾವೃಗನೇ ಇದ್ದಿರಲಿಲ್ಲವೆನ್ನುಬಹುದು. ಅವಳ ಸಹಜ ಸೌಂದರ್ಯಕ್ಕೆ ಮಾರುಹೋಗಿದ್ದ ಶಿವಪ್ನಾಯಕರು ರಂಗಾಸಾನಿಗೆ ಹತ್ತು ಸಹಸ್ರ ಕಸರಕಗಳನ್ನು ಕೊಟ್ಟಿದ್ದ ರಂತೆ. ಬಾಲ್ಯದಿಂದಲೇ ಶಿವಪ್ನಾಯಕರು ರಂಗಾ

ಸಾನಿಯನ್ನು ಒಲಿಸಿಕೊಂಡಿದ್ದರಿಂದ ಆವಳ ಪರಂಪರೆಯ ಬಾಳು ಬೇರೆ ದಾರಿ ಹಿಡಿಯಿತು. ವಾಳೆಯಗಾರರು ಆವಳಿಗೆ ತಾಳಿ ಕಟ್ಟಿದೆ ಹೊದರೂ ಆವಳೊ ಡನೆ ಅಗ್ನಿಸಾಕ್ಷಿಯಾಗಿ ಕೈಹಿಡಿದ ಧರ್ಮಪತ್ರಿಗಿಂತಲೂ ಹೆಚ್ಚಿನ ಬಾಂಧವ್ಯ ವನ್ನು ಇಟ್ಟುಕೊಂಡಿದ್ದರು. ಆವರ ವಾಲಿಗೆ ರಂಗನಾಯಕಿ ಶ್ರೀಯತಮೇಯಾಗಿ ರದೆ ನಲ್ಲಿ ರೂಪ ತಾಳಿ ಬಂದಿದ್ದ ದೇವತೆಯಾಗಿದ್ದಳು. ಪರಸ್ಪರರು ತಮ್ಮ ಹೃದಯಗಳನ್ನು ಪೀಠಿ ಪ್ರಣಯೋದ್ಯಾನದ ಪತಂಗಗಳಾಗಿ, ಸುಖ ಸಾಮಾಜಿಕ್ಯದಲ್ಲಿ ರಾಜರಾಣಿಯಾಗಿ ಮೇರಿಯುತ್ತಿದ್ದರು. ಪಂಚಮ ಕುಲದ ವೇಶ್ಯೆಯಾದ ಹೆಣ್ಣು ರಂಗಿ ವಾಳೆಯಗಾರರ ಪದರಿನಲ್ಲಿ ಬೀಳದೆ ಹೊಗಿದ್ದರೆ ರಂಗನಾಯಕಿಯಾಗುತ್ತಿರಲ್ಲ. ರಾತ್ರಿಯಲ್ಲಿ ನಿತ್ಯವೂ ಆವಳು ನಾಗೇಂದ್ರನ ದೇವಾಲಯಕ್ಕೆ ಹೊಗುತ್ತಿದ್ದಳು. ಒಂದೊಂದು ಸಲ ಆವನೆದುರು ಕುಳಿತರೆ ರಾತ್ರಿಯೇ ಸರಿಯುತ್ತಿತ್ತು. ಇಷ್ಟು ಭಕ್ತಿ ಪ್ರೇಮಗಳನ್ನು ಆ ನಾಗೇಂದ್ರನ ವೇಲಿಟ್ಟಿದ್ದಳು. ಅಂದಿನಿಂದ ಪಂಚಮರು ಕೋಟಿಯ ಇತರ ವ್ರಜೆಗಳಷ್ಟೇ ಹಕ್ಕು ಬಾಧ್ಯತೆಗಳನ್ನು ಪಡೆಯುತ್ತೆ ಬಂದಿದ್ದಾರೆ.

ಅಜಾತಶತ್ರುವೆನಿಸಿದ ಶಿವಪ್ರಾಯಕರಿಗೆ ಹಿತಶತ್ರುವೆನಿಸಿದವನು ಆವರ ಸಾಕ್ಷಾತ್ ಸಹೋದರನಾದ ರಾಮನಾಯಕನೇ. ಹೇಗಾದರೂ ಮಾಡಿ ಶಿವಪ್ರಾಯಕರ ಗಾದಿಯನ್ನು ಏರಬೇಕೆಂದು ಬಯಸುತ್ತಿದ್ದನು. ಆ ಗಾದಿಗಿಂತಲೂ ಗಾದಿಯ ಒಡತಿಯೆಂದು ಕರೆಯಿಸಿಕೊಳ್ಳುತ್ತಿದ್ದ ರಂಗನಾಯಕಿಯ ಮೇಲೆ ಹೆಚ್ಚು ಆವನ ಮನಸ್ಸಿತ್ತು. ಒಮ್ಮೆ ಶಿವಪ್ರಾಯಕರು ಅಸ್ವಾಸ್ಥ್ಯದಿಂದ ಬಳಲುತ್ತಿರುವಾಗ ರಂಗನಾಯಕಿಯನ್ನು ಆರಮನೆಗೆ ಕರೆಸಿ ಕೊಂಡಿದ್ದರು. ಆವಳ ರೂಪರಾಸಿಯನ್ನು ನೋಡಿ ರಾಮನಾಯಕನು ಆವಳನ್ನು ಭೋಗಿಸಬೇಕೆಂದು ಇಚ್ಛಿ ಮಾಡಿದನು. ರಂಗನಾಯಕಿ ಜಾತಿಯಿಂದ ಪಂಚಮ ಕುಲದವಳಿದ್ದಿರಬಹುದು; ವ್ಯತ್ಸ್ಥಿಯಿಂದ ವೇಶ್ಯೆಯಿದ್ದಿರಬಹುದು; ಆದರೆ ಆಚಾರ ವಿಚಾರಗಳಿಂದ ಆವಳೊಬ್ಬ ಆದರ್ಶ ಶ್ರೀಯಾಗಿದ್ದಳು ಶಿವಪ್ರಾಯಕರು ಬದುಕಿರುವವರಿಗೂ ತನ್ನಾಶಿ ಪೂರ್ತಿಯಾಗದೆಂದು ರಾಮನಾಯಕಿಗೆ ಗೊತ್ತಿತ್ತು. ಅಂತಲೇ ಹೇಗಾದರೂ ಶಿವಪ್ರಾಯಕರನ್ನು ಹಾರಿಸಿ ತಾನೆ ಪಾಳೆಯದ ಪಟ್ಟವನ್ನೇ ರಂಗನಾಯಕಿಯನ್ನು ಪಡೆಯಬೇಕೆಂದು ಸದಾ ದುಷ್ಪ ವಿಚಾರಗಳನ್ನೇ ಮಾಡುತ್ತಿದ್ದನು.

ಹೊಂಚು ಹಾಕಿ ಅದೊಂದು ರಾತ್ರಿ ಶಿವಪ್ರಣಾಯಕರು ನಿದ್ರೆಯಲ್ಲಿರು ವಾಗ ಅವರ ಕೆಣ್ಣಗಳಿರಡರಲ್ಲಿಯೂ ವಿವವಸ್ಸು ಹಾಕಿಸಿದನು. ನಿದ್ರೆ ತಿಳಿದೆ ದ್ವಾಗ ಶಿವಪ್ರಣಾಯಕರ ದೃಷ್ಟಿಯು ನಶಿಸಿಹೊಗಿತ್ತು. ಅವರಿಗೆ ಆದರ ಕಾರಣವೇ ತಿಳಿಯಲ್ಲಿ. ಮಿಂಚಿನ ವೇಗದಿಂದ ವಾತೀ ಕೋಟಿಯಲ್ಲಿ ಹರಡಿ ದಾಗ ಎಲ್ಲರೂ ವಿಷಾದವಟ್ಟರು. ಶಿವಪ್ರಣಾಯಕರ ಬಗೆಗೆ ಎಲ್ಲರಿಗೂ ಗೌರವ ವಿತ್ತು. ಇಂತಹ ಅನ್ವಯವು ಹೇಗಾಗೆಯಿತೆಂದು ಆರಮನೆಯ ಪರಿವಾರಕ್ಕೆ ತಿಳಿಯಲ್ಲಿ. ಇದನ್ನು ಸೋಡಿ ರಂಗನಾಯಕರಿಗೆ ಬಹು ದುಃಖವಾಯಿತು. ಶಿವಪ್ರಣಾಯಕರು ಅಂಗಹೀನರಾಗಿ ಆರಮನೆಯಲ್ಲಿಯೇ ಇರಬೇಕಾಯಿತು. ಎಲ್ಲರ ದುಃಖಗಳಲ್ಲಿ ತಾನೂ ಪಾಲುಗಾರನಂತೆ ರಾಮನಾಯಕನೂ ನಟಿಸಿದನು. ಶಿವಪ್ರಣಾಯಕರು ಹೇಸರಿಗೆ ಆರಸರಾಗುಳಿದು ರಾಜ್ಯಸೂತ್ರಗಳೆಲ್ಲ ರಾಮನಾಯಕನ ಕ್ಷೇಗೆ ಬಂದವು.

ರಾಜಮುಖಿ, ರಾಜಭಾಂಡಾರ, ರಾಜ್ಯಭಾರ ಒಂದೊಂದೇ ರಾಮನಾಯಕನ ಹಸ್ತವನ್ನು ಸೇರಿತೊಡಗಿದವು. ಅಂಗಹೀನರಾದ ಆರಸು ಶಿವಪ್ರಣಾಯಕರು ಹೆಚ್ಚಿನ ಸಮಯವನ್ನು ನಾಗೇಂದ್ರ ಧ್ಯಾನದಲ್ಲಿ ಕಳೆಯಹತ್ತಿದರು. ರಾಜ್ಯದ ಬಗ್ಗೆ, ಪ್ರಜೆಗಳ ವಿಷಯಕ್ಕೆ ಮೇಲಿಂದ ಮೇಲೆ ಶಿವಪ್ರಣಾಯಕರು ತಮ್ಮ ಸೋಡರನನ್ನು ವಿಚಾರಿಸುತ್ತಿದ್ದರು. ಎಲ್ಲವೂ ಸರಿಯಾಗಿ ಸಾಗಿದೆಯೆಂಬ ಸೋಲೆಲ್ಲಿಂದನ್ನು ಬಿಟ್ಟು ಬೇರೆ ಏನನ್ನೂ ರಾಮನಾಯಕಹೇಳುತ್ತಿರಲ್ಲ. ಚೋನಿಂದ ಜಾರಿದ ಹುಲಿಯಾಗಿದ್ದ ರಾಮನಾಯಕನ ಹಾವಳಿ ಕೋಟಿಯಲ್ಲಿ ಹಬ್ಬಿತು. ರಾಜ್ಯಭಾಂಡಾರದ ಕನಕವೆಲ್ಲ ಕರಿತು. ದುಷ್ಪ ಚೇತನಗಳಿಗೆ ಬಲಿಯಾಗಿದ್ದ ರಾಮನಾಯಕನು ಸಂಪತ್ತನ್ನು ಅನ್ವಯ ಅಥವಾಗಳಿಗೆ ಅವಶ್ಯಯ ಮಾಡಹತ್ತಿದನು. ಪ್ರಜೆಗಳ ಮೇಲೆ ಭಾರವಾದ ಕರವನ್ನು ಹೇರಿ ಅವರಿಗೆ ಸಂಕ್ಷೇಪಣೆ ತಂದೊಡ್ಡ ಹತ್ತಿದನು. ಪ್ರಜೆಗಳ ದೂರು ದೋರಿಯ ವರೆಗೂ ಮುಟ್ಟುದಂತೆ ವ್ಯವಸ್ಥೆ ನೂಡಿದ್ದನು.

ರಂಗನಾಯಕಿಯ ಮೇಲೆ ರಾಮನಾಯಕನ ಕೆಣ್ಣ ಹರಿಯಿತು. ಬಹು ದಿನದಿಂದ ಕುದಿಯುತ್ತಿದ್ದ ಆವನ ಮನಸ್ಸು ಇಂದು ಸ್ತ್ರೀಮಿತಕ್ಕೆ ಬಂದಿತು. ರಂಗನಾಯಕಿಯ ಮಾನವನ್ನು ಬಯಸಿದರೆ ಕ್ಷಣಾಧರದಲ್ಲಿ ಮಾರಬಹುದೆಂದು

ತರ್ಥಿಸಿದನು. ರಾಜ್ಯದಲ್ಲಿ ನಡೆಯುತ್ತಿದ್ದ ಅನ್ವಯಗಳು ರಂಗನಾಯಕೆಯ ಕರ್ಮಗಳ ವರಿಗೆ ಮುಟ್ಟಿದವು. ಶಿವಪ್ರಾನಾಯಕರೆ ಎದುರಿಗೆ ಹೇಳಿ ಆವರ ಮನಸ್ಸನ್ನು ನೋರಿಸುವ ಇಚ್ಛೆ ಆವಳಿಗಾರಲೀಲ್. ದಿನದಿನಕ್ಕೂ ಗಾಧಿಯೊಡಿ ಯನ ಅನ್ವಯ ಹೆಚ್ಚಿದಾಗ ಅದನ್ನು ಸಹಿಸುವದು ರಂಗನಾಯಕೆಗೆ ಆಗಲಿಲ್ಲ. ಮಾನವಂತ ಹೆಣ್ಣು ಹೊಸ್ತಿಲಿನ ಹೊರಗೆ ಕಾಲಿರಿಸುವದು ದುಷ್ತರವಾಗಿತ್ತು. ರಂಗನಾಯಕೆಯು ಒಮ್ಮೆ ರಾಮನಾಯಕನನ್ನು ಕರೆಸಿ ಈ ವಿಷಯವನ್ನು ಪ್ರಸ್ತಾಪಿಸಿದಳು. ತಾನು ಬರಿಸಿದ ರೂಪರೋಣಿ ತನ್ನದುರಿಗಿದ್ದು ದರಿಂದ ರಾಮನಾಯಕನು ಉನ್ನತ್ತನಾಡರೂ ಆವಳಿನ್ನು ಬಲಾತ್ಮರಿಸಿ ವಶಪಡಿಸಿ ಕೊಳ್ಳುವದು ಸಾಧ್ಯವಿರಲ್ಲ. ಬಹು ನಯನಾಗಿ ಆವಳಿಡನೆ ಮಾತನಾಡಿದನು. ಕೊಟೆಯಲ್ಲಿ ಅಂತಹ ಅನ್ವಯಗಳೇ ಸಾಗಿಲ್ಲವೆಂದು ನಷ್ಟಿಸಿದನು. ತನ್ನ ಗಮನಕ್ಕೆ ಅವು ಬಂದರೆ ರಂಗನಾಯಕೆಯ ಸಲಹೆಯಂತೆ ಪ್ರತಿಬಂಧಿಸುವೆ ನೀಡು ವಚನ ಕೊಟ್ಟಿನು. ರಾಜ್ಯಭಾರದ ವಿಷಯಗಳ ಬಗ್ಗೆ ಮೇಲಿಂದಮೇಲೆ ವಿಚಾರ ನಡೆಸಲು ತಾನು ರಂಗನಾಯಕೆಯ ಬಳಿ ಬರಲು ಸಿದ್ಧನಿರುವದಾಗಿ ಹೇಳಿದನು.

ರಂಗನಾಯಕೆ ಆವನ ಮೇಲೆ ವಿಶ್ವಸರಾಯಿತು. ರಾಮನಾಯಕನು ಅಡೇಕೆ ವಿನಿತನಾದನೆಂಬುದು ಸಾಧುಸ್ವಭಾವದ ರಂಗನಾಯಕೆಗೆ ಹೇಗೆ ತಿಳಿಯಬೇಕು? ಶಿವಪ್ರಾನಾಯಕ ತನ್ನ ಪತಿ, ಕೊಟೆ ತನ್ನ ರಾಜ್ಯವೆಂದು ಭಾವಿಸಿದ ಆವಳಿ ಕೊಟೆಯ ಮಾನಕಾರ್ತ್ಯಿಗಿ ತನ್ನನ್ನೇ ಬಲಿ ಕೊಡಲು ಸಿದ್ಧಾಗಿ ನಿಂತಿದ್ದಳು. ಕಾಮಾಂಧನಾದ ರಾಮನಾಯಕನು ಇಲ್ಲದ ನೀವರಳನ್ನು ತೆಗೆದು ರಂಗನಾಯಕೆಯ ಸೌಧಕ್ಕೆ ಹೊಗಿಬಂತ್ತೊಡಗಿದನು. ಆವಳಿಗೆ ತನ್ನ ಬಗ್ಗೆ ಸದ್ಭಾವನೆ ಬರುವಂತೆ ನಷ್ಟಿಸಿದನು. ನಿತ್ಯವೂ ಬಾರದಿದ್ದರೂ ಶಿವಪ್ರಾನಾಯಕರು ಎರಡು ದಿನಕ್ಕೊಳ್ಳುವ್ಯೇ ತಮ್ಮ ಪ್ರಿಯತಮೆ ರಂಗನಾಯಕೆಯ ವುನೆಗಿ ಬರುತ್ತಿದ್ದರು. ಅಲ್ಲಿಯೂ ಆವರಿಗೆ ರಾಜ್ಯದ ಜಿಂತಿಯೇ! ನಾಗೇಂದ್ರನು ತಮ್ಮ ಹಿಂದಿನ ಪಾಪ ಕರ್ಮಕಾರ್ತ್ಯಿಗಿ ಈ ರಿತಿ ಪ್ರಾಯಕ್ಕಿತ್ತವನ್ನು ಕೊಟ್ಟಿರಬೇಕೆಂದು ಆವಳಿದುರು ಹೇಳುತ್ತಿದ್ದರು. ರಂಗನಾಯಕೆಯು ಶಿವಪ್ರಾನಾಯಕರಿಗೆ ಕಣ್ಣಾಗಳು ಬರಲೆಂದು ನಾಗೇಂದ್ರನನ್ನು ಪ್ರತಿನಿತ್ಯವೂ ಪ್ರಾರ್ಥಿ

ಸುತ್ತಿದ್ದ ಳು. ಕನಸಿನಲ್ಲಿ ಒಂದು ದಿವಸ ನಾಗೇಂದ್ರನು ಒಂದು “ ಕಣ್ಣಗಳಿಗೆ ಕಣ್ಣಗಳನ್ನಿತ್ತರೆ ಒಂದೇ ಬರುವವು ” ಎಂದು ಸುಡಿದನು. ಅದರಘಾ ಆವಳಿ ಗಾಗಲೀಲ್ಲ.

ಅದೊಂದು ರಾತ್ರಿ ರಂಗನಾಯಕಿಯು ನಾಗೇಂದ್ರನೆಡುರು ಭಕ್ತಿಪೂರ್ವಕ ವಾಗಿ ಕೈವುಗಿದು ಕುಳಿತುಬಿಟ್ಟುಳು. ಶಿವಪ್ರಣಾಯಕರಿಗೆ ಕಣ್ಣಗಳನ್ನು ದಯವಾಲಿಸುವ ವರೆಗೂ ತಾನಲ್ಲಿಂದ ಹೋಗಿನೆಂದು ಪ್ರತಿಷ್ಠಿ ಮಾಡಿದ್ದ ಳು. ರಾತ್ರಿಯ ನೀರವ ನಿಷ್ಠಭೂತೀಯಲ್ಲಿ, ಹಣತೆಯ ಪ್ರಶಾಂತ ಬೆಳಕಿನಲ್ಲಿ, ಕುಲ ದೇವರ ಗಭ್ರಗೃಹದಲ್ಲಿ ರಂಗನಾಯಕಿ ವಿಶ್ವವನ್ನೇ ಮರಿತು, ತದೇಕಧಾರ್ಜನ ದಿಂದ ಪ್ರಾರ್ಥಿಸುತ್ತಿದ್ದ ಳು. ಸಮಯವನ್ನೇ ಸಾಧಿಸುತ್ತಿದ್ದ ರಾಮನಾಯ ಕನು ಆ ದೇವಾಲಯಕ್ಕೆ ಹೋದನು. ಚೆಕ್ಕುಗಳನ್ನು ಮುಚ್ಚಿದ ನಾಯಕಿಯನ್ನು ಕ್ಷೇಣಕಾಲ ನಾಯಕನು ನೋಡಿದನು. ಆ ಸಜೀವ ರೂಪಲಕ್ಷ್ಯಯ ಸೌಂದರ್ಯದ ಮುಂದೆ ಆರ್ತನಾದ ಭಕ್ತನಂತೆ ಆರ್ಥ ಗಳಿಗೆಯ ವರೆಗೂ ನಾಯಕನು ನಿಂತನು. ಆವಳು ಕಣ್ಣ ತೆರಿಯುವ ವರೆಗೆ ಕಾಯುವಪ್ಪು ತಾಳ್ಳು ರಾಮನಾಯಕನಲ್ಲಿ ಉಳಿಯಲ್ಲಿ. ಆವಳ ಹೆಸರನ್ನು ಕಾಗಿದವನೇ ಆವಳ ನ್ನುಷ್ಣಿಕೊಳ್ಳಲು ಹೋದನು.

ಸರ್ವವನ್ನು ತುಳಿದು ಅಂಜಿದವರಂತೆ ರಂಗನಾಯಕಿಯು ಒಮ್ಮೆಲ್ಲೆ ಚೇರಿದಳು. ಎದುರು ನಿಂತ ವ್ಯಕ್ತಿಯನ್ನು ನೋಡಿ ಹುಚ್ಚಾದಳು. ರಾಮನಾಯಕನು ಆವಳ ಕೈಗಳನ್ನು ಜಗ್ಗಿ ತನ್ನಿಡಿಗೆ ಸೆಳೆದುಕೊಳ್ಳಲು ಹೋದನು. ಆವಳಿಗೆ ಪರಿಸ್ಥಿತಿಯ ಅರಿವಾಯಿತು. ಆ ರಾತ್ರಿಯಲ್ಲಿ ಆದಾರು ಆವಳ ಸಹಾಯಕ್ಕೆ ಬರಬೇಕು? ತಾನು ಶಿವಪ್ರಣಾಯಕರ ಪತ್ತಿ, ನಿಮಗೆ ತಾಯಿಯ ಸಮಾನವೆಂದು ಹೇಳಿದಳು.

ಕಾಮಾಂಧನಾದ ರಾಮನಾಯಕನಿಗೆ ರಂಗನಾಯಕಿಯ ಸೌಂದರ್ಯ ಒಂದನ್ನು ಬಿಟ್ಟು ಬೇರೆನೂ ಕಾಣಿಸುತ್ತಿರಲಿಲ್ಲ. ಆವಳ ಉಪದೇಶವನ್ನು ಗಾಳಿಯಲ್ಲಿ ತಾರಿದ. “ಬೆಲೆನೆಣ್ಣಿಗೆ ಆಣ್ಣನೇನು, ತಮ್ಮನೇನು? ಪಂಚಮ ಕುಲದ ಹಣ್ಣಿದ ನಿನಗೆಲ್ಲಿಯ ಮಾನಮರ್ಯಾದೆ? ಇಂದು ನಿನ್ನನ್ನು ಭೋಗಿಸಲು ಬಂದಿದ್ದೇನೆ. ವಿಶ್ವವನ್ನೇ ಗೆದ್ದ ವಿಜೇತನಾಗಿದ್ದೇನೆ. ಯಾರಂಜಿಕೆ

ಯಿಲ್ಲ. ಈ ರಾತ್ರಿಯಲ್ಲಿ ನಿನ್ನನ್ನಾರು ರಕ್ಷಿಸುವರು?” ಎಂದು ಹೇಳಿದವನೇ ಅವಳನ್ನು ಎಳೆಯಲು ಮುಂದೆ ಸಾಗಿದನು. ಚಿಕ್ಕದಾದ ಆ ಗಭ್ರಗೃಹದಲ್ಲಿ ಅವಳನ್ನು ಎಳೆಯುವಾಗ ರಾಮನಾಯಕನ ಕಾಲು ನಾಗೀಂದ್ರನ ಮೂರಿಯ ಹಿಂದಿದ್ದ ಹುತ್ತುದ ಮೇಲೆ ಹೊರಿಯಿತು. ಅವಳನ್ನೇ ಲೇಂದು ತನ್ನಧರಗಳಿಗೆ ಅವಳ ಅಧರಗಳನ್ನು ಕೂಡಿಸುವಪ್ಪರಲ್ಲಿಯೇ ಹುತ್ತುದಲ್ಲಿದ್ದ ಸರ್ವವು ರಾಮನಾಯಕ ನನ್ನ ಕೆಜ್ಜುತು. ‘ಓ’ ಎಂದು ಒದರುತ್ತ ನೆಲಕ್ಕೆ ಬಿದ್ದನು.

ರಂಗನಾಯಕಿಗೆ ಅದರ ಕಲ್ಪನೆಯಾಯಿತು. ರಾಮನಾಯಕನಿಗೆ ತಕ್ಕ ವ್ಯಾಯಶ್ಚಿತ್ತವಾಯಿತೆಂದು ಅಂದುಕೊಂಡಳು. ಆದರೆ ಅಂತಹ ರಾತ್ರಿಯಲ್ಲಿ ರಾಮನಾಯಕನು ಮತ್ತು ರಂಗನಾಯಕಿಯರೇವರೇ ಗಭ್ರಗೃಹದಲ್ಲಿ ಕಲೆತಿ ರುವರೆಂದು ಮತ್ತು ಅವನ ಮರಣಕ್ಕೆ ತಾನೇ ಕಾರಣಳಿಂದು ಲೋಕವಾಡಿ ಕೊಳ್ಳುವದೆಂದು ಅಂಜಿದಳು. ಆ ಅವವಾದವನ್ನು ಹೊರಲು ಅವಳು ಸಿದ್ಧಾ ಖಾಗಲಿಲ್ಲ. ನಾಗೀಂದ್ರನನ್ನು ಪಾರ್ಥಿಸಿದಳು. ರಾಮನಾಯಕನನ್ನು ಬಹು ರಸದಿದ್ದರೆ ತಾನಲ್ಲಿ ಅವನ ಪಾದಗಳಿಗೆ ತಲೆ ಒಡಿದುಕೊಂಡು ಸಾಯುವೆ ಸೆಂದು ಹೇಳಿದಳು. ಭಕ್ತಿಳ ಕರೆಗೆ ನಾಗೀಂದ್ರನು “ಓ” ಗೊಟ್ಟಿನು. ಕಡಿದ ಸರ್ವವು ಮತ್ತೆ ಬಂದು ರಾಮನಾಯಕನ ದೇಹದಲ್ಲಿ ಬಿಟ್ಟಿ ವಿಷವನ್ನು ಹೀರಿ ಕೊಂಡು ಹೊರಿಯಿತು. ರಾಮನಾಯಕನು ಸಾವಕಾಶವಾಗಿ ಕಣ್ಣಿಗಳನ್ನು ತೀರಿದನು. ಮೈಮೇಲೆ ಪ್ರಜ್ಞ ಬಂದ ಕೂಡಲೇ ಎದುರಿಗಿದ್ದ ರಂಗನಾಯಕಿಯ ಪಾದಗಳ ಮೇಲೆ ಬಿದ್ದ ಅವಳು ಕ್ರಮಿಸುವ ವರೀಗೂ ತಾನಲ್ಲಿಂದ ಏಳುವದಿಲ್ಲ ಹೆಂದು ಹೇಳಿದನು. ರಂಗನಾಯಕಿಯು ರಾಮನಾಯಕನು ಪರಿವರ್ತನೆ ಹೊಂದಿದನೆಂದು ಭಾವಿಸಿ ಅವನನ್ನು ಎಬ್ಬಿಸಿದಳು. ತಾಯಿ ಮಗುವನ್ನು ಸಂತ್ತೇ ಸುವಂತೆ ಸಂತ್ತೇಸಿದಳು.

ತಾನು ಆದುವರೆಗೆ ಮಾಡಿದ ಎಲ್ಲ ಅನ್ಯಾಯಗಳನ್ನು ರಾಮನಾಯಕನು ಪಶ್ಯಾತ್ತಾವದಿಂದ ಒಪ್ಪಿದನು. ಮಹಾ ಅನ್ಯಾಯವೆಂದರೆ ತನ್ನಣ್ಣನ ಕಣ್ಣಲ್ಲಿ ವಿಷವನ್ನು ಹಾಕಿಸಿ ಅವನು ಅಂಗಿಂನಾಗುವಂತೆ ತಾನೇ ಮಾಡಿದೆ ಸೆಂದು ಹೇಳಿದನು. ಆಲ್ಲದೇ ರಾಜ್ಯಭಾಂಡಾರದಲ್ಲಿ ಕಾಸಿಲ್ಲದ್ದ ಕ್ಷೇತ್ರದಿಯ ರಾಜ್ಯವನ್ನೇ ಹದಿನ್ಯೇದು ಸಹಸ್ರ ಕನಕಗಳಿಗೆ ಶಿಮ್ಮರಸನಿಗೆ ಒತ್ತು ಹಾಕಿರುವ

ದಾಗಿ ನುಡಿದನು. ತನ್ನೀಲ್ಲ ತಪ್ಪಿಗಳನ್ನು ರಂಗನಾಯಕಿಯು ಕ್ಷಮಿಸಬೇಕಾಗಿ ಬೇಡಿದನು.

ವೊದಲು ಒತ್ತಿಹಾಕಿದ ರಾಜ್ಯವನ್ನು ಬಿಡಿಸಬೇಕೆಂದು ರಂಗನಾಯಕಿ ನಿಚಾರಿಸಿದಳು. ಆದರೆ ರಾಜ್ಯಭಾಂಡಾರದಲ್ಲಿ ಕಾಸಿರಲಿಲ್ಲ. ಪ್ರಜೆಗಳಿಗೆ ಅದಾಗಲೇ ಕರಭಾರ ಹೆಚ್ಚಿದೆ. ಸರಿ. ತಾನು ಹಣ ತೆತ್ತುವದಾಗಿ ಹೇಳಿದಳು. ಒಂದು ದಿನವೆ ರಾಮನಾಯಕನನ್ನು ಕರೆದುಕೊಂಡು ರಂಗನಾಯಕಿ ತಾನೇ ತಿಮ್ಮರಶನೆ ಬಳಿ ಹೋಗಬೇಕೆಂದು ನಿಶ್ಚಯ ಮಾಡಿ ರಾಮನಾಯಕನಿಗೆ ತಿಳಿಸಿದಳು. ಆದಾಗಲೇ ಅರುಣನು ತನೊಂದಿಯ ದವಿರಾಜನಿಗೆ ರಥವನ್ನು ಸಿದ್ದ ಪಡಿಸಹತ್ತಿದ್ದನು. ರಾಮನಾಯಕನು ರಂಗನಾಯಕಿಯನ್ನು ಅವಳ ಮನಸೆಗೆ ಕಳಿಸಿ ತಾನು ಬೇಳಗುಹರಿಯುವದರಲ್ಲಿರ್ಯೇ ಅರಮನೆ ಸೇರಿದನು.

ಈ ಫಟನೆ ಸಂಭವಿಸಿದ ಮರುದಿನವೇ ರಾಮನಾಯಕನೊಡನೆ ಕನಕ ಗಳನ್ನು ಕಟ್ಟಿಕೊಂಡು ರಂಗನಾಯಕಿ ಹೊರಟಳು. ತನಗೆ ಶಿವಪ್ರಾನಾಯಕ ರಿತ್ತ ಎಲ್ಲ ಸಂಪತ್ತನ್ನೂ ಬಳಿದುಕೊಂಡಳು. ರಾಮನಾಯಕನೊಡನೆ ಹಣ ಕೊಟ್ಟು ಕೊಟ್ಟಿಯನ್ನು ಬಿಡಿಸಿಕೊಂಡು ಬಾ ಅಂದಿದ್ದರೆ ನಡೆಯತ್ತಿತ್ತು. ಆದರೆ ಆದರಲ್ಲಿ ವಿಶ್ವಾಸವಿರದ್ದ ಕ್ಷೇತ್ರದಲ್ಲಿ ಆನೂ ಹೊರಟಳು. ಅವರು ತಿಮ್ಮರಶನ ಬಳಿ ಹೋದ ರಾತ್ರಿಯೇ ಶಿವಪ್ರಾನಾಯಕರು ರಂಗನಾಯಕಿಯ ಸಾಧಕ್ಕೆ ಬಂದರು. ದಾದಿಯರು ಅವರಿಗೆ ರಂಗನಾಯಕಿಯು ರಾಮನಾಯಕನೊಡನೆಯಾವಡೋ ಉರಿಗೆ ಹೋದಳಿಂದು ತಿಳಿಸಿದರು. ಈ ವಿಷಯವನ್ನು ಬೇಕೆಂತಲೇ ರಂಗನಾಯಕಿ ಗೊಪ್ಯವಾಗಿಟ್ಟಿದ್ದಳು. ಶಿವಪ್ರಾನಾಯಕರಿಗೆ ಬಲ ವಾದ ಸಂಶಯ ಬಂದಿತು. ತಮ್ಮ ಕಣ್ಣಗಳು ಹೋದದ್ದಕ್ಕೆ ಅವಳು ತನ್ನ ಮೇಲಿನ ಮನಸ್ಸನ್ನು ತಿಗೆದರಬೇಕೆಂದು ಭಾವಿಸಿದರು. ಅತ್ತ ರಂಗನಾಯಕಿಯು ತಿಮ್ಮರಶನಿಗೆ ಹಣ ತೆತ್ತು ಒತ್ತಿಯ ಕತೆಬಿಯನ್ನು ತಿರುಗಿ ತಂದಳು. ಅವನ ಕನಕವನ್ನು ಕೊಡದೇ ಹೋಗಿದ್ದರೆ ಕೊಟ್ಟಿಯ ರಾಜ್ಯವು ತಿಮ್ಮರಶನಿಗೆ ಹೋಗುತ್ತಿತ್ತು.

ಮರಳ ಕೊಟ್ಟಿಗೆ ಬಂದವೇಲೇ ರಾಮನಾಯಕನಿಗೆ ಎಲ್ಲಿಯೂ ಮುಖ ತೋರಿಸುವಂತಾಗಲಿಲ್ಲ. ನನ್ನಂತಹ ಪಾಸಿಷ್ಟನೇ ಎಲ್ಲಿಯೂ ಇಲ್ಲವೆಂದು

ಮಿಡುಕಹತ್ತಿದನು. ಹೆಚ್ಚುಗಿ ದೇವರಂತಹ ಮನುಷ್ಯನಾದ ತನ್ನ ಇನ್ನನ ಕಣ್ಣಗಳನ್ನು ಕಳೆದನಲ್ಲಾ ಎಂದು ಬಹುವಾಗಿ ದುಃಖಿಸಿದನು. ಕಣ್ಣಗಳು ಬೇಕಿದ್ದರೆ ನಾಗೇಂದ್ರನಿಗೆ ಕಣ್ಣಗಳೇ ಬೇಕಂತೆ ಎಂಬ ರಂಗನಾಯಕಿಯ ಕನಸನ್ನು ಕೇಳಿದ್ದನು. ತಾನೇಕೆ ನಾಗೇಂದ್ರನಿಗೆ ತನ್ನ ಕಣ್ಣಗಳನ್ನು ಪಿಸಬಾರದೆಂದು ವಿಚಾರಿಸಿದನು. ವಿಚಾರವು ನಿರ್ಧಾರಕ್ಕಿಳಿಯಿತು. ಅದೊಂದು ರಾತ್ರಿ ರಾಮನಾಯಕನು ನಾಗೇಂದ್ರನ ದೇವಾಲಯಕ್ಕೆ ಹೋಗಿ ತನ್ನ ಪಾಪದ ಪತ್ರಯಶ್ಮಿತ್ವವೆಂದು ಅಂದುಕೊಂಡು ತನ್ನ ಇನ್ನನ ಕಣ್ಣಗಳಲ್ಲಿ ಹಾರೆಸಿದ ವಿಷ ನಷ್ಟಿ ತಾನು ತನ್ನ ಕಣ್ಣಗಳಲ್ಲಿ ಹಾಕಿಕೊಂಡು “ಇದೋ ನಾಗೇಂದ್ರ, ನನ್ನ ಇನ್ನನ ಕಣ್ಣಗಳಿಗೆ ಪ್ರತಿಯಾಗಿ ಕಣ್ಣಗಳನ್ನು ಕೊಟ್ಟಿದ್ದೇನೆ ನನ್ನ ಇನ್ನನಿಗೆ ಇನ್ನಾದರೂ ಕಣ್ಣನ್ನು ದಯವಾಲಿಸು” ಎಂದು ಪ್ರಾರ್ಥಿಸಿ ತನ್ನ ತಲೆಯನ್ನು ಅವನ ಪಾದಗಳಿಗೆ ಜಣಿಕೊಂಡು ಪ್ರಾಣಬಿಟ್ಟನು.

ದೇವಾಲಯದ ಗಭಗ್ಗೆಹದಲ್ಲಿ ರಕ್ತವು ನಿಂತಿತ್ತು. ದೇವರ ಪಾದಗಳು ರಕ್ತದಲ್ಲಿ ಮುಳುಗಿ ಹೋಗಿದ್ದವು. ಪರಿವಾರದಂತೆ ರಂಗನಾಯಕಿಯು ತಾನೋರ್ವಾಕ್ಕೇ ನಾಗೇಂದ್ರನ ದೇವಾಲಯಕ್ಕೆ ಬಂದಳು. ಆ ದೃಷ್ಯವನ್ನು ಸೋಡಿ ಚೀರಿದಳು. ತನ್ನ ತಪ್ಪಿಗೆ ರಾಮನಾಯಕನು ಈ ರೀತಿ ವಾಯಶ್ಮಿತ್ವವನ್ನು ಲಿಗೆದುಕೊಂಡಿರುವನೆಂದು ತಿಳಿದಳು. ವಾತೀರು ಹರಡಂತೆ ಮನಿಗೆ ಬಂದು ದಾಸಿಯರಿಂದ ಶಿವಪ್ಪನಾಯಕರನ್ನು ದೇವಾಲಯಕ್ಕೆ ಕರೆಸಿದಳು, ಅದಾಗಲೇ ಆರ್ಥ ರಾತ್ರಿ ಸರಿದಿತ್ತು. ಶಿವಪ್ಪನಾಯಕರು ಬಂದು ಹೇಳಿದರು: “ರಂಗನಾಯಕೆ, ನನಗೆ ದೃಷ್ಟಿಮಾಂದ್ರವಾಗಿದೆಯೆಂದು ನನ್ನನ್ನು ತ್ಯಜಿಸಿದಿಯಾ? ನಿನ್ನಲ್ಲಿ ನನಗೆ ನಂಬಿಗೆಯಿತ್ತು. ನಿನ್ನ ಉರಿತ್ಯಾವೂ ಈರೀತಿಯಾಯಿತೇ? ಮೊದಲೇ ವೇಶ್ವಿ, ಮೇಲೆ ಪಂಚಮರವಳು. ನನ್ನ ದುಭಾಗ್ಗೆ. ನನ್ನ ತಮ್ಮನಲ್ಲಿ ನಿನಗೆ ವಾಸನೆಯೇ.....”

ಮಾತು ಮುಂದುವರಿಯುವದರಲ್ಲಿತ್ತು. ರಂಗನಾಯಕಿಯು ಶಿವಪ್ಪನಾಯಕರ ಬಾಯಿ ಮುಚ್ಚಿದಳು. “ನೀವೂ ಈ ರೀತಿ ಪಾಪದ ಮಾತನಾಡುವಿರಾ? ನಾಗೇಂದ್ರನ ಸಾಕ್ಷಿಯಾಗಿ ನಾನು ಶುದ್ಧಿಸು” ಎಂದು ಹೇಳಿದಳು. ಅವಳ ಕಣ್ಣಗಳಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಹೊಲೆಗೆಲಸ

ಮಾಡಿಯೂ ನಾಗೇಂದ್ರನ ಸಾಹೀಯೇ? ಎಂದು ಕೈಹಿಡಿದ ಅವಳ ಕೈಯನ್ನು ಹಿಡಿದು ಸರಿಸಿ ಅವಳ ಕುತ್ತಿಗೆಯನ್ನು ಹಿಚುಕಲು ಶಿವಪ್ರಾಯಕರು ಪ್ರಯತ್ನಿಸಿದರು. ನಿಮ್ಮಿಂದ ಸಾವು ಬಂದರೆ ಸನಗಿ ಮುಕ್ತಿ ಬಂದಂತೆ ಎಂದು ರಂಗನಾಯಕಿಯು ಹೇಳಿದಳು.

ಶಿವಪ್ರಾಯಕರು ಅವಳ ಕುತ್ತಿಗೆಗೆ ಕೈಯನ್ನು ಹಾಕುತ್ತಿರುವಾಗಲೇ ನಾಗೇಂದ್ರನ ಹಿಂದಿನ ಹುತ್ತಿನಲ್ಲಿಯ ಸರ್ವವು ಬಂದು ಶಿವಪ್ರಾಯಕರ ಹಿಂಬಡಕ್ಕೆ ಕಡಿಯಿತು. ಅದರ ಕಡಿತದಿಂದ, ರಂಗನಾಯಕಿಯನ್ನು ಹಿಡಿದ ಕೈಗಳು ತಾವೇ ಬಿಟ್ಟವು. ನೋನಿಸಿಂದ ಒರಲುತ್ತ ನೇಲಕ್ಕೆ ಬಿದ್ದರು. ರಂಗನಾಯಕಿ ಅವರ ಬೀಳುವ ದೇಹವನ್ನು ಎತ್ತಿ ತನ್ನ ಶೊಜೆಯ ಮೇಲೆ ಹಾಕಿಕೊಂಡು ಅವರನ್ನು ಬದುಕಿಸಬೇಕೆಂದು ನಾಗೇಂದ್ರನಿಗೆ ಪಾರ್ಥಿವಿದಳು. ಅದರೆ ದೇವರ ಸರ್ವವು ತಾನೋಲ್ಲಿನೆಂಬಂತೆ ಹುತ್ತಿದಿಂದ ಒಮ್ಮೆ ತನ್ನ ಹೆಡೆಯನ್ನು ಹೊರಕ್ಕೆ ತೆಗೆದು ಅಲ್ಲಾಡಿಸಿ ಮತ್ತೆ ಒಳಗೆ ಹೊರಿಯಿತು.

ರಂಗನಾಯಕಿಯು ತಾನೇ ಅವರ ಹಿಂಬಡಕ್ಕೆ ತನ್ನ ಬಾಯಿಯನ್ನು ಹಾಚಿ ವಿವ ಹೀರಿದಳು. ಸ್ತುತಿ ತಪ್ಪಿದ ಶಿವಪ್ರಾಯಕರಿಗೆ ಎಚ್ಚರ ವಾಯಿತು. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ, ಅವರಿಗೆ ಎಚ್ಚರಾದಾಗ ಅವರ ಕಣ್ಣಗಳು ಬಂದಿದ್ದವು. ವಿವ ಹೀರಿದ ರಂಗನಾಯಕಿಯು ಶಿವಪ್ರಾಯಕರಿಗೆ ಧೃಷ್ಟಿ ಬಂದುದನ್ನು ನೋಡಿ ನಗುತ್ತ ನಿಂತಿದ್ದಳು. ಅವಳಿಗೆ ಅದರಿಂದ ಏನೂ ಆಗಿರಲಿಲ್ಲ.

ಶಿವಪ್ರಾಯಕರು ರಂಗನಾಯಕಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ತನ್ನದು ತಪ್ಪೀಂದು ಹೇಳಿದರು. ರಂಗನಾಯಕಿಯು ಅವರನ್ನು ಎಬ್ಬಿಸಿ, ಮನ್ಮಿಸಲು ನಾಗೇಂದ್ರನೋಭ್ಯನೇ ಯೋಗ್ಯನೆಂದು ಹೇಳಿದಳು. ಆಮೇಲೆ ರಾಮನಾಯಕನ ಆತ್ಮಾಚಾರ, ಕೋಟಿಯ ರಾಜ್ಯವನ್ನು ಶಿವೃಷಣಿಗೆ ಒತ್ತಿ ಹಾರಿದ್ದು, ಶಿವಪ್ರಾಯಕರ ಕಣ್ಣಗಳು ಹೊಗಿ ಬಂದ ಕತೆ, ಕೋಟಿಯ ರಾಜ್ಯಕ್ಕೆ ತಿಳಿದವು. ಯಾರಿಗೆ ಸರ್ವವು ಕಡಿಯುವದೂ ಅವರು ಈ ನಾಗೇಂದ್ರನ ದೇವಾಲಯಕ್ಕೆ ಬಂದರೆ ಕಡಿಮೆಯಾಗಲೆಂದು ರಂಗನಾಯಕಿ ವರವನ್ನು ಪಡೆದಳಂತೆ!

ಶಿವಷ್ಟನಾಯಕರು ತಾನೇ ರಂಗನಾಯಕಿಯನ್ನು ಸೂತರ ಪಟ್ಟಿಕ್ಕೆ ಕುಳಿರಿಸಿದರು. ಅವಳು ಯೋಗ್ಯ ರೀತಿಯಿಂದ ರಾಜ್ಯವಾಳಿದಳು. ಅವಳ ಪುಣ್ಯದಿಂದಲೇ ಕೊಟೆಯಲ್ಲಿ ಸಂಚಮು-ಹಂಚಮೇತರ ಎಂಬ ಭೇದಭಾವ ಅಳಿದ್ದು. ಮತ್ತು ಸರ್ವವು ಕಷ್ಟದರೆ ವಿಷವನ್ನು ನಾಗೇಂದ್ರನು ಕಡಿಮೆ ಮಾಡುವದು ಪ್ರಾರಂಭವಾಯಿತು. ಅಂದಿನಿಂದ ಕೊಟೆ ಹೊಲತೆಕೊಟೆ ಎಂಬ ಹೆಸರನ್ನು ಪಡೆಯಿತು.”

ಕತೆ ಮುಗಿದಾಗ ಪದ್ಯಾಳ ಕಣ್ಣಲ್ಲಿ ನೀರು ತುಂಬಿತ್ತು. ಹೊಲತೆಕೊಟೆಯನ್ನು ಬುಡುವಾಗ ಅವಳ ಹೃದಯ ಭಾರವಾಗಿರಬೇಕು. “ಹೌದಣ್ಣಾ, ಕಲ್ಲಿಗೂ ಕತೆಯಿದೆ ಎಂದು ಹೇಳುವ ಮಾತು ಸತ್ಯ” ಎಂದು ಹೇಳಿದಳು.

ಸಾವಿರಗತಿ ತೊರ್ಕೆ

ನಿಸರ್ಗ ದೇವತೆಯ ಸಚ್ಚಿನ ಅಮೃತಲೋಕವಾದ ಮಲೆನಾಡಿನ ಸೆರಗಿ ನಲ್ಲಿ ನಿಂತಿರುವ ಸವಣಾರಿನ ದೊಡ್ಡ ಕೆರೆಯ ದಡದ ಸುತ್ತುಲೂ ಚಕ್ರಾಕಾರ ವಾಗಿ ನಿಂತ ತೊಟೆಗಳು ಅರಸಿಕ ಪಥಿಕನನ್ನು ಕೂಡ ಸೇಳಿದು ಸೌಂದರ್ಯ ವನ್ನು ಸವಿಯಲು ಹಚ್ಚುತ್ತವೆ. ಅಲ್ಲಿರುವ ತೊಟೆಗಳಲ್ಲಿಲ್ಲಾ ಅತಿ ಪ್ರಾಚೀನ ವಾದದ್ದು ಮತ್ತು ವಿಶಾಲವಾದದ್ದು ನಮ್ಮ ಸಾವಿರಗತಿ ತೊಟೆ. ಈ ತೊಟೆ ದಲ್ಲಿ ಹಲಸು, ತೆಂಗು, ವಾಪು, ಆಡಕೆ, ಕಬ್ಬಿ, ಬಾಳೆ, ನೀರಲ ವರುವ ವರುಷಕ್ಕಾಗಿ ತಲೆಭಾರವಾದ ಫಲಗಳನ್ನು ಹೊತ್ತುಕೊಂಡು ನಿಂತಿರುತ್ತವೆ. ನನಂತದಲ್ಲಿ ಅರಳಿ ನಿಲ್ಲಿನ ಮಲ್ಲಿಗೆ ಜಾಜಿಗಳು ತನ್ನ ಸೌರಭವನ್ನು ಹಿಸ್ತೆ ಮರದ ತಿಳಿಗಾಳಿಯಲ್ಲಿ ಚೆರೆಸಿ ತೊಟೆಕ್ಕೆ ಬರುವ ಆಗಂತುಕರನ್ನು ಸ್ವಾಗತಿಸುತ್ತವೆ. ಇಷ್ಟತ್ತು ಜೀತದಾಳು ದುಡಿಯುವ ಈ ದೊಡ್ಡ ತೊಟೆದ ಸೌಂದರ್ಯ ವನ್ನು ಹಿರಿದವ್ಯಾಪ್ತಿ ಮನಸ್ಸಿಗೆ ತೃಪ್ತಿಯಾಗುತ್ತದೆ. ಫಲಗಳ ಭಾರದಿಂದ ಬಾಗಿರುವ ವೃಕ್ಷಗಳು ಪುಷ್ಟಗಳ ಆರಳುವಿಕೆಯಿಂದ ಬಳಕುತ್ತಿರುವ ಲತೆಗಳು, ನೆಲದಿಂದ ಆಗಸದವರೆಗೂ ಚಿತ್ರ ತೆಗೆದಂತಿರುವ ಎಲೆಬಳ್ಳಿಗಳು ಬರುವವರಿಗೆ ನಮಸ್ಕರಣಿ ಬಾ ಎಂದು ಕರೆಯುತ್ತಿವೆಯೇನೋ ಎಂದು ಭಾಸವಾಗುತ್ತದೆ.

ಸಾವಿರಗತಿ ತೊಟೆದಲ್ಲಿ ಬರುವ ಫಲಗಳನ್ನು ಜನಕ್ಕೆ ಕೊಡದೆ ನಾವೋ ಬ್ರಹ್ಮ ಸವಿದರೆ ಬರುವ ವರುಷ ವೃಕ್ಷಗಳೆಲ್ಲಾ ಬಂಜೆಯಾಗುತ್ತವೆ, ನೆಲವೆಲ್ಲಾ ಒಣಗುತ್ತವೆ, ಕರೆಯೆಲ್ಲಾ ಬರಿದಾಗುತ್ತದೆ, ಎಲೆಬಳ್ಳಿಗಳೆಲ್ಲಾ ಬಾಡುತ್ತವೆ. ಜನಕ್ಕೆ ನಾವು ಕರೆದುಕೊಟ್ಟಷ್ಟು ಹೆಚ್ಚುಹೆಚ್ಚುಗಿ ಮರುವರುವ ಫಲಗಳು ಬರುತ್ತಿವೆ. ಸುಗ್ರಿಯಲ್ಲಿ ಕಬ್ಬಿನಾಶಿಂಧುವಾಗ ಬಿಡಿಯಲ್ಲಿ ಹೋಗುವವರನ್ನು ಕರೆದು ರಸ, ಕಾಕಂಬಿ, ಬೀಳಿಗಳನ್ನು ಕೊಡುತ್ತೀರೆ. ಹಲಸು, ತೆಂಗು ಅಡಿಕೆ

ನೀರೆಲಗಳನ್ನಂತೂ ಮನೆಮನೆಗೂ ಹೋಗಿ ಮುಕ್ಕೆಸಿ ಬರುತ್ತೇನೆ. ಈ ರೀತಿ ಯಾರಿಗೂ ಅದರ ಬೆಳೆಯನ್ನು ಕೊಡುದೆ ನಮ್ಮ ಮನಗೆ ಎಲ್ಲವನ್ನೂ ತೆಗೆದು ಕೊಂಡುದಕ್ಕೆ ನಮ್ಮಲ್ಲಿಭೂಜು ನು ಬಹುರೀತಿ ಕಷ್ಟವನ್ನು ಅನುಭೋಗಿಸಿದನಂತೆ. ನಮ್ಮ ತಂದೆ ಅದನ್ನು ಕಿಂತ ಮಾಡಿ ಹೇಳುತ್ತಾರೆ. ಅಂತಲೇ ಅವರು ಬೇಡಿದ ವರಿಗೆ ಅದರ ಹಣ್ಣು, ಪುಷ್ಟಿ, ಕಬ್ಬಿ, ಬತ್ತು ಕೊಡುತ್ತಾರೆ. ಜನಕ್ಕೆತ್ತು ಮಿಕ್ಕ ದನ್ನು ಮನಗೆ ತೆಗೆದುಕೊಳ್ಳುವದು ವಾಡಿಕೆ. ಎಷ್ಟು ಧಾರಾಳವಾಗಿ ಜನಕ್ಕೆ ಆ ತೋಟದ ಫಲಗಳನ್ನು ಕೊಡುತ್ತೀನೆಯೋ ಅವೇ ಧಾರಾಳವಾಗಿ ಭೂಮಿ ತಾಯಿ ನಮಗೆ ಫಲ ಕೊಡುತ್ತಾಳಿ. ಈ ಸಾವಿರಗತ್ತಿ ತೋಟದ ವೈಶಿಷ್ಟ್ಯವು ಸವಣಾರಿನ ಸುತ್ತಲಿರುವ ನೂರಾರು ಹಳ್ಳಿಗಳಿಗೆ ಗೊತ್ತು. ಅಂತಲೇ ಈಗ ಇತ್ತೀ, ಕಲ್ಲಿನ್ನಿಗೆತಕಳ ಅಂತರದಲ್ಲಿದ್ದ ಹಳ್ಳಿಗರು ಗುಂಪುಗಟ್ಟಿಕೊಂಡು ಬಂದು ಕಬ್ಬಿನ ಹಾಲನ್ನಾಗಲಿ, ಮಾವನ್ನಾಗಲಿ, ತೆಂಗಿನಕಾಯಿಯನ್ನಾಗಲಿ ಸವಿದು ಹೋಗುತ್ತಾರೆ. ಸವಣಾರಿನ ಪ್ರತಿ ವ್ಯಕ್ತಿಯಂತೂ ಸಾವಿರಗತ್ತಿ ತೋಟದ ಒಂದಿಲ್ಲಿಂದು ಫಲವನ್ನು ವರುವದ ಒಂದಿಲ್ಲಿಂದು ದಿನ ಸವಿಯಲೇ ಬೇಕು.

ಇದಕ್ಕೆ ಸಾವಿರಗತ್ತಿ ತೋಟ ಎಂದೇಕೆ ಕರೆಯುತ್ತಾರೆ? ಎಂದು ನನಗೆ ಬಹು ಯೋಜನೆ ಬಿಡ್ಡಿತು. ಇದು ಇತಿಹಾಸ ಪ್ರಸಿದ್ಧ ಸಂಕಣ್ಣನಾಯಕರ ತೋಟವಂತೆ. ಅವರ ವಂಶಜರಿಂದ ಸಾಲದಲ್ಲಿ ಇದು ನಮ್ಮ ಮನೆತನಕ್ಕೆ ಬಂದಿರಬೇಕು. ನಾನೊಮ್ಮೆ ನಮ್ಮ ಮನೆಯಲ್ಲಿದ್ದ ನೂರಾರು ವರುವಗಳ ಹಿಂದಿನ ಕತಬಿಗಳನ್ನು ತಿರುವಿ ಹಾಕುತ್ತಿದ್ದೆ. ಕತಬಿ ಕೈಯಲ್ಲಿ ಹಿಡಿದರೆ ಪ್ರತಿ ಪ್ರತಿಯಾಗುವಪ್ಪು ಜರ್ರಿತವಾಗಿದ್ದವು. ಒಮ್ಮೆ ಅದನ್ನು ನೋಡುವಾಗ ಈ ಸಾವಿರಗತ್ತಿಯ ಉಲ್ಲೇಖಿ ಅದರಲ್ಲಿ ಬಂದಿತು. ನನಗೆ ಲಕ್ಷ್ಯವಧಿ ರಾಪಾಯಿ ಸಿಕ್ಕುಪ್ಪು ಸಂತೋಷವಾಯಿತು. ಮೋಗಿಶಾಲೆಯಿಂದ ಆ ಕತಬಿಯುನ್ನೇತ್ತಿ ಕೊಂಡು ಒಳಕ್ಕೆ ಧಾವಿಸಿದ. ಹಾದಿಯಲ್ಲಿ ಎಡವಿದವರ ಲಕ್ಷ ಕೂಡ ನನಗೆ ಇರಲಿಲ್ಲ. ನಾನು ಮುಂದಕ್ಕೆ ಹೋದಾಗ ಪದ್ದಾತ್ತ “ಅಲ್ಲಿಣಿ, ಹಾದಿ ಯಲ್ಲಿ ಕೂತವರು ನಿನ್ನ ಕಣ್ಣಿಗೆ ಕಾಣಿಸದಾದರಿ? ನಿನು ಆನೆಯನ್ನು ಎಡ ಪುವನ ಕಾಣುತ್ತದೆ” ಎಂದು ಎಂದಿನಂತೆ ಗಹಗಹಿಸಿ ನಕ್ಕು ಮೂದಲಿಸಿ ನುಡಿದಳು.

“ಇಲ್ಲ ಪದ್ಮಾ, ನಿನ್ನನ್ನೇ ನೋಡಲು ಹೊರಟಿದ್ದೀ, ನೋಡು. ನಮ್ಮ ಸಾವಿರಗತ್ತಿ ತೋಟದ ಕಥೆ ಸಿಕ್ಕಿದೆ. ನಿನ್ನದುರಿಗೆ ಓದಬೇಕೆಂದು ಹೊರಟಿದ್ದೀ. ಉತ್ಸಾಹ ಭರದಲ್ಲಿ ನಿನು ಕೂಡಿದ್ದೀ ಕಾಣಿಸಲಿಲ್ಲ.” ಎಂದು ಹೇಳಿದೆ. ನನ್ನ ಕಲ್ಪನೆ ಕತೆ, ಕೆರಿಯ ಕತೆ ಕೇಳಿ ಬಹು ಸಂಶೋಷಣೆಯಾಗಿ ಅಂತಿಮ ಸಹೋದರಿ ಪದ್ಮಾಳು “ಏನಂತಾ, ನಮ್ಮ ಸಾವಿರಗತ್ತಿ ತೋಟದ ಕತೆ ಸಿಕ್ಕಿತ್ತೆ? ಓದಿ ಹೇಳಣ್ಣಿ” ಎಂದು ಕತೆ ಕೇಳಲು ಕುಳಿತಳು. ಅವಳಿಗೆ ನನ್ನ ಕತೆಗಳನ್ನು ಕೇಳುವದೆಂದರೆ ಬಹು ಉತ್ಸಾಹ. ಹೇಳಲಿಕ್ಕೆ ನನಗೂ ಕೂಡ ಅಷ್ಟೇ ಆನಂದ. ಕತೆ ಪ್ರಾರಂಭವಾಯಿತು.

ಸಂಕಣ್ಣನಾಯಕರು ಸವಣಾರಿನ ಪಾಠಿಯಗಾರರು. ಬಂಕಾಪುರ ರಾಜ್ಯದ ಕೆಳಗೆ ಸವಣಾರ ಒಂದು ಪಾಠಿಯವಾಗಿದ್ದ ಶಾಲವಾದು. ಸಂಕಣ್ಣ ನಾಯಕರ ಅಧಿನೇದಲ್ಲಿ ಒಂದು ಸಾವಿರ ಬಿಂದು ಧಾರಿ ಸೈನಿಕರಿದ್ದರು. ಪಾಠಿಯ ಗಾರರು ತಮ್ಮ ಅಧಿನೇದಲ್ಲಿದ್ದ ಸೆಲದ ಸುಂಕವನ್ನು ತೆಗೆದುಕೊಂಡು ಆ ಸೆಲದಲ್ಲಿ ಮೃಷಣಿಸ್ತೇ ಕಾಯ್ದುಕೊಂಡು ಅಶ್ರಯದಾತ ದೊರೆಗೆ ವರ್ಷಾಭ್ರಿಷ್ಟ ಕಷ್ಪನ್ನು ಕೊಡಬೇಕಾಗುತ್ತಿತ್ತು. ಅಲ್ಲದೆ ತಮ್ಮ ದೊರೆಗೆ ವಿವರ ಬಂದಾಗ ತಮ್ಮ ಕೈ ಕೆಳಗಿನ ಸೈನಿಕರನ್ನು ತೆಗೆದುಕೊಂಡು ಸಹಾಯಕ್ಕೆ ಆವರು ಧಾವಿಸಬೇಕಾಗುತ್ತಿತ್ತು. ಬಂಕಾಪುರ ರಾಜ್ಯದ ಕೆಳಗಿನ ನಾಲ್ಕಾರು ಪಾಠಿಯಗಾರರಲ್ಲಿ ಸವಣಾರಿನ ಸಂಕಣ್ಣನಾಯಕರೆಂದರೆ ಒಳ್ಳೀ ಪ್ರಭಾವಶಾಲಿಯಾದ ಪಾಠಿಯಗಾರರಾಗಿದ್ದರು. ಜೆಕ್ಕೆ ಪಾಠಿಯವಾದ ಸವಣಾರು ಮತ್ತು ಅದರ ಅಂತಿಮ ಜೆಕ್ಕೆಗಳಲ್ಲಿ ಸಂಕಣ್ಣನಾಯಕರು ಬಹು ವ್ಯವಸ್ಥಿತ ರೀತಿಯಲ್ಲಿ ರಾಜ್ಯವಾಳುತ್ತಿದ್ದರು. ಪ್ರಜೆಗಳನ್ನು ಮಕ್ಕಳಂತೆ ಜೋವಾನ ಮಾಡುತ್ತಿದ್ದರು. ಅಂತಲೇ ಬಂಕಾಪುರ ರಾಜ್ಯದಲ್ಲಿ ನಾಯಕರಿಗೆ ಒಳ್ಳೀ ಮರ್ಯಾದೆಯಾಗಿತ್ತು. ಅವರ ಕೈ ಕೆಳಗೆ ಜೀವಕ್ಕೆ ಜೀವ ಕೊಟ್ಟು, ರಕ್ತಕೈ ರಕ್ತಕೈ ಕೊಟ್ಟು ಸಾವಿಗಾಗಿ ತಮ್ಮ ನೋಹಗಳನ್ನೇ ತೋರಾಡಲು ಸಿಧ್ಧರಾದ ಸಾವಿರ ಬಿಂದು ಧಾರಿ ಸೈನಿಕರಿದ್ದುದರಿಂದ ಅವರಿಗೆ ಸಾವಿರಗತ್ತಿ ಸಂಕಣ್ಣನಾಯಕರೆಂಬ ಬಿರುದಿತ್ತು. ಸಂಕಣ್ಣ ನಾಯಕರ ಬಲವೆಂದರೆ ಸಾವಿರಗತ್ತಿಯ ಬಲವೆಂಬ ಪ್ರತೀತಿ ಆ ನಾಡಿನಲ್ಲಿತ್ತು.

ಸಂಕಣ್ಣನಾಯಕರಪ್ಪೇ ಅವರ ಧರ್ಮಪತ್ರಿ ಗಂಗಾದೇವಿಯವರು ಆ ನಾಡಿನಲ್ಲಿ ಶೇತರವಂತರಾಗಿದ್ದರು. ಗಂಗಾದೇವಿಯವರು ಗಂಗೀಯಪ್ಪೇ ಪ್ರಣ್ಯ ವಂಶರಿದ್ದರು. ನಿತ್ಯಪೂ ಅವರ ಬಳಿ ನಾಡಿನ ತೊಂದರಿಗಳ ಬಗ್ಗೆ ದೂರುಗಳು ಬರುತ್ತಿದ್ದವು. ಕಣ್ಣತುಂಬಾ ನೀರನ್ನು ತುಂಬಿಕೊಂಡು ಬಂದವರು ಗಂಗಾ ದೇವಿಯರ ಸಲಹೆಯಿಂದ ಅರಮನೆ ಬಿಟ್ಟು ಹೋಗುವಾಗ ನಗುತ್ತ ಹೋಗುತ್ತಿದ್ದರು. ನಿತ್ಯಪೂ ಗಂಗಾದೇವಿಯರು ಒಂದು ನಾಜ್ಯಯಾಲಯವನ್ನೇ ಸೇರಿಯಿಸುತ್ತಿದ್ದರು. ತಮ್ಮ ಪಾಠಿಯದಲ್ಲಿ ತಮ್ಮಿಂದ ಅಂತಹ ಅನಾಜ್ಯಯವಾದು ದಾದರೆ ಅದನ್ನು ತಮ್ಮ ಪತಿಗೆ ಹೇಳಿ ಸರಿಪಡಿಸುತ್ತಿದ್ದರು. ಸಂಕಣ್ಣನಾಯಕರಿಗೂ ಗಂಗಾದೇವಿಯ ಮೇಲೆ ಒಕ್ಕೇ ಪ್ರೀತಿ ಮತ್ತು ಅಭಿಮಾನ. ಅವಳನ್ನು ತಮ್ಮ ಪಾಠಿಯದ ನಾಜ್ಯಯದೇವತೆಯೆಂದು ಬಗೆಯುತ್ತಿದ್ದರು. ಅವಳ ಮಾತ್ರ ಸ್ವೀಂದೂ ಮಿಂದಿರಲಿಲ್ಲ. ಅವಳಿಗೆ ಬಾಲ್ಯದಿಂದಲೂ ಒಕ್ಕೇ ಶಿಕ್ಷಣ ದೊರೆ ತಿತ್ತು. ಸುಸಂಸ್ಕೃತ ಮನೆತನದಲ್ಲಿ ಬೆಳೆದು ಬಂದವಳು. ಅವಳ ಜಾಣಿಗೆ, ಸಕಾಲ ಸಲಹೆಗೆ ಒಮ್ಮೊಮ್ಮೆ ಸಂಕಣ್ಣನಾಯಕರೇ ಬೆರಗಾಗುತ್ತಿದ್ದರು. ಅವರ ಪಾಠಿಯದಲ್ಲಿ ಸಮ್ಮಾನಿಸುತ್ತಿರುತ್ತಿದ್ದರು. ದಾರಿದ್ರ್ಯವೆಂದರೇನೋ ಗೊತ್ತಿರಲಿಲ್ಲ. ಮಲೆನಾಡಿನ ಸೆರಿಗನಲ್ಲಿದ್ದ ಸವಳಾರು ಯಾವಾಗಲೂ ಬೆಕ್ಕಿಗಳಿಂದ ತುಂಬಿರುತ್ತಿತ್ತು. ತಮ್ಮ ಪಾಠಿಯದಲ್ಲಿ ಯಾರಾದರೂ ಉಪವಾಸ ಬಿಡ್ಡ ದಾದರೆ ಅವರಿಗೆ ಎದೆಯಲ್ಲಿ ಶೂಲವನ್ನು ತಿವಿದಪ್ಪು ನೇಡನೆಯಾಗುತ್ತಿತ್ತು. ಆಂತಲೇ ರಾಜ್ಯದಲ್ಲಿಯ ಪ್ರಜೆಗಳ ಯೋಗಕ್ಕೇಮುವನ್ನು ಅವರು ಮೇಲಿಂದಮೇಲೆ ತೆಗೆದುಕೊಳ್ಳುತ್ತಿದ್ದರು.

ಒಂದು ಸಲ ಸಂಕಣ್ಣನಾಯಕರ ಶಿವಿಗೆ ಉರಹೊರಗೆ ಮಾನಿಸಿತೋಣಿ ನಲ್ಲಿ ಒಬ್ಬ ಭಿಕ್ಷುರೆ ಮಂಗು ದಿವಸಗಳಿಂದಲೂ ಉಪವಾಸ ಕುಳಿತಿರುವಳಿಂಬ ವಾರ್ತೆ ಬಿಡ್ಡಿತು. ಅವಳನ್ನು ನೋಡಿದವರು ಅವಳಿಗೆ ತಿನ್ನಲು ಹಣ್ಣು ಹಂಪಲು ಗಳನ್ನು ಕೊಡಹೊಡರೂ ಅವಳು ಏನನ್ನೂ ಸ್ವೀಕರಿಸುತ್ತಿರಲಿಲ್ಲ. ಆದರೆ ಉಪವಾಸದಿಂದ ಮಾತ್ರ ಬಳಲುತ್ತೆ ಕುಳಿತಿದ್ದಳು. ಜನರು ಕೇಳಿದರೆ ಅವರಿಗೆ ತನ್ನ ಮನಸ್ಸಿನ ವಿಚಾರವನ್ನು ಹೇಳುತ್ತಿದ್ದಳು. ಅವಳಿಗೆ ಬಹು ವಿಚಿತ್ರ ಬೇಡಿಕೆಯಿತ್ತು. ಅವಳು ಏನನ್ನಾದರೂ ತಿನ್ನಬೇಕಿದ್ದರೆ ಅದು ಮನುವು

ಮಾಂಸ, ಕುಡಿಯಬೇಕಿದ್ದರೆ ಅದು ಮಾನವ ರಕ್ತ. ಆದರೆ ಅಂತಹ ವಸ್ತುಗಳನ್ನು ಅವಳಿಗಾರೀಯಬೇಕು? ಯಾವ ವ್ಯಕ್ತಿ ತನ್ನ ಜೀವನವನ್ನು ಒಂದು ವ್ಯಕ್ತಿಯ ಹಾಸಿವೆಗಾಗಿ ಬಲಿಯನ್ನಾಗಿ ಕೊಡಬಲ್ಲ?

ಸಂಕಣ್ಣನಾಯಕರು ಅವಳ ಈ ವಿಚಿತ್ರ ಬೇಡಿಕೆಯನ್ನು ಕೇಳಿ ಆಶ್ಚರ್ಯ ಪಟ್ಟಿರು ಅವರಿಗೆ ಅವಳು ತಮ್ಮ ಪಾಳೆಯದಲ್ಲಿ ಉಪನಾಸ ಬೀಳುವದು ಸರಿಯೆನಿಸಲಿಲ್ಲ. ತಾವೇ ತಮ್ಮ ದೇಹದ ರಕ್ತಮಾಂಸವನ್ನು ಅವಳಿಗೆ ಕೊಟ್ಟು ಅವಳ ಹೊಟ್ಟಿಯ ಹಾಸಿವನ್ನು ಹಿಂಗಿಸಿದರಾಯಿತೆಂದು ನಿರ್ಧರಿಸಿಕೊಂಡರು. ಪತಿಯ ನಿರ್ಧಾರವನ್ನು ಕೇಳಿ ಗಂಗಾದೇವಿಯರು ಅಂಜಿದರು. ತಮ್ಮ ಮಾಂಗಲ್ಯಕ್ಕೆ ಧಕ್ಕೆ ಬರುವದಲ್ಲಾ ಎಂದು ದುಃಖಿಸಿದರು. ಭೇ! ತಾನಿರು ವಾಗ ತನ್ನ ಪತಿ ಏಕೆ ರಕ್ತವನ್ನೀಯಬೇಕು? ಪತಿಯೇ ಸತಿಗೆ ಪರಷ್ಪೀನ! ಪತಿಗಾಗಿ ತನ್ನ ದೇಹವನ್ನು ಕೊಟ್ಟರೆ ಸ್ವರ್ಗ ಸಿಕ್ಕುವದು. ನೇರವಾಗಿ ಮಹಾರಾಜ್ಞಿ ಗಂಗಾದೇವಿಯರು ತಮ್ಮ ಪತಿಯ ಬಳಿ ಹೋಗಿ ಆ ಭಿಕ್ಷುಕೆಯ ಹಾಸಿಗೆ ತಾನು ಬಲಿಯಾಗಲು ಸಿಧ್ಧಳಾಗಿರುವದಾಗಿ ಹೇಳಿದರು.

ಪಾಳಯಾಗಾರರಿಗೆ ತಮ್ಮ ಪತ್ನಿಯ ಮಾತು ಸಮ್ಮತವೆನಿಸಲಿಲ್ಲ. ತಾವು ರಾಜ್ಯದ ದೊರೆಗಳು, ಪ್ರಜೀಗಳ ಸ್ತೋಣಣೆಯ ಭಾರವು ತಮ್ಮ ಮೇಲಿದೆ, ತಮ್ಮ ರಾಜ್ಯದ ಶಾಂತಿಗಾಗಿ ತಾವು ಬೇರೆಂಬ್ಬಿರ ದೇಹವನ್ನು ಬಲಿಯಾಗಿ ಕೊಡುವದು ತಪ್ಪೆಂದನಿಸಿತು. ವಿಚಾರಿಸುತ್ತು “ಭೇ! ದೇವಿಯರು ಇದನ್ನು ಹಚ್ಚಿ ಕೊಳ್ಳಬಾರದು. ನಾನು ನನ್ನ ರಕ್ತವನ್ನು ಆ ಭಿಕ್ಷುಕೆಗೆ ಕೊಡುವದರಿಂದ ನೀನು ಮಾಂಗಲ್ಯರಹಿತಾಗುವಿಯಂಬುದು ಬಲ್ಲೇ. ಆದರೆ ನನ್ನದುರು ನನ್ನ ಅಥಾರಂಗಿಯನ್ನು ಕಳೆದುಕೊಳ್ಳುವದು ನಾಧ್ಯವಿಲ್ಲ” ಎಂದು ನುಡಿದರು.

ಕೊನೆಗೆ ಗಂಗಾದೇವಿಯರೇ “ನಾವೀವರೂ ಆ ಭಿಕ್ಷುಕೆಯು ಎದುರು ನಿಲ್ಲೊಣ. ಅವಳಿಗೆ ಯಾವ ರಕ್ತವು ಬೇಕೋ ಅವರದನ್ನು ತೆಗೆದುಕೊಳ್ಳಲಿ” ಎಂದು ಹೇಳಿದರು.

ಆ ಮಾತು ದೊರೆಗಳಿಗೆ ಹಿಡಿಸಿತು. ಅವಳ ಬುದ್ಧಿಮತ್ತಿಗೆ ಮೆಚ್ಚಿದರು. ಶರಿ. ಆ ರೀತಿ ಪಾಳಿಗಾರರೂ ಅವರ ಧರ್ಮಪತ್ನಿಯಾ ತಮ್ಮ ದೇಹಗಳನ್ನಿಸಲು ಆ ಮಾನವ ತೋಸಿನ ಬಳಿಯಿನ್ನು ಭಿಕ್ಷುಕೆಯಲ್ಲಿ ಹೋಡರು.

ಅವಲಿಗೂ ಸಂಕಣ್ಣನಾಯಕರ ರಾಜ್ಯದಲ್ಲಿ ಯಾರೂ ಉಪವಾಸ ಬೀಳುವದಿಲ್ಲ ವೆಂದು ಗೊತ್ತಿತ್ತು. ದೊರೆಯು ಪ್ರಕೃಷ್ಟವಾಗಿ ಪತ್ತಿ ಸಮೇತ ಅವಳಿಗೆ ರಕ್ತ ವನ್ನು ಕೊಡಲು ಬಂದಾಗ ಅವಳಿಗಾದ ಸಂಶೋಧನೆವೆನ್ನು! ಜನರು ಆ ದೃಷ್ಟಿ ವನ್ನು ನೋಡಲು ಬಂದಿದ್ದರು. ಅವಳಿ ವಿಚಿತ್ರ ಬೇಡಿಕೆಯನ್ನು ಕೇಳಿ ಕೆಲವ ರಿಗೆ ಆಶ್ಚರ್ಯವಾದರೆ, ಕೆಲವರಿಗೆ ಅವಳಿ ಮೇಲೆ ಕೋವ ಬಂದಿತು. ಅವಳನ್ನು ಹರಿದು ತಿನ್ನುವನ್ನು ಅಂಜಿಸಿದರು. ದೊರೆಗಳು ಜನರನ್ನು ತಡೆಯದೆ ಹೋಗಿ ದ್ವರೆ ಅವಳ ದೇಹವನ್ನು ಹಡ್ಡಿ-ಕಾಗೆಗಳಿಗೆ ಹರಿದು ಚಲ್ಲಬಿಡುತ್ತಿದ್ದರು. ವಿನಯವದನರಾಗಿ ಸಂಕಣ್ಣನಾಯಕರು ತಮ್ಮ ದೇಹದ ರಕ್ತವನ್ನು ಕುಡಿದು ಉಪವಾಸವನ್ನು ಹಿಂಗಿಸಿಕೊಳ್ಳಬೇಕೆಂದು ಅವಳಿಗೆ ಬೇಡಿದರು. ಬದಿಯಲ್ಲಿ ನಿಂತಿದ್ದ ಗಂಗಾದೇವಿಯವರು ಬೇಕೆದ್ದಲ್ಲಿ ತಮ್ಮ ರಕ್ತವನ್ನು ತೆಗೆದುಕೊಳ್ಳಬೇಕೆಂದು ಕೇಳಿಕೊಂಡರು.

ಉಪವಾಸ ಕುಳಿತಿದ್ದ ಭಿಕ್ಷುಕಿಯ ಮುಖವು ನಿಸ್ತೇಜವಾಗಿತ್ತು. ಅವಳು “ನೀವಿಷ್ಮಾರೂ ಗಾದಿಯ ಒಡೆಯ ಒಡತಿಯರಿರುವಿರಲ್ಲವೆ?” ಎಂದು ಕೇಳಿದಳು. ದಂಪತಿಗಳು ಆದಕ್ಕೆ ಸಮ್ಮತಿಯನ್ನು ಸೂಚಿಸಿದರು.

“ನಿಮ್ಮ ಯಾವ ಮಾತನ್ನೂ ನಿಮ್ಮ ಪ್ರಜೆಗಳು ಅಲ್ಲಿಗಳಿಯಲಾರರಷ್ಟೇ?” ಎಂದು ನುರುಪ್ರತ್ಯೇ ಹಾಕಿದಾಗ ಅಹಂದೆಂದು ಉತ್ತರಿಸಿದರು.

“ಹಾಗಾದರೆ ನನಗಿಂದು ಹಸಿನೆಯಾಗಿದೆ. ನಿಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಾದರೂ ತಮ್ಮ ದೇಹದ ರಕ್ತವನ್ನು ನನಗೆ ಕೊಡಲು ಸಿದ್ಧಿರಿರುವ ರೀನೋ ಕೇಳಿರಿ. ನಿಮ್ಮ ಮಾತನ್ನುವರು ನಡೆಯಿಸುತ್ತಿದ್ದರೆ, ನೆರೆದ ಸಾನಿ ರಾರು ಪ್ರಜೆಗಳಲ್ಲಿ ಯಾರಾದರೂ ನಿಮ್ಮ ಮಾತಿಗೆ ಬೇಕೆಯನ್ನು ಕೊಡುವರೋ ಹೇಗೆ ಕೇಳಿ ನೋಡಿರಿ.” ಎಂದಳು.

ನೆರೆದ ಪ್ರಜೆಗಳಲ್ಲಿ ಭಿಕ್ಷುಕಿಯ ಹಸಿನೆಗೆ ತಮ್ಮ ದೇಹದ ರಕ್ತವನ್ನು ಕೊಡಲು ಯಾರೂ ಸಿದ್ಧಿರಾಗಲಿಲ್ಲ. ಒಬ್ಬ ಭಿಕ್ಷುಕಿಯ ಆಶಿಗಾಗಿ ತಾವು ತಮ್ಮ ದೇಹವನ್ನು ಕೊಡುವದೆಂದರೆ ಅವರಿಗೆ ಸರಿಯೆನಿಸಲಿಲ್ಲ. ದೊರೆಗೆ ಕೆಡುಕೆ ನಿಸಿತು. ಪ್ರಜೆಗಳು ತಮ್ಮ ಮಾತನ್ನು ಕೇಳುವದಿಲ್ಲವೆಂದು ಅನಿಸಿತು. ವಿನ್ನ

ಮನಸ್ಸರಾಗಿ ಭಿಕ್ಷುರೀಯ ಎದುರು ತಲೆತಗ್ಗಿಸಿ ಸಂಕಣ್ಣನಾಯಕರು ಕುಳಿತರು. ಮತ್ತೆ ಭಿಕ್ಷುರೀಯು “ಸಂಕಣ್ಣನಾಯಕರೆ, ವಿಷಣ್ಣವದನರಾದಿರಿ. ಇದು ಲೋಕಾನುರೂಪಿ. ಜನರಿಗೆ ಅವರ ಹನಿರಕ್ತವೆಂದರೆ ಮಾಣಿಕ್ಯವಿದ್ದುಂತೆ. ಯಾನ ವೃತ್ತಿಯೂ ತನ್ನ ಜೀವವನ್ನು ತಾನೇ ತಾನಾಗಿ ಕೊಡಲಾರ. ರಕ್ತದ ಬೆಲೆ ವೈಕ್ರಿಗೆ ಹೆಚ್ಚು. ಕಂತಹ ಹನಿರಕ್ತವನ್ನು ನಿಮ್ಮಂಥ ದಾಸಿಗಳ ವೈತಿ ರಕ್ತ ಬೇರೆ ಯಾರೂ ಕೊಡರು. ನನ್ನ ಹಸಿನೆ ನಿಮಗೆ ವಿಚಿತ್ರವಾಗಿ ಕಂಡಿರ ಬೇರೆಕಲ್ಲವೇ? ನಿಮ್ಮ ಪರೀಕ್ಷೆಗೆಂದೇ ಬಂದೆ. ನಿಮ್ಮ ರಾಜ್ಯದಲ್ಲಿ ನಿಮಗಾಗಿ ಹತ್ತು ಹನಿರಕ್ತವನ್ನು ಕೊಡುವವರಿಲ್ಲ. ಯುದ್ಧದಲ್ಲಿ ನೀವು ನೂರಾರು ಕೊಡ ರಕ್ತವನ್ನು ಭೂದೇವಿಯ ಮೇಲೆ ಸುರಿದು, ಮದೋನ್ನತ್ತರಂತೆ ಶವಗಳ ಮೇಲೆ ತಾಂಡವವಾಡಿ, ಪ್ರಕಯದ ನಗು ನಕ್ಷ ವಿಜಯೋನ್ನಾದದಿಂದ ಮನಿಗೆ ತೀರಳುತ್ತೀರಿ. ಅಲ್ಲಿ ನಿಮಗೆ ಹನಿರಕ್ತದ ಕಲ್ಪನೆ ಬಾರದು. ಆದರೆ ಇಲ್ಲಿ ನೋಡಿರಿ, ರಕ್ತದ ಬೆಲೆಯೇನೇಂಬುದನ್ನು.”

ಇಷ್ಟೇ ಹೇಳಿ ಅವಳು ಹೊನ ತಾಳಿದಳು. ಸಂಕಣ್ಣನಾಯಕರಿಗೆ ಅವಳು ಹುಟ್ಟಿಯಲ್ಲ, ಭಿಕ್ಷುರೀಯಲ್ಲ! ಅವಳೊಬ್ಬ ದೇಹತೀಯೆಂದು ಭಾಸ ವಾಯಿತು. ಇದುವರೆಗೂ ಅವರು ತಮ್ಮ ಶೋಳಶಕ್ತಿಯಿಂದ ನೂರಾರು ಕೊಡ ರಕ್ತಾಭಂಜಿಕವನ್ನು ಭೂದೇವಿಗೆ ಮಾಡಿಸಿದ್ದರು. ತಾವು ಯುದ್ಧ ಮಾಡುವದು ಅನ್ಯಾಯವೆಂದು ತಿಳಿದರೂ ಯುದ್ಧದ ಮುದದಿಂದ ಉಬ್ಬತ್ತಿದ್ದ ಅವರ ದೇಹವಿಂದು ಎಡರಿತು. ಅವರ ಮಹತ್ವಾಕಾಂಕ್ಷೆಗೆ ಇಂದು ಭಿಕ್ಷುರೀಯೊಬ್ಬು ಕೊಡಲಿ ಏಟಿನ್ನಿತ್ತಲು. ಸರಿ. ಅಂದೇ ಇನ್ನು ಮುಂದಕ್ಕೆ ಯುದ್ಧ ಮಾಡಲಾರೆನೆಂದು ಪಣಕೊಟ್ಟಿರು. ಹನಿರಕ್ತಕ್ಕೆ ತಮ್ಮ ರಾಜ್ಯದ ಪ್ರಜೆಗಳಲ್ಲಿ ಇಷ್ಟು ಬೆಲೆಯಿರುವಾಗ ಅದನ್ನು ತಾವು ವ್ಯಧಗೊಳಿಸುವದಕ್ಕೆ ವಿಷಾದವೆನಿಸಿತು. ಶಾಂತರಿತೀಯಿಂದ, ಅಹಿಂಸೆಯಿಂದ, ಧರ್ಮದಿಂದ ರಾಜ್ಯವಾಳಲು ನಿರ್ಧರಿಸಿದರು. ಮುಂದೆ ಆ ಭಿಕ್ಷುರೀ ಆದೆಲ್ಲೆಯೋ ಮರೆಯಾದಳು.

ಅಂದಿನಿಂದ ಸಂಕಣ್ಣನಾಯಕರ ಮನಸ್ಸು ಒಂದು ತೀರನಾಯಿತು. ಪ್ರತಿ ಪ್ರಣಕ್ಷು ತಮ್ಮ ರಾಜ್ಯದ ಗಾದಿ ಮುಳ್ಳಿನ ಗಾದಿಯೆಂಬ ಭಾಸವಾಯಿತು. ತಾವು ಪ್ರಜೆಗಳಿಗೆ ಹಿತವನ್ನೇ ಬಯಸುವೆಂಬ ಭಾವನೆಯನ್ನು ಆದುವರೆಗೂ

ಅವರಿಟ್ಟುಕೊಂಡಿದ್ದರು. ಯುದ್ಧದಲ್ಲಿ ತಮ್ಮ ಕತ್ತಿ ಎಷ್ಟು ಜನ ಸೈನಿಕರ ಅಹಮತಿಯನ್ನು ತೀಗೆದುಕೊಂಡಿತಲ್ಲಾ ಎಂದು ವಿಷಾದಿಸಿದರು. ಯುದ್ಧದ ಭೀಕರ ಚಿತ್ರವು ಕಣ್ಣಿ ದುರಿಗೆ ಬಂದರೆ ಚೀರುವಷ್ಟು ಅಂಜಿಕೆ ಎನಿಸಹತ್ತಿತು. ತಾವು ತಮ್ಮ ಜೀವನದಲ್ಲಿ ಅದೆಲ್ಲಿಯೋ ತೂಕತಪ್ಪಿ ನಡೆಯುತ್ತಿರುವೆಂದು ಭಾಸವಾಗಹತ್ತಿತು.

ಈ ರೀತಿ ಅವರ ಮನಸ್ಸು ವ್ಯಾಗ್ನವಾದಾಗ ಅವರ ದೂರೆಯಾದ ಬಂಕಾ ಪುರದ ರಾಜರಿಂದ ಓಲೆಯೋಂದು ಬಂದಿತು. ಅವರ ರಾಜ್ಯದ ಗಡಿ ಪ್ರದೇಶ ಒಂದರಲ್ಲಿ ಪರನಾಡಿನ ರಾಜರು ಪ್ರವಿಷ್ಟರಾಗಿದ್ದ ರಿಂದ ಅವರನ್ನು ಸದೆಬಡಿಯಲು ಕರೆಬಂದಿತ್ತು. ಸಂಕಣ್ಣನಾಯಕರು ತಮ್ಮ ಸಾವಿರ ಜನ ವಿಶ್ವಾಸಿಕ ಸೈನಿಕರನ್ನು ಕರೆದುಕೊಂಡು ಬರಬೇಕೆಂದು ಆಳ್ಳಕ್ಕಿಂತು. ದೂರೆಗಳ ಆಳ್ಳೂಪತ್ರ ವನ್ನು ನೋಡಿ ಸಂಕಣ್ಣನಾಯಕರು ತಳಮಳಿಸಿದರು. ತಾವು ಯುದ್ಧವನ್ನು ಮಾಡಲೇಬಾರದೆಂಬ ನಿಧಾರವನ್ನು ಮಾಡಿರುವಾಗ, ದೂರೆಯ ಮಾತಿಗೆ ಅದೆಂತು ಮನ್ನಣಿಯನ್ನೀಯಬೇಕೆಂಬುದೇ ತಿಳಿಯದಾಯಿತು.

ಆ ಓಲೆ ನೋಡಿ ಗಂಗಾದೇವಿಯರೂ ಕ್ಷಣಿಕಾಲ ಚಿಂತಾತುರಾದರು. ಪತಿಗೆ ಏನು ಹೇಳಬೇಕೆಂಬುದೇ ತಿಳಿಯದಾಯಿತು. ಯೋಚಿಸಿ, ನನಗೆ ಇದಕ್ಕೆ ಸಮ್ಮತಿಯಲ್ಲವೆಂದು ತಿಳಿಸಿಬಿಡಿರಿ ಎಂದು ಹೇಳಿದರು. ಮತ್ತೆ ಸಂಕಣ್ಣನಾಯಕರು ಚಿಂತಾತುರಾದರು. ಯಾರ ಕೃಪೆಯಿಂದ ಗಾದಿ ದೂರೆತಿದೆಯೋ ಅಂಥ ಪ್ರಭು ಯುದ್ಧಕ್ಕೆ ಬಾ ಎಂದು ಆವ್ಯಾಸಿಸಿದಾಗ ಅದನ್ನು ನಿರಾಕರಿಸಿದರೆ ತಮ್ಮ ಗಾದಿಯ ಗತಿ ಏನು? ಕೊನೆಗೆ ಗಂಗಾದೇವಿಯರ ಅನುಮತಿಯಿಂದ ಸಂಕಣ್ಣನಾಯಕರು ತಮಗೆ ಆ ಕಾಯವು ಸಾಧ್ಯವಿಲ್ಲೆಂದು ತಿಳಿಸಿದರು. ಅಶ್ವರೋಹಿಯು ಪೂರುತ್ತರವನ್ನು ಹೊತ್ತುಕೊಂಡು ಬಂಕಾಪುರ ರಾಜ ಧಾನಿಯನ್ನು ತಲುಪಿದ ರಾತ್ರಿಯೇ, ಬಂಕಾಪುರ ರಾಜರ ಸೈನ್ಯವು ಬಂದು ಸಂಕಣ್ಣನಾಯಕ ಮತ್ತು ಗಂಗಾದೇವಿಯರನ್ನು ಬಂಧಿಸಿತು.

ಅವರ ಬಂಧನದ ವಾತೀಯ ಅವರ ಕೈಕೆಳಗಿನ ಸಾವಿರ ಜನ ಸೈನಿಕರಿಗೆ ತಿಳಿದಾಗ ಅವರು ಧಾನಿಸಿ ಬಂದರು. ಸಂಕಣ್ಣನಾಯಕರು ತಡೆಯದೆಹೋಗಿದ್ದರೆ, ಆ ಬಂಕಾಪುರ ಸೈನಿಕರ ಇತಿಶ್ರೀಯಾಗಿಯೇ ಹೋಗುತ್ತಿತ್ತು.

ಚಂಕಾಪುರ ರಾಜಧಾನಿಗೆ ಅವರನ್ನು ಕರೆದೊಯ್ದರು. ದೊರೆಯ ಆಜ್ಞೆಯನ್ನು ಭಂಗಿಸಿದ್ದ ಕೈ ಅವರು ರಾಜ್ಯಶಾಸನದ ದೃಷ್ಟಿಯಲ್ಲಿ ಅಪರಾಧಿಗಳಾಗಿದ್ದರು. ಸಂಕಣ್ಣನಾಯಕರಂಥ ನಿಷ್ಠಾವಂತ ವಾಳೆಯಗಾರರು ಅದು ಹೇಗೆ ದೊರೆಗಳ ಮಾತನ್ನು ನಿರಾಕರಿಸಿದರೆಂದು ರಾಜ್ಯದ ತುಂಬಾ ಆಶ್ಚರ್ಯ ವಾಯಿತು. ಸಂಕಣ್ಣನಾಯಕರಿಗೆ ತಮ್ಮ ತತ್ವವು ರಾಜ್ಯಶಾಶವ್ಯಾಂತ ಹಿರಿದೆನಿಸಿತು. ತಾವು ಒಮ್ಮೆ ಯುದ್ಧವನ್ನು ಮಾಡಬಾರದೆಂಬ ಮನೋನಿಧಾರ ಮಾಡಿದ ಮೇಲೆ, ಅವರಿಗೆ ಯಶಸ್ವಿಯನು ಬಂದು ಎದುರಿಗೆ ನಿಂತರೂ ಅಂಜಿಕೆ ಏನಿಸಲಿಲ್ಲ.

ನಾಯಾಲಯದಲ್ಲಿ ಬಂಕಾಪುರ ರಾಜ್ಯದ ಶ್ರೀಷ್ಟ ವಾಳೆಯಗಾರರಾದ ತಾಫು ಮತ್ತು ತಮ್ಮ ಧರ್ಮಪತ್ರಿ ಗಂಗಾದೇವಿಯರು ಅಪರಾಧಿಗಳೆಂದು ಸಂಕಣ್ಣನಾಯಕರು ತಾವೇ ಒಪ್ಪಿದರು. ಗಂಗಾದೇವಿಯರು ಸಂಕಣ್ಣನಾಯಕರ ಬಲಗ್ರೇಯಂತಹದ್ವಾರಿಂದ ಅವರನ್ನು ಬಂಧಿಸಲಾಗಿತ್ತು. ಬಂಕಾಪುರದ ದೊರೆಯು ನಾಯಿವನ್ನು ನಿರ್ಣಯಿಸಿ ಇಬ್ಬರಿಗೂ ಮರಣದಂಡನೆಯನ್ನು ವಿಧಿಸಿದನು. ಅಲ್ಲಿ ಸೆರೆದ ಜನವೆಲ್ಲ ದುಃಖವಟ್ಟಿತು. ನಾಯಕರು ಕೈನೆಯ ಒಂದು ಮಾತನ್ನು ಕೇಳಿದರೆ, ದೊರೆಗಳು ಮನ್ಮಿಸಿಬಿಡುಹುದಿತ್ತಲ್ಲ ಎಂದು ಕೂಡಿದ ಪ್ರಜೆಗಳು ಸೋಂದುಕೊಂಡರು. ಮರಣದಂಡನೆಯ ಆಜ್ಞೆಗೆ ದೊರೆಗಳ ಅಂಕಿತ ಬಿಧ್ಯ ಮೇಲೆ ಪರಂಪರೆಗನುಸರಿಸಿ ಸಂಕಣ್ಣನಾಯಕರ ಕೊನೆಯಾಶಿಗಳೇನಾದರೂ ಇನೆಯೇ ಎಂದು ದೊರೆಗಳು ಕೇಳಿದರು. ಮರಣವನ್ನು ಸಂಶೋಧಿಸಿದಿಂದ ಅಪ್ಪಿಕೊಳ್ಳುವದನ್ನು ಬಿಟ್ಟು ತಮಗೆ ಬೇರಾವ ಕೊನೆಯಾಶಿಯಿಲ್ಲವೆಂದು ನಾಯಕರು ಹೇಳಿದರು. ಆದೇ ರೀತಿ ಗಂಗಾದೇವಿಯ ರಿಗೂ ದೊರೆಗಳು ಪ್ರಶ್ನೆ ಕೇಳಿದರು. “ನನಗೆ ಬಹು ನಿರಾಜಿಕಯಾಗಿದೆ. ಕುಡಿಯುವ ನಿರಸ್ಯಾಪ್ಯ ಕೊಟ್ಟರೆ ಕುಡಿದು ಪತಿಯೊಡನೆ ಆನಂದದಿಂದ ಸಾಯುತ್ತೇನೆ” ಎಂದು ಅವರು ಹೇಳಿದರು. ಅಲ್ಲಿಯೇ ನಿಂತಿದ್ದ ರಾಜಸೇವಕನು ಕನಕದ ಪಾತ್ರೀಯೋಂದರಲ್ಲಿ ನಿರಸ್ಯ ತಂದು ಗಂಗಾದೇವಿಯವರಿಗೆ ಕೊಟ್ಟಿನು. ಅವರು ಕೈದಿಗಳಾಗಿದ್ದರೂ ಗಾದಿಯ ಒಡೆಯರಿದ್ದು ದರಿಂದ, ರಾಜೋಚಿತ ಮರ್ಯಾದಿಗಳು ಕೊಡಲ್ಪಟ್ಟಿನು.

ಗಂಗಾದೇವಿಯರು ಕನಕದ ಪಾತ್ರೀಯಲ್ಲಿ ಸೇವಕನು ಕೊಟ್ಟಿ ನೀರನ್ನು ಕೈಯಲ್ಲಿ ಹಿಡಿದುಕೊಂಡು ವಿಚಾರಿಸುತ್ತೇ ಹಾಗೆಯೇ ನಿಂತರು. ಆವರಿಗೆ ನೀರನ್ನು ಕುಡಿಯಬೇಕೇ ಅಥವಾ ಬೇಡವೇ ಎಂಬ ಸಂಶಯ ಬಂದಿರಬೇಕು. ಗಂಗಾದೇವಿಯರು ಈರಿತಿ ನೀರನ್ನು ಕುಡಿಯಲು ಸಂಶಯ ತಾಳಿರುವದನ್ನು ನೋಡಿ ದೊರೆಗಳು ಅಶ್ವಯರ್ಹಪಟ್ಟಿರು. ನಿಮಿಷಗಳ ಮೇಲೆ ನಿಮಿಷಗಳು ಜಾರಿದರೂ ಗಂಗಾದೇವಿಯರ ಕೈಯಲ್ಲಿಯ ನೀರಿನ ಪಾತ್ರೀ ತುಟಿಯ ವರೆಗೂ ಹೊಗಲಿಲ್ಲ. ದೊರೆಗಳು “ದೇವಿಯರು ನೀರನ್ನು ಕುಡಿಯಬೇಕು. ಆ ವಾತ್ರೀಯಲ್ಲಿಯ ನೀರನ್ನು ನೀವು ಕುಡಿಯದ ಮುನ್ನ ನಿಮಗೆ ಮರಣದಂಡನೆಯಲ್ಲಿ” ಎಂದು ನುಡಿದರು. ಆದರೂ ದೇವಿಯರು ಕೈಯಲ್ಲಿಯ ಪಾತ್ರೀಯನ್ನು ಹಾಗೆಯೇ ಹಿಡಿದುಕೊಂಡು ನಿಂತರು. ದೊರೆಗಳು “ಬೇಗನೇ ಕುಡಿದು ನೀರಡಿಕೆಯನ್ನು ಹಿಂಗಿಸಿಕೊಳ್ಳಿರಿ. ಆ ವಾತ್ರೀಯಲ್ಲಿಯ ನೀರನ್ನು ಕುಡಿಯದ ಮುನ್ನ ನಿಮಿಷರ್ಹ ರನ್ನು ವಧಸ್ತಂಭಕ್ಕೆ ತೆಗೆದುಕೊಂಡು ಹೋಗಲಾರೆವೆಂದು ನಾನು ಆಶ್ವಾಸನವನ್ನು ಕೊಟ್ಟಿರೂ ಸಂಶಯವೇ? ನಾನು ಬಂಕಾವುರ ರಾಜ್ಯದ ದೊರೆ, ಕೊಟ್ಟಿ ಮಾತನ್ನೆಂದಿಗೂ ತಪ್ಪದೆ ನಡೆಯಿಸಿಕೊಡುವವನನು” ಎಂದು ದರ್ಶಿಸಿದೆ ಮಾತಾಡಿದರು.

ಆ ಮಾತನ್ನು ಕೇಳಿದವರೆ ದೇವಿಯರು ಕೈಯಲ್ಲಿಯ ಕನಕದ ವಾತ್ರೀಯನ್ನು ಮೇಲಕ್ಕೆತ್ತಿದರು. ಸೇರಿದ ಪ್ರಜೆಗಳೆಲ್ಲಾ ಇನ್ನು ದಂಹತಿಗಳನ್ನು ವಧಸ್ತಂಭಕ್ಕೆ ಒಯ್ಯಿಸಿರಲ್ಲಾ ಎಂದು ಮರುಗಿದರು. ಪಾತ್ರೀಯನ್ನು ಮೇಲಕ್ಕೆತ್ತಿದೇವಿಯವರು ಬಿಸಿ ಕೈಯಿಂದ ಆಚಿಗೆ ಒಗಿದರು. ನೀರು ಭೂಮಿಯ ಪಾಲಾಯಿತು. ದೇವಿಯರು “ನಮ್ಮ ಬಿಡುಗಡೆ ಇನ್ನಾಗಬೇಕು ಮಹಾರಾಜ” ಎಂದು ನಗುತ್ತೇ ಹೇಳಿದರು.

“ಕಾರಣವೇನು?” ಎಂದು ಅಶ್ವಯರ್ಹಪಟ್ಟಿ ದೊರೆಗಳು ಕೇಳಿದರು.

“ಸ್ವಾಮಿ, ಇದೀಗ ತಾವು ನನಗೆ ಆ ವಾತ್ರೀಯಲ್ಲಿಯ ನೀರನ್ನು ಕುಡಿಯದ ಮುನ್ನ ಮರಣವಿಲ್ಲೆಂದು ಆಶ್ವಾಸನ ಕೊಟ್ಟಿದ್ದಿರಲ್ಲವೇ? ಆ ವಾತ್ರೀಯ ನೀರು ಇದೀಗ ಭೂಮಿಯ ಪಾಲಾಗಿದೆ. ಆ ಭೂಮಿಯಲ್ಲಿ ಸೇರಿಹೋದ ನನ್ನ ನೀರನ್ನಾದರೂ ಕೊಡಿರಿ. ಇಲ್ಲವೇ ಆ ನೀರನ್ನು ಕೊಡುವದು ಸಾಧ್ಯವಿಲ್ಲವೆಂದು ಬಿಡುಗಡೆ ಮಾಡಿಸಿರಿ” ಎಂದು ಹೇಳಿದರು.

ಗಂಗಾದೇವಿಯರ ಮಾತು ದೊರೆಗಳಿಗೆ ಹಿಡಿಸಿತು ಅವರ ನಾನ್ಯಾಯ ಬುದ್ಧಿಗೆ ಅವರಿರುವನ್ನು ವಧಿಸುವದು ಅಪರಾಧವೆನಿಸಿತು. ಅವರ ಬಿಡುಗಡೆಯಾಯಿತು. ರಾಜ್ಯದ ಪ್ರಜೆಗಳಿಗೆ ಸಂತೋಷವಾಯಿತು. ಗಂಗಾದೇವಿಯರ ಜಾಣಿಗೆ ಸವಣಾರೀ ತಲೆದೂಗಿತು. ಅವರಿಗೆ ಪುನಃ ಸವಣಾರಿನ ಗಾಡಿಯನ್ನು ಕೊಟ್ಟಿರೂ ಅವರು ಸ್ವೀಕರಿಸಲಿಲ್ಲ. ಅವರಿಗೆ ರಾಜ್ಯದ ಗಾಡಿಯೆಂದರೆ ಮುಖ್ಯನ ಹಾಸಿಗೆಯೆನಿಸಿತ್ತು. ಅವರ ಹಿಂದಿನ ಸೇವೆಗಾಗಿ ಬಂಕಾಪುರದ ದೊರೆಯು, ಸವಣಾರಿನಲ್ಲಿದ್ದ ತಮ್ಮ ತೋಟವನ್ನು ಇನಾಮಾಗಿ ಕೊಟ್ಟಿನು. ಅವರು ಸಾಯುವವರಿಗೆ ಆ ತೋಟವನ್ನು ತಾನೇ ಸ್ವತಃ ಮಾಡಿತು ಮಾಡಿ ತಮಗೆ ಬೇಕಾದಷ್ಟೇ ಬೆಳೆಯನ್ನಿಷ್ಟ್ಪುಕೊಂಡು ಉಳಿದುದನ್ನು ದಾನ ಮಾಡುತ್ತಿದ್ದರು. ಅವರ ಪುಣ್ಯಬಲದಿಂದ ಅವರ ದಾನ ಮಾಡಿದಷ್ಟು ಬೆಳೆಯನ್ನೀಯುತ್ತಿತ್ತು. ಕಾಲಾನಂತರ ಅವರ ಮನೆಯವರು ನನ್ನ ಮನೆತನದ ಹಿರಿಯರಿಗೆ ಒತ್ತೆ ಹಾಕಿದರಂತೆ.

ಕತ್ತಳಿಯನ್ನು ಕೆಳಕ್ಕಿಟ್ಟು ಪದ್ಧತಿನ್ನು ನೋಡಿದಾಗ ಅವಳು ಶಿಲಾಮೂರ್ತಿಯಂತೆ ಕತ್ತಿಯಲ್ಲಿ ತಲ್ಲಿನಳಾಗಿದ್ದಳು. ಅಂತಲೇ ಆ ತೋಟಕ್ಕೆ ಸಾವಿರಗತ್ತಿ ಸಂಕಳಿಸಿ ತೋಟವೆಂದೂ, ಸಾವಿರಗತ್ತಿ ತೋಟವೆಂದೂ ಕರೆಯುತ್ತಾರೆ.

ವಿಷದುಂಗುರ

ಪುಲಿಕೇತಿಯ ಕಾಲದ ಒಂದು ದೇವಾಲಯವು ಡಂಬಳದಲ್ಲಿ ಇನ್ನೂ ತಲೆಯೆತ್ತಿ ನಿಂತಿದೆ. ಅಂದಿನ ಕಾಲದ ಶಿಲಾಶಾಸ್ತ್ರ ಸ್ಮೃತಿಯವನ್ನು ಈ ದೇಗುಲದಲ್ಲಿ ನಾವು ಕಾಣಬಹುದು. ದೊಡ್ಡ ಬಸಪ್ಪನ ದೇವಾಲಯವು ನಿಜ ವಾಗಿಯಾ ದೊಡ್ಡದು. ಆದರೆ ದೊಡ್ಡ ಬಸಪ್ಪನ ಮೂರ್ತಿ ಮಾತ್ರ ಚಿಕ್ಕದು. ದೇಗುಲದ ಆಕಾರಕ್ಕೆ ತಕ್ಕ ಮೂರ್ತಿಯಿಲ್ಲವೆಂದು ಬಂದವರು ಮಾತನಾಡುತ್ತಾರೆ.

ಪೂರ್ವದಲ್ಲಿ ಪುಲಿಕೇತಿಯ ರಾಜ್ಯವಾದ ಡಂಬಳದ ಬಳಿಯಲ್ಲಿ ಒಂದು ಮಹಾ ಸಂಗ್ರಾಮವು ಜರುಗಿತು. ಸೇನಾನಿಗಳ ರಕ್ತವು ಡಂಬಳ ರಾಜ್ಯದ ಮಣಿನಲ್ಲಿ ಬೆರಿತುದರಿಂದ ಮಣಿ ಅಷ್ಟು ಫಲವಶ್ವಾದುದಲ್ಲವೆಂದು ಅಲ್ಲಿನ ಹಿರಿಯರು ಹೇಳುತ್ತಾರೆ. ಆ ಮಾತೇನೋ ಇಂದಿನ ಜನಕ್ಕೆ ನಿಜವೇನಿಸಬೇಕೊಂದರೂ ಮೇಘರಾಜನ ಅವಕ್ಷವೆಯಿಂದಲೋ, ಭೂಮಿಯ ಮೈಗುಣ ದಿಂದಲೋ ಅಲ್ಲಿಯ ಜನರು ಅನ್ನಕೂಗಿ ಬನ್ನುವನ್ನು ಪಡಚೇಕಾಗುವದು. ಡಂಬಳದ ಬಳಿ ಒಂದು ವಿಶಾಲವಾದ ಕೆರಿಯಿದೆ. ಆದರಲ್ಲಿ ನಿಂತ ನೀರು ಅನೇಕ ವರುಷಗಳ ವರಿಗೂ ಅಲ್ಲಿಯ ಭೂಮಿಯನ್ನು ತಣಿಸುತ್ತದೆ. ಅಂತಲೇ ಡಂಬಳದ ಕೆರಿಯಿಂದರೆ ಆ ಭಾಗದ ದೇವರಿದ್ದಂತಿ. ಪ್ರತಿವರುವೂ ದೊಡ್ಡ ಬಸಪ್ಪನ ಜಾತೀಯಲ್ಲಿ ಕೆರಿಗೆ ಪೂಜೆ ಸ್ನೇಹಿಗಳಾಗಬೇಕು. ಪುಣಿವಂತರಿಗೆ ಅಂದು ಕೆರಿಯ ಆಚೆಯ ದಡದಲ್ಲಿ ಒಂದು ಉಂಗುರದಾಕಾರದ ತೆರಿಯೆದ್ದ ಮತ್ತೆ ಮಾಯವಾದದ್ದು ಕಾಣಬದೆಂಬ ವದಂತಿಯಿದೆ. ಇಂದಿಗೂ ಆ ಜಾತೀಗೆ ಸಾವಿರಾರು ಜನರು ನೆರಿಯುತ್ತಾರೆ. ಕೆರಿಯನ್ನು ಪೂಜಿಸುವ ಕಾಲಕ್ಕೆ ತಮ್ಮ ತಮ್ಮ ಇಷ್ಟಕಾಯಗಳ ಸಿದ್ಧಿಗಾಗಿ ಮಲ್ಲವ್ವನನ್ನು ಬೇಡಿಕೊಳ್ಳುತ್ತಾರೆ.

ಮಲ್ಲಪ್ಪನೆಂದರೆ ಆ ಕೆರೆಯನ್ನು ಪ್ರತಿನಿಧಿಸುವ ದೇವತೆಯು ! ಆ ಕೆರೆಗೆ ಒಂದು ಇತಿಹಾಸವಿದೆ !

ಹಿಂದಿನ ಕಾಲದ ಕಥೆಯಿದು. ದೊಡ್ಡ ಬಸಪ್ಪನೆಂದರೆ ಡಂಬಳ ರಾಜ್ಯದಲ್ಲಿಯ ಒಟ್ಟು ಪ್ರತಿಭಾವಂತ ನ್ಯಾಕ್ತಿ. ಪುಲಿಕೇತಿ ದೊರೆಯ ನಾಡಿನ ಪ್ರಥಮ ದರ್ಜೆಯ ಶ್ರೀಸ್ತಿ ! ಅವನ ಮನೆಯಲ್ಲಿ ರಾಜ್ಯಲಕ್ಷ್ಮೀಯೇ ಕಾಲು ಮುರಿದು ಕೊಂಡು ಬಿದ್ದಿರುವಳಿಂದು ಜನರಾಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಸಮಾರಂಭ ಜರುಗಿದರೆ ಪುಲಿಕೇತಿಯ ದಬಾರದಲ್ಲಿ ದೊಡ್ಡ ಬಸಪ್ಪನಿಗೆ ಪ್ರಥಮಾಂತರದ ಸನ್ನಾನ ದೊರೆಯುತ್ತದೆ. ಆದರೆ ಅವನು ತನ್ನ ಸಂಪತ್ತಿಗಾಗಿ ರಾಜ್ಯದಲ್ಲಿ ಎಷ್ಟು ಪ್ರಸಿದ್ಧಿಯನ್ನು ಹೊಂದಿದ್ದ ನೋರೆ ಅವೇ ಕುಪ್ರಸಿದ್ಧಿಯನ್ನು ಜವೈಣಿತನದಲ್ಲಿ ಪಡೆದಿದ್ದುನು. ದೊಡ್ಡ ಬಸಪ್ಪನ ಒಂದೊಂದು ಕಾಸೆಂದರೆ ದರಿದ್ರರ ರಕ್ತದ ಹೈನಿಯೆಂದು ಉಂಟಾಗಿರುತ್ತಿದ್ದಾರೆ. ದೊಡ್ಡ ಬಸಪ್ಪನು ಇಂದು ಮುಂಜಾನೆ ಉಂಡರೆ ಮೂರೆ ದಿನವೂ ಆದರ ಮೇಲೆ ಸಾಗಿಸಿ ನಾಲ್ಕುನೇ ದಿವಸ ಮುಂಜಾನೆ ಉಣಿ ತ್ವಾನೆ.

ಆತನ ತಂಡಿ ತೀರಲು ಸೋದರಮಾವನು ದೊಡ್ಡ ಬಸಪ್ಪನಿಗೆ ಮದುವೆಯನ್ನು ಮಾಡಿದನು. ಮಲ್ಲಪ್ಪನನ್ನು ಮದುವೆ ಮಾಡಿಕೊಂಡು ಮನೆ ತುಂಬಿ ಸುವ ಕಾಲಕ್ಕೆ ದೊಡ್ಡ ಬಸಪ್ಪನು ಅವಳನ್ನು ನಡೆಯಿಸಿಕೊಂಡೆ ಬಂದುದಕ್ಕೆ ಡೆಂಬಳದ ಜನರು ಹಾಸ್ಯ ಮಾಡಿದರು. ಮನೆತುಂಬಾ ಸಂಪತ್ತನ್ನಿಷ್ಟುಕೊಂಡು ಜೋಡಿತ್ತಿನ ಗಾಡಿಗಾಗಿ ಜವೈಣಿತನವನ್ನು ಮಾಡಿಸೆಂದು ನಕ್ಕರು. ಮಲ್ಲಪ್ಪನು ವೈಶುಂಬಾ ವಸ್ತುಗಳನ್ನು ಇಟ್ಟುಕೊಂಡು ಬಂದಿದ್ದಳು. ಮನೆಗೆ ಬಂದ ಕೊಡಲೆ ಎಲ್ಲ ವಸ್ತುಗಳನ್ನು ದೊಡ್ಡ ಬಸಪ್ಪನು ಇಸಗೊಂಡು ಬಿಟ್ಟಿನು. ದೇಹದ ಮೇಲೆ ಧರಿಸಿದರೆ ಮನುಷ್ಯನ ಉಷ್ಣ ತೆಯಿಂದ ಬಂಗಾರವು ಸವೆಯ ಬಹುದೆಂದು ಅವನ ವಾದ. ಮಲ್ಲಪ್ಪನು ಎಲ್ಲವನ್ನೂ ಕೊಟ್ಟಿಳು. ಆದರೆ ಎಡಗೈಯಲ್ಲಿಟ್ಟಿದ್ದ ವಜ್ರದ ಉಂಗುರವನ್ನು ಮಾತ್ರ ಕೊಡಲಿಲ್ಲ. ಆದು ತನ್ನ ತಾಯಿಯಿಂದ ಬಂದುದರಿಂದ ಕೊಡಲು ಒಪ್ಪಲಿಲ್ಲ. ವಜ್ರದ ಉಂಗುರವು ಬೆಲೆಯಳ್ಳುದ್ದು. ಹೆಳ್ಳನ ಕೆಳಗೆ ಡಬ್ಬಿಯಾಕಾರದ ಒಂದು ಭಾಗವಿಶ್ವ.

ಮಲ್ಲಪ್ಪನ ಸಂಸಾರವು ಪಾರಂಭವಾಯಿತು. ನಿತ್ಯವೂ ಕೆರೆಗೆ ನೀರು

తరలు హోదాగ దొడ్డబసప్పన జిప్పణినద బగ్గె సడిద మాతు గళన్న కేళుత్తిద్దచు. ఆవళగే రవియన్న పదుషణదల్లి మండిసు వదు సులభవిత్తు. ఆదరి దొడ్డబసప్పన గుణవన్న సుధారిసువదు శాధ్యవిద్దిద్దిల్లి. మనేయల్లిద్ద జోళవన్న నిత్యపూ ఆతనే ఆళిదు హిండతిగే కొడబేకు. నంతర బిసి మల్లవ్వన రోట్టియు ప్రారంభ వాగబేకు. దొడ్డ దొడ్డ హబ్బగళు ఒందరి కేలి హాకిట్టిద్ద చెల్లద కరణియోందన్న మల్లవ్వనిగే కొడబేకు. ఆదే హచ్చద ప్రతీక. దొడ్డబసప్పన సమస్యేయు మల్లవ్వనిగే ఒందు ఒడియలారద ఒగట వాయితు.

మల్లవ్వను ఒంద వరుషవే డంబళదల్లి మళీయు బరలిల్ల. నంతర వరుషవరువక్కు మేఘరాజన ఆవక్కపేయింద కేరియ నీరు బత్తుత్త హోయితు. ఆరు వరుషగళు జారిదవు. కేరి నీరినింద తుంబువ దర బదలు మణ్ణినింద హగియహత్తితు. ఆల్లియ జనరు డంబళ రాళ్ళద పుణ్యద సోడరు బత్తితీందు భావిసిదరు. ఆల్లల్లి బరగాలద భీకరణియు బేళియుత్త హోటితు. దవస ధాన్యగళు కడిమేయాగ హత్తిదవు. మళీ ఒందరి కేరియల్లి నీరే సిల్లదాయితు. ఆదర పున ర్షచనియ ఆవశ్యకతియిత్తు. కేరి బకు దొడ్డదిద్ద మంలక ఆదర పునరుజ్జీవనక్కాగి ఆపార జణవు బేశిత్తు. మోదలే దరిద్రరాగిద్ద డంబళ జనక్కె హణవెల్లింద బరబేకు? డంబళద జనరిల్లరూ ఒందు దొడ్డబసప్పనన్న బేడికొండరు. శిలే కరగబము, దొడ్డబసప్పన మనస్స కరగువంతిల్ల. తస్మాల్లి విష ప్రాతినక్కాగి కొడ కాసిల్లవేందు హేళిదను. మనేయ తుంబా కాళిన జీలగళు ఒట్టిద్దను ఆదరి జనరు మాతాడువంతిరలిల్ల.

మల్లవ్వనిగే బయకేయాగలు ప్రారంభవాయితు. ఆవళు ఉణ్ణువ దన్నే బిడహత్తిదళు. దొడ్డబసప్పనిగే తిళియదాయితు. నంతర ఆవ నిగే లష్ణణగళు తిలిదు మనస్సినల్లి నంతోనపట్టను. మల్లవ్వను

ಗಂಡು ಮನುವನ್ನು ಹೆತ್ತುತ್ತು. ಆ ವರುಷ ಡಂಬಳಕ್ಕೆ ಮಳೆ ಬಂದಿತು. ಆ ವರುಷ ದೇವರು ಕಣ್ಣ ತೀರೆದನೀಂದು ಜನರು ತಿಳಿದರು. ಮಲ್ಲವ್ವನಿಂದ ಹೋದ ಮಳೆ ಮಲ್ಲವ್ವನ ಮಗ ರಾಯವ್ವನಿಂದ ಬಂದಿತೆಂದು ಜನರಂದರು. ರಾಯವ್ವನು ಹುಟ್ಟತ್ತಲೇ ಮಳೆಯನ್ನು ತಂದುದಕ್ಕೆ ಅವನೊಬ್ಬ ನಿಭಾತಿ ಪುರುಷನಾಗಲೇ ಬೇಕೆಂದು ಉರಿಸ ಹಿರಿಯನಾದ ಮುತ್ತಯ್ಯನು ಜನಕ್ಕೆ ಹೇಳಿದನು.

ಮಲ್ಲವ್ವನ ಕಿವಿಗೆ, ಅವಳಿಂದ ಮಳೆ ಹೋಯಿತೆಂಬ ಶಬ್ದವು ಬಿದ್ದಿತು. ಅದಕ್ಕೆ ವಿಷಾದಪಟ್ಟಿತ್ತು. ನಿಜವಾಗಿಯೂ ಮಲ್ಲವ್ವನು ದೊಡ್ಡ ಮನಸ್ಸಿನವರು. ದೊಡ್ಡ ಬಸಪ್ಪನಿಗೆ ಕೆರಿಯನ್ನು ಜೀಎಂಎಡ್ವಾರಗೊಳಿಸಲಿಕ್ಕೆ ಹಣವನ್ನು ಕೊಡ ಲಿಕ್ಕೆ ಪರಿಪರಿಯಾಗಿ ಮಲ್ಲವ್ವನು ಬೇಡಿಕೊಂಡಿತ್ತು. ಆದರೆ ಎಲ್ಲವೂ ವ್ಯಧಿ! ಯಾರಿಗೂ ಒಂದು ಕಾಷನ್ನೂ ಕೊಡದ ಜಿಪುಣನವನು. ರಾಯವ್ವನು ಹುಟ್ಟಿದಾಗ ಜನರು ಸಕ್ಕರೆಯನ್ನು ಕೇಳಿದರೆ “ಕರುಳಿಗೆ ಕಾಟಿ ಸಿಗದಾಗ ಕೊರಳಿಗೆ ಬುಕ್ಕಿಟ್ಟಂತೆ” ಎಂದು ಹೇಳಿ ಹೆದರಿಸಿದನು. ಆವನ ಹುಟ್ಟನಿಂದಲೇ ಮಳೆಯನ್ನು ಕಂಡು ಜನಕ್ಕೆ ರಾಯವ್ವನ ವಿವರ್ಯಕ್ಕೆ ಒಂದು ರೀತಿಯ ಆದರಾಭಿವಾನವು ಬೆಳೆಯುತ್ತ ಹೋಯಿತು. ಮಳೆ ಬಂದರೂ ನೀರು ನಿಲ್ಲಲಾರದವ್ವು ಕೆರಿಯು ಹುಗಿದು ಹೋಗಿದೆ. ಆದರ ಪುನರ್ಜನಿಯ ಚಿಂತೆಯೇ ಜನಕ್ಕೆ ತೀಂದರೆಯನ್ನೀಯಹತ್ತಿತು. ಆದು ಕೇವಲ ದೊಡ್ಡ ಬಸಪ್ಪನಂಥ ಸಿರಿವಂತರಿಗಷ್ಟೇ ಸಾಧ್ಯವಿತ್ತು. ಡಂಬಳದಲ್ಲಿ ಅವನೊಬ್ಬನೇ ಶ್ರೀಮಂತ ವ್ಯಕ್ತಿ. ಆದರೆ ಅವನಿಂದ ದುಡ್ಡನ್ನು ಖಚಿತ ಸುವರ್ದಿಂದರೆ, ಅವನನ್ನು ಬಿಟ್ಟು ಮಾಡುವ ಕಾರ್ಯದ ಅಸಾಧ್ಯತೆಯಷ್ಟೇ ಅಸಾಧ್ಯವಿತ್ತು. ಮಲ್ಲವ್ವನ ಕಾಲ್ಪಣಿಂದ ಕೆರಿಯ ನೀರು ಹೋಯಿತೆಂದು ಆಡುವ ಜನರ ಮಾತು ದೊಡ್ಡ ಬಸಪ್ಪನ ಕೆವಿಯ ವರೆಗೂ ಹೋಯಿತು. ಅವನಿಗೂ ನಿಜವೇಸಿತು.

ಒಮ್ಮೆ ಮಲ್ಲವ್ವನು ಕೆರಿಯನ್ನು ಕಟ್ಟಿಸಲು ಧನ ಸಹಾಯ ಮಾಡಿರಿಂದು ಕೇಳಿದಾಗ ದೊಡ್ಡ ಬಸಪ್ಪನು “ನೀನು ನನ್ನ ಹೊಸ್ತಿಲದಲ್ಲಿ ಶಾಲಿಟ್ಟಾಗಲೇ ಕೆರಿಯ ನೀರು ಬತ್ತಿ ಹೋಯಿತು. ಆದಕ್ಕೆ ನನ್ನ ಧನವನ್ನು ವ್ಯಯಿಸಿ ನನ್ನನ್ನು ಬತ್ತಿಸಬೇಕೆಂದು ನಿಚಾರವಿದೆಯೇ ?” ಎಂದು ಕೇಳಿದನು.

ಮಲ್ಲವ್ವನಿಗೆ ಅತ್ಯಂತ ದುಃಖವೇನಿಸಿತು. ಜನರಾಡುವ ಮಾತನ್ನು ಅವರು ಮನಸ್ಸಿಗೆ ಹೆಚ್ಚಿಕೊಂಡಿದ್ದಿಲ್ಲ. ಅದರೆ ದೊಡ್ಡ ಬಸಪ್ಪನು ಮಾತನಾಡಿದ್ದಕ್ಕೆ ಅವರಿಗೆ ವಿಷಾದವೇನಿಸಿತು. ತನಿಂದ ಹೇಗಾದರೂ ಆ ಕೆರೆಯ ಪುಸ್ತಕಜ್ಞ ವೆನವ್ಯ ಆಗಲೇಬೇಕೆಂದು ವಿಚಾರಿಸಿದಳು. ಅದರೆ ಬೋಕ್ಕಸದ ಚೀಲಿಕ್ಕೆ ದೊಡ್ಡ ಬಸಪ್ಪನ ಹಿಡಿತದಲ್ಲಿ. ಜೀವನದಲ್ಲಿ ದಿನದಿನಕ್ಕೂ ಅವರಿಗೆ ಬೇಸರಿಕೆ ಎನಿಸಿಕೊಡಿತು. ಹದಿನಾರು ವರುಷ ಪ್ರಾಯದ ರಾಯಪ್ಪನ ಮದುವೆಯನ್ನು ಮಾಡದೆ ಸಾಯುವದೆಂದರೆ ಮನಸ್ಸಿಗೆ ಅಸಮಾಧಾನವೇನಿಸಿತು. ಅದರೆ ಜನರ ನಿಂದಾಸ್ತದ ಬಾಣಗಳ ಎಳಿತವು ಮಗನ ಮದುವೆಯ ಮನುಭಯನ್ನು ಗೆದ್ದಿತು. ತಾನು ಭೂಮಿಯಲ್ಲಿ ಜನಿಸಿ ಬಾಳುವದರಲ್ಲಿ ಯಾವ ಸಾರ್ಥಕತೆಯೂ ಇಲ್ಲವೆಂದು ಬಗೆದಳು. ತನ್ನ ತಾಯಿಯಿತ್ತು ಉಂಗುರವನ್ನು ತೆಗೆದು ಒಂದು ದಿವಸ ಮಗನ ಕೈಯಲ್ಲಿ ಕೊಟ್ಟಿರು.

“ರಾಯಪ್ಪ, ನಿನ್ನನ್ನು ಹಡೆಯುವದಕ್ಕಾಗಿ ಭೂಮಿಗೆ ಹುಟ್ಟಿಬಂದಂತಾಗಿದೆ. ನೀನು ನನ್ನ ಹೊಟ್ಟಿಯ ಮಗುವಾಗಿದ್ದರೆ ಈ ಕೆರೆಯನ್ನು ಪುನರುಜ್ಜೀವನಗೊಳಿಸಲು ದೇಹದಲ್ಲಿ ಹನಿ ರಕ್ತವಿರುವ ವರಿಗೂ ದುಡಿ. ನಿನ್ನ ತಂದೆಯನ್ನು ಕೇಳು. ಅವನು ಒಂದು ಕಾಸು ಕೊಡು ಜಿಪ್ಪಣ! ಅವನಿಂದ ಹಣವು ದೊರೆಯಲಾರದೆಂಬ ಮಾತು ಸಿದ್ಧವಾದ ಮೇಲೆ ಈ ಉಂಗುರವನ್ನು ಚೆಪ್ಪಿ ಅದರಲ್ಲಿದ್ದ ಚೀಟಿಯನ್ನು ಓದು. ಅದರಂತೆ ಸಡಿ. ಅದರೆ ಅಲ್ಲಯವರಿಗೆ ಆ ಚೀಟಿಯನ್ನು ಉಚ್ಚಿ ಓದಿದರೆ ನನ್ನ ತಾಯಿಯು ಭೂತವಾಗಿ ಬಂದು ನಿನ್ನನ್ನು ತೊಂದರೆಗೊಳಿಸುತ್ತಾಳೆ. ಆ ಉಂಗುರವನ್ನು ಕೈಯಲ್ಲಿ ವೂತ್ತು ಇಟ್ಟುಕೊಳ್ಳಬೇಡ. ಇಟ್ಟುಕೊಂಡವರ ಮರಣವು ಬಿಂಡಿತ. ನಾನು ಅದನ್ನು ಇಂದು ಇಟ್ಟುಕೊಂಡಿದ್ದರಿಂದ ನಾಳೆ ಮುಂಜಾವಿನಲ್ಲಿ ನನ್ನ ಯಾತ್ರೆಯು ಕೊನೆಗೊಳ್ಳುವದು” ಎಂದು ಹೇಳಿದರು.

ಅವಳ ಕಾರ್ಯಸಿದ್ಧಿಗಾಗಿ ರಾಯಪ್ಪನು ತನ್ನ ಜೀವನವನ್ನೇ ಮುಡಿವಾಗಿಡಲು ತಾಯಿಗೆ ವಚನವಿತ್ತನು. ತಾಯಿಯನ್ನು ಕಳೆದುಕೊಳ್ಳುವದು ಅನಿಗೆ ತನ್ನನ್ನು ಕಳೆದುಕೊಂಡಷ್ಟೇ ದುಃಖವೇನಿಸಿತು. ಈ ಮಾತನ್ನಾಡುವಾಗಲೇ ಮಲ್ಲವ್ಯ ಉಂಗುರವನ್ನರಿಮು ಕುಡಿದು ಬಿಟ್ಟುದ್ದರು. ಅದನ್ನು ತಿರುಗಿಸಿಕೊಳ್ಳುವದು ಯಾರಿಗೂ ಸಾಧ್ಯವಿದ್ದಿದ್ದಿಲ್ಲ.

ಆಂತು ಮರುದಿನವ ಮಲ್ಲಪ್ಪನ ಮಾರು ದಿನದ ಜಾತ್ರೆಯು ಕೊನೆಗೊಂಡಿತು. ದೊಡ್ಡಬಸಪ್ಪನಲ್ಲಿ ಮಾತ್ರ ಯಾವ ರೀತಿಯ ಅಂತರವೂ ಕಂಡು ಬರಲಿಲ್ಲ. ಇತ್ತೀಚೆಗೆ ತಾನೇ ಅಡಿಗೆ ಮಾಡಿ ರಾಯಪ್ಪನಿಗೆ ಬಡಿಮತ್ತುನೇ. ಸರದೇಶಿಯಾದ ರಾಯಪ್ಪನು ಒಂದು ದಿನ ಉಂಡರೆ ಒಂದು ದಿನ ಉವವಾಜ ಬೀಳುತ್ತಾನೇ. ಹಗಲಿರುಳೂ ತಾಯಿಗೆ ವಚನಪತ್ರ ಕಾರ್ಯದ ವಿಚಾರ ಮುಂಬರುತ್ತತ್ತು. ದೇವರಂತಹ ತಾಯಿಗೆ ದೊಡ್ಡಬಸಪ್ಪನು ಕೊಟ್ಟ ಶೋಂದರೆಯನ್ನು ನೋಡಿ ರಾಯಪ್ಪನಿಗೂ ಜೀವನವು ಬೇಸರವೆನಿಸಿತು.

ರಾಯಪ್ಪನು ಪ್ರಾಯಕ್ಕೆ ಒಂದರೂ ಬೀದಿಯ ಶ್ವಾಸಕ್ಕಿಂದ ಸ್ವಾತಂತ್ಯವು ದೊರೆಯದಾಯಿತು. ಅವನು ದೊಡ್ಡವನಾದನೆಂದು ಜನರು ಅವನೆಂದು ಕೆರೆಯ ವಿಷಯವನ್ನು ಪ್ರಸ್ತುತಿಸಹಕ್ತಿದರು. ಆದರೆ ಅವನ ಅಂತರಂಗದ ಹೋರಾಟವು ಯಾರಿಗೂ ತಿಳಿಯಲಿಲ್ಲ ಅದಕ್ಕಾಗಿಯೇ ತಾಯಿಯೊಬ್ಬಳು ವಾಣವಿತ್ತ ಈ. ತಂದೆಗೆ ಇದರ ವಿಷಯವನ್ನು ರಾಯಪ್ಪನು ಮಾರ್ಗಕ ವಾಗಿಯೂ ನೇರವಾಗಿಯೂ ಕೇಳಿ ನೋಡಿದನು. ತಾಯಿಯು ವಚನವನ್ನು ಪ್ರೂತ್ರಿಗೊಳಿಸುವದು ನಾಧ್ಯವಿಲ್ಲವೆಂದು ಬಗೆದನು. ತಾಯಿಯು ಅಂತಿಮ ಚಣದಲ್ಲಿ ಹೇಳಿದ ಮಾತು ಮನಕ್ಕೆ ತಾರಿಕು. ಅವಳ ಉಂಗುರವನ್ನು ಉಚ್ಚಿ ಅದರಲ್ಲಿದ್ದ ಚಾಗದವನ್ನು ಓದಿದನು. ಪುನಃ ಪುನಃ ಓದಿಕೊಂಡನು. ಆದರ ಆರ್ಥವೇ ಆಗಲಿಲ್ಲ. ಆದರಲ್ಲಿ ಇಷ್ಟೇ ಬರೆದಿತ್ತು: “ಹನಿರಕ್ತ; ಹಿಡಿಹೊನ್ನು! ಗೃಹಲಕ್ಷ್ಮಿ ರಾಜ್ಯ ರಕ್ತದ ಬೊಂಬಿ! ಎನ್ನ ವನತಿಯೇ ಎನ್ನ ಗೃಹದುನ್ನತಿ! ಹನಿರಕ್ತ ವಾವಕ್ಕೆ ಹಿಡಿಹೊನ್ನು ದಾನವಿತ್ತರೆ ಅಳಕಿಪುದು ಪಿತ್ಯವಾತಕವು!! ಹಿಡಿಹೊನ್ನು ಕೊಡದೊಡಿಹನಿರಕ್ತ ಸುರಿಸು!! ಕುಲತೀರು ಕುಂಕುಮದಳವೇ ರಾಜ್ಯದುಳವು!!!”

ತಾಯಿಯ ಒಕ್ಕಣಿಕೆಯು ರಾಯಪ್ಪನಿಗೆ ಒಡೆಯಲಾರದ ಒಗಟ ವಾಯಿತು. ಅವಳಾನೇಗಾಗಿ ರಾಯಪ್ಪನು ಬಾಳಿದನು. ಆದರೆ ತಂದೆಯ ರೀತಿ ಸೀತಿಗಳಲ್ಲಿ ತಿಲಮಾತ್ರವಾದರೂ ಅಂತರವಾಗಲಿಲ್ಲ. ತನಗೇನೂ ತಿಳಿಯ ದೆಂದು ನೇರವಾಗಿ ಮುತ್ತಯ್ಯನ ಬಳಿ ಹೋದನು. ಮಾತಿನ ಭದ್ರದಲ್ಲಿ ಉಂಗುರವನ್ನಿಂತ್ತುಕೊಂಡೇ ಹೋದನು. ತಾಯಿಯ ಮಾತು ಸ್ತುತಿಗೆ ಬರ

ಲಿಲ್ಲ. ತಾಯಿಯ ಒಕ್ಕೆಣಿಕೆಯ ವಿಚಾರವು ಮೇಲಿಂದ ಮೇಲೆ ತೊಂದರೆಯ ಸ್ವೀಯಲು ಪ್ರಾರಂಭಿಸಿತು. ಮುತ್ತೆಯ್ಯನು ಯಾವ ಕಾರ್ಯವಿಲ್ಲದೆ ಶತಪಥ ವನ್ನಾಡುತ್ತಾ ವಿಚಾರದಲ್ಲಿ ಮಗ್ನಾಗಿದ್ದನು. ರಾಯಪ್ಪನು ಬಂದಕೊಡಲೇ ಆದರದಿಂದ ಸ್ವಾಗತಿಸಿ ಬಂದ ವಿಚಾರವನ್ನು ಕೇಳಿದನು. ರಾಯಪ್ಪನು ಸಾಧ್ಯಂತವಾಗಿ ತಾಯಿಯ ಮರಣ ಮನ್ನದ ವಚನದಿಂದ ಇಂದಿನ ವರೀಗೂ ಅದ ಕಢಿಯನ್ನು ಹೇಳಿದನು.

ಮುತ್ತೆಯ್ಯನಿಗೆ ಮುಲ್ಲಪ್ಪನ ಒಕ್ಕೆಣಿಕೆಯ ಅರ್ಥವಾಯಿತು. ದೊಡ್ಡ ಬಸಪ್ಪನ ಮನೆತನದ ಆಧಾರಸ್ತಂಭನಾದ ರಾಯಪ್ಪನು ಕೆರಿಗೆ ಆಹುತಯನ್ನಿತ್ತರೆ ದೊಡ್ಡಬಸಪ್ಪನು ಅನಾಯಾಸವಾಗಿ ತನ್ನ ಸಂಪತ್ತನ್ನು ಇದಕ್ಕಾಗಿ ವ್ಯಯಿಸುವನು. ಅಂದರೆ ಮುಲ್ಲಪ್ಪನ ಮೇಲಿನ ಮಾತು ಹೋದಂತಾಯಿತೆಂದು ಆವಳ ಒಕ್ಕೆಣಿಕೆಯ ಮಧ್ಯಿತಾರ್ಥ. ಆದರೆ ಇಂತಹ ಹಸುಳಿಯನ್ನು ಅಂತಹ ಆತ್ಮಹತ್ಯೆಯ ಆವಕಾಶಕ್ಕೆ ಎಡಿಗೊಡಬಾರದೆಂದು ಮುತ್ತೆಯ್ಯನು ಬಗೆದನು. ಆದರೆ ತಮ್ಮ ತಂದೆಯ ಸಂಪತ್ತಿನ ಹಿನ್ನೆಲೆಯನ್ನು ಕೇಳಬೇಕೆಂಬ ಕುತೂಹಲ ವಿದ್ದು ದರಿಂದ ರಾಯಪ್ಪನು ಮುತ್ತೆಯ್ಯನಿಗೆ ಹೇಳಲು ಒತ್ತಾಯಿಪಡಿಸಿದನು. ಮುತ್ತೆಯ್ಯನು ಪ್ರಾರಂಭಿಸಿದನು.

“ ರಾಯಪ್ಪ, ಪುಲಿಕೆತ್ತಿಯ ರಾಜ್ಯವೆಂದರೆ ಪುಣಿದ ರಾಜ್ಯ ! ಆದರೆ ಯಾವುದೋ ಒಂದು ಶರಿಯದ ಪಾಪವು ನಮ್ಮನ್ನೇ ಲಾಭ ಮತ್ತಿಕೊಂಡು ಪೀಡಿಸ ಹತ್ತಿದೆ. ನಮ್ಮಾರ ಕೆರೆ ಬತ್ತಿದ್ದನ್ನು ನಾನು ಎರಡನೇ ಸಲ ಕಂಡಿದ್ದೇನೆ. ನಾನು ಪ್ರಾಯಕ್ಕೆ ಬಂದಾಗ ಈ ಕೆರಿಯ ಸೀರು ಬತ್ತಿದ್ದಿತು. ಮೇಘರಾಜನಾ ನಮ್ಮ ಮೇಲೆ ಮುನಿದುಕೊಂಡನು. ರಾಜ್ಯದಲ್ಲಿ ಬರಗಾಲದ ಚಿಹ್ನೆಗಳು ಕಾಣಿಸಬೇಕಿದವು; ಸೀರು ಹೋಗಿದ್ದರಿಂದ ಅದನ್ನು ಅಗೆಯಿಸಿ ದೊಡ್ಡದ ನಾಗಿ ಮಾಡಬೇಕೆಂದು ವಿಚಾರಿಸಿದರು. ಅಂದು ಅರೆಹಿಡಿ ಒಟ್ಟೆನ್ನು ಕೊಟ್ಟಿರೆ ನೇಸರು ಮಾಡಿ ಮುಳುಗುವ ವರೀಗೂ ಬೆನ್ನೆಲಬು ಬಾಗುವಂತೆ ಜನರು ದುಡಿಯುತ್ತಿದ್ದರು. ಒಂದೊಂದು ಜೋಳದ ಕಾಳು ಒಂದೊಂದು ಮುತ್ತಿದ್ದಂತೆ. ಹೊಟ್ಟಿಗೆ ಬಂಗಾರದ ಮೊಹರುಗಳನ್ನು ಕಟ್ಟಿಕೊಂಡು ಜನರು ಸಾರುತ್ತಿದ್ದರು. ಆದರೆ ಕಾಳುಗಳು ದೊರೆಯುತ್ತಿದ್ದಿಲ್ಲ.

ದೊರೆಯು ಮನಸ್ಸು ಮಾಡಿದರೆ ಏನು ತಾನೇ ಅನಾಧ್ಯಾ ? ಅಂದಿನ್ನಿಂದಲೂ ಹಿಡಿತದಲ್ಲಿ ಪ್ರಸಿದ್ಧಿಯನ್ನು ಪಡೆದ ನಿಮ್ಮ ತಂದೆಯೇ ಇಂಥಕೆ ಕಾರ್ಯಕ್ರಮ ಯೋಗ್ಯನೆಂದು ದೊರೆಯು ಕೆರೆಯ ಪುಸ್ತಕನೆಗಾಗಿ ಒಂದು ನೂರು ಜಂಡಿ ಜೋಳವನ್ನು ಕೊಟ್ಟು ಕಳಿಸಿದನು. ಜೋಳಕ್ಕಾಗಿ ಜನರು ಹಗಲಿಯಳು ಬೆಂದರು ಸುರಿಸುತ್ತಿದ್ದರು. ದುಡಿದರೆ ಕಾಳು ! ಕಾಳದ್ದರೆ ಕೂಳು !! ಕೂಳರದಿದ್ದರೆ ಗೋಳು !!! ಸರಿ. ಕಾರ್ಯವು ಪೂರ್ತಿ ಮುಗಿಯಲು ಬಂದಂತೆ ಕಾಳನ್ನು ಕೊಡುವದು ನಿಮ್ಮ ತಂದೆ ಕಡಿಮೆ ಮಾಡಿದರು. ಒಂದು ವಾರ ಪೂರ್ತಿಯಾಗಿ ದುಡಿಲಿಸಿಕೊಂಡು ಕೂನೆಯ ದಿವಸ ಕಾಳಿಲ್ಲವೆಂದು ಕೈಯೆತ್ತಿ ಬಿಟ್ಟುನು. ಇದ್ದ ಕಾಳನ್ನು ನೆಲಮನೆಯಲ್ಲಿ ಆಡಗಿಸಿಬಿಟ್ಟುನು. ಸಾವಿರಾರು ಕೂಲಿಯಾಳುಗಳು ನಿಮ್ಮ ಮನೆಯಲ್ಲಿಯೇ ಕುಳಿತರು. ದೊಡ್ಡಬಸಪ್ಪನು ಅವರೆದುರಿಗೆ ಮೂರು ದಿವಸಗಳ ವರಿಗೆ ಉಪವಾಸೆ ಕುಳಿತನು. ಅಂದಿನಿಂದಲೇ ಆ ಚಟ್ಟವನ್ನು ಕೆಡವಿಕೊಂಡಿದ್ದಾನೆ. ಜನರು ತಮ್ಮ ಮನೆಯಲ್ಲಿದ್ದ ಬಂಗಾರದ ವಸ್ತುಗಳನ್ನು ಇವನ ಮುಂದಿಟ್ಟು ಕಾಳಿಗಾಗಿ ಪ್ರಾಧಿಸಿದರು. ಹಸಿವೆಯನ್ನು ತಡೆಯಲಾರದೆ ಆನೇಕರು ಸತ್ತರು. ಅವರ ಬಂಗಾರವೆಲ್ಲಾ ಬಂದಿತು. ನಂತರ ಬಚ್ಚೆಟ್ಟಿ ಕಾಳನ್ನು ಮಾರಿ ಧನವನ್ನು ದೊರಕಿಸಿದನು. ಅಂತಲೇ ನಿಮ್ಮ ತಂದೆಯ ಹಿಡಿ ಹೊಸ್ಸೆಂದರೆ ದರಿದ್ರರ ಹಸಿರಕ್ತವಿದ್ದಂತೆ. ಅದೇ ಕೆರೆಯಿಂದ ಸಂಪಾದಿಸಿದ ಹಣವನ್ನು ಆದೇ ಕೆರೆಗೆ ಘ್ರಯಿಸಬೇಕೆಂದು ನಿಮ್ಮ ತಾಯಿಯ ಆಶೆ. ತಾಸಿದ್ದರೆ ಅದಾಗದೆಂದು ಅವಳು ಭಾವಿಸಿ ದೇಹವನ್ನು ತ್ಯಜಿಸಿದಳು. ಕೆರೆಯ ರಕ್ತವು ಮನೆಯಲ್ಲಿ ಬಿದ್ದದರಿಂದ ಮನೆಯ ರಕ್ತವು ಕೆರೆಯಲ್ಲಿ ಬಿದ್ದರೆ ಸಾಫರ್ಕತೆಯಿದೆ ಎಂದು ಅವಳಾಶೀಯಿತ್ತು. ಎಲ್ಲವೂ ನಿನ್ನ ಇಷ್ಟ ! ದೇವರು ನಿನ್ನನ್ನು ಕಾವಾಡಲಿ ” ಎಂದಿಟ್ಟು ಹೇಳಿ ಸುಮ್ಮನಾದನು.

ಆದರಫ್ರವು ರಾಯಪ್ಪನಿಗೆ ಆಗಬಾರದೆಂದು ಆವನ ಮತನಿತ್ತು. ಆದರೆ ರಾಯಪ್ಪನೂ ಏನೂ ತಿಳಿಯದವರಂತೆ ವರ್ತಿಸಿ ಆಲ್ಲಿಂದ ಎದ್ದು ಬಂದನು. ರಾಯಪ್ಪನು ತನ್ನ ಭಾವಿ ಮಾರ್ಗವನ್ನು ಮನಸ್ಸಿನಲ್ಲಿ ಆಗಲೇ ಕಲ್ಪಿಸಿ ಕೊಂಡೇ ಬಿಟ್ಟುನು. ನೇರವಾಗಿ ಮನೆಗೆ ಹೊದನು. ತಾಯಿ ಬರೆದಿಟ್ಟಿ ಕಾಗದವನ್ನು ಚೀಟಿಯಲ್ಲಿಟ್ಟು ತಾನೊಂದು ಚೀಟಿಯನ್ನು ಬರೆದು ಆದರಲ್ಲಿ ಬಿಟ್ಟುನು.

“ అవారె సంపత్తినేణుగైగే సంపత్తినాశియిల్ల. కనెక్చరెసనే అవసానద నంతర కనకవదు నాషరజనేగే వించలు, నన్న స్వత్తు నిమాటుప్తినేన్నా. ”

ఎందు బరేదు తాయియిట్టెద్ద ఉంగురదల్లియే ఇట్టును. ఆదరల్లి యావదోఁ ఒందు కప్పు వణిద పుడియిత్తు. ఆదరే కేరిగి తన్నన్నే ఆహుతియన్న కొడువ భరదల్లి యావదర బగ్గెయూ హెచ్చు విచారిస లిల్ల. తాయిగి కొట్టె వచనక్కుగి హిడిహొన్నిన బదలు హనిరక్తవన్న నీడలు నిధరిసియే చిట్టును. బెరళినల్లిట్టు ఉంగురవన్న ఆకస్మిక వాగి దొడ్డబసప్పును నోఇదను: “ రాయప్ప, ఆదు వజ్జదుంగుర. ఆదన్న ఎల్లియాదరా కళిదరే ననగి వ్యసనవేసిసుత్తదే. నిమ్మ తాయియ తవరుమనేయ స్వత్తదు. నిమ్మన్నను సాయువ కాలచ్చే ఆదన్న మారి బంద హణదింద బసప్పున మూత్రయన్న ప్రతిస్వాసిసలు నిమ్మ తాయిగి హేళిద్ద ళంతే. నిమ్మ తాయి హేళ ననగి ఒందు గుడి కట్టలు కేళిద్ద ళు. ఆదరే హణవేల్లిదే? తా! ఆదన్న ననగి కొట్టు బిడు. ”

రాయప్పను ఈ మాతన్న కేళి ఆదన్న దొడ్డబసప్పునిగి కొట్టు బిట్టును. ఆవను ఆదన్న బలగ్గేయల్లిట్టు కొండే హోఁదను. తాయియు హేళిద మాతన్న హేళబేఁకందు బయిసిదను. ఆదరే ముందిన సంకల్ప సాధనేయల్లి ఎల్లవూ మరేయాలితు. అందు రాత్రి ఉట మాడలు ఒల్లెనేందను. ఉళిదుదన్న ఆదేఁక కెడిసబేఁకందు దొడ్డబసప్పును తానే కాశికొండు ఉండుబిట్టును.

సంధ్యాదేవియు మరేయాగి రాత్రియు ఆగలే కాలిట్టెద్దళు. రాయప్పన మనస్సినల్లి విచారగళ నోఁడగళీద్ద వాతావరణవన్న ప్రకోపగొళిసిద్దవు. డంబళద జనరు గాఢ సిద్దియల్లి ముళుగిదాగ రాయప్పను ఎద్దు ఆ కేరియ బళి హోఁదను. ఆల్లిద్ద ఒందు కట్టగే

ಯಿಂದ ತನ್ನ ರುವಾಲದ ನೇರಿಲೆ ತನ್ನದೇ ರಕ್ತದಿಂದ “ನನ್ನ ತಂದೆಯ ಸಂತರ ನನ್ನ ಆಸ್ತಿ ರಾಜ್ಯದ ಸಾರ್ವಜನಿಕರ ಸೊತ್ತು; ತಾಯಿಯ ವಚನ ದಂತಿ ಹಿಡಿ ಹೊನ್ನನ್ನು ಕೊಡೆದೇ ಹನಿ ರಕ್ತ ಕೊಟ್ಟಿದ್ದೇನೆ.” ಎಂದು ಬರೆದನು.

ರಾತ್ರಿಯು ಸರಿಯಿತು. ಶೂಯನು ಮೂಡಿದನು. ನೆಸುಕಿನಲ್ಲಿ ಎದ್ದು ಜನರು ಅದನ್ನು ನೋಡಿ ಭೀತಿಗೊಂಡರು. ರಾಯಪ್ಪನ ಆತ್ಮಹತ್ಯೆಯ ವಾರ್ತೆಯನ್ನು ದೊಡ್ಡ ಬಸಪ್ಪನಿಗೆ ತಿಳಿಸಲು ಬಂದರು. ಎಷ್ಟು ಬಾಗಿಲ ಬಡೆದರೂ ದೊಡ್ಡ ಬಸಪ್ಪನು ಬಾಗಿಲನ್ನೇ ತೆರೆಯಲಿಲ್ಲ. ಜನರೆಲ್ಲರೂ ಕೂಡಿ ಬಾಗಿಲ ಮುರಿದು ಒಳಹೊಕ್ಕಿದು.

ಅದರೆ ದೊಡ್ಡ ಬಸಪ್ಪನು ಅಲ್ಲಿಯೇ ಮಲಗಿ ಪ್ರಾಣ ಬಿಟ್ಟಿದ್ದಾನೆ. ಬಾಯಲ್ಲಿ ಕವ್ವು ರನೆ ಉಳಿದಿತ್ತು. ಅದೇ ರೀತಿ ಉಂಗುರದಲ್ಲಿಯೂ ಕವ್ವು ಬಣ್ಣದ ಕಲೆಯಿತ್ತು. ಅದರಲ್ಲಿ ಏನಾದರೂ ವಿಷವಿದ್ದಿರಬಹುದೆಂದು ಜನರು ತಕ್ಷಿಸಿದರು. ಅದರಿಂದಲೇ ದೊಡ್ಡ ಬಸಪ್ಪನ ಮರಣವಾಯಿತು. ಮಲ್ಲವ್ವನೂ ಅದರಿಂದಲೇ ತೀರಿದಳಿಂದು ಜನರಿಗೆ ತಿಳಿದಿತ್ತು. ಅದರೆ ರಾಯಪ್ಪನ ಕೊನೆಗೆ ಜನರು ವಿಷಾದವಟ್ಟಿರು.

ರಾಯಪ್ಪನ ಆಶಯಂತೆ ಉರವರು ಕೂಡಿ ಕೆರೆಯನ್ನು ಕಟ್ಟಿಸಿದರು. ಇಷ್ಟು ಅಪಾರ ಸಂಪತ್ತಿನ ಸಂಗ್ರಹಕ್ಕೆ ದೊಡ್ಡ ಬಸಪ್ಪನೇ ಕಾರಣವೆಂದು ಒಂದು ವಿಶಾಲವಾದ ಗುಡಿಯನ್ನು ಕಟ್ಟಿಸಿದ್ದಾರೆ. ಅದರಲ್ಲಿ ಮಲ್ಲವ್ವನ ವಿಷದುಂಗುರವನ್ನು ಮಾರಿ ಬಂದ ಹಣದಿಂದ ಚಿಕ್ಕ ಮೂರ್ತಿಯನ್ನು ಕೂಡಿಸಿದ್ದಾರೆ. ದೊಡ್ಡ ಬಸಪ್ಪನ ಹಣದಿಂದ ಗುಡಿಯಾದರೆ ಮಲ್ಲವ್ವನ ಹಣ ದಿಂದ ಮೂರ್ತಿಯಾಯಿತು. ಅಂತಲೇ ಗುಡಿಯತಕ್ಕ ಮೂರ್ತಿಯು ಭವ್ಯವಿಲ್ಲ. “ಕುಲತೀಲಕ ಕುಂಕುಮದಲಿನೇ ರಾಜ್ಯದುಳಿವು” ಎಂಬ ಮಲ್ಲವ್ವನ ವಾತು ನಿಜವೇನಿಸಿತು.

ದೊಡ್ಡ ಬಸಪ್ಪನು ವಿಷದಿಂದ ಸತ್ತನು. ರಾಯಪ್ಪನು ಆತ್ಮಹತ್ಯೆಯಿಂದ ತೀರಿದನು. ಅಂತೂ ಇಬ್ರರ ಪಾಣಗಳು ಹೊಡುದರಿಂದಲೇ

ಡಂಬಳದ ಕೆರೆಯು ಉದ್ದಾರವಾಗಿ ಜನರಿಗೆ ಅದರ ಲಾಭವು ದೊರೆಯ ಹತ್ತಿತು.

ಹೀಗಾಗಿ ಜಾತೀಯ ದಿನ ಇಷ್ಟೆಲ್ಲ ಲೋಕಕಲಾಳಣ ಕಾರ್ಯಕ್ರಮಗಾಗಿ ಕಾರೆಣವಾದ ಆ ವಸ್ತುದುಂಗುರವು ಪುಣ್ಯವಂತರಿಗಷ್ಟೇ ಕಾಣುವದೆಂಬ ಪ್ರತೀತಿಯಿದೆ. ಜನರೂ ತಮ್ಮ ಇಷ್ಟಿಸಿದಿಗಾಗಿ ಮಲ್ಲವ್ವನನ್ನು ಬೇಡಿ ಕೊಳ್ಳುತ್ತಾರೆ. ಮಲ್ಲವ್ವನೆಂದರೆ ಆ ಜನರ ಭಾಗ್ಯದ ದೇವತೆಯು!

ಮಹಾಲಿಂಗ

ಶಿರಹಟ್ಟಯಿಂದ ಪಕ್ಕಿಮಕ್ಕೆ ಒಂಬತ್ತು ಮೈಲುಗಳಂತರದಲ್ಲಿ ಒಂದು ವಿಶಾಲಶ್ರೇಷ್ಠಿಯ ಬೆಟ್ಟಿವಿದೆ. ಆ ವಿಶಾಲ ಹಾಗು ಉನ್ನತವಾದ ಬೆಟ್ಟಿದ ತುದಿಯಲ್ಲಿ ಒಂದು ಪುರಾತನವಾದ ಮಹಾಲಿಂಗನ ಭಂಜಿ ದೇಗುಲವಿದೆ. ಆ ದೇಗುಲದಿಂದಲೇ ಬೆಟ್ಟಿಕ್ಕೆ ಮಹಾಲಿಂಗನ ಬೆಟ್ಟಿವೆಂದು ಕರೆಯುತ್ತಾರೆ. ಸಹ ಸ್ತಾಪಿಸುತ್ತಿರುವ ಏಕಕಾಲಕ್ಕೆ ದೇಗುಲದಲ್ಲಿ ಸೇರುವಪ್ಪು ವಿಶಾಲವಾದ ಮಂದಿರವನ್ನು ನಿರ್ಮಿಸಿದ್ದಾರೆ. ಅಂತಹ ಭಂಜಿ ದೇಗುಲದಲ್ಲಿ ತೀರ ಚಿಕ್ಕದಾದ ಒಂದೇ ಶಿಲೆಯಲ್ಲಿ ಕಟ್ಟಿದ ಗಭರ್ಗುಡಿಯಿದೆ. ದೇಗುಲವು ಮಾತ್ರ ಬಹು ಸುಂದರವಿದೆ. ಶಿಲೆಯು ಮೇಣದಂತಿದ್ದಿತೋ ಎಂಬಂತೆ ಶಿಲ್ಪಿಗಳು ಕಲಾಕುಸುರಿಯನ್ನು ಸೂರೆ ಮಾಡಿದ್ದಾರೆ. ಇಂತಹ ಕಲಾಪೂರ್ಣ ದೇಗುಲ ದಲ್ಲಿ ಇಂತಹ ಚಿಕ್ಕ ಹಾಗೂ ತೀರ ಸಾಮಾನ್ಯ ಗಭರ್ಗುಡಿಯನ್ನೇಕೆ ಕಟ್ಟಿದ ರೀಂದು ಸೊಡಿದವರು ಆಶ್ಚರ್ಯಪಡುತ್ತಾರೆ.

ಈ ದೇಗುಲದಲ್ಲಿ ಶ್ರೀಯರೇ ಪ್ರವೇಶಿಸುವಂತಿಲ್ಲ. ಬೆಟ್ಟಿದ ಆಡಿಯ ಲ್ಲಿಯೂ ಒಂದು ಮಹಾಲಿಂಗನ ದೇಗುಲವಿದೆ. ಆ ಎರಡೂ ದೇಗುಲಗಳಲ್ಲಿ ಇನ್ನೊಂದು ವೈಚಿತ್ರ್ಯವಿದೆ. ಬೆಟ್ಟಿದ ತುದಿಯ ದೇಗುಲದಲ್ಲಿ ಶಿವನ ದೇಹ ವಿಷ್ಣೇ ಪ್ರತಿಷ್ಠಾಪಿಸಲ್ಪಟ್ಟಿದೆ. ಆ ಮೂರ್ತಿಗೆ ಹಸ್ತವಾದಗಳೇ ಇಲ್ಲ. ನೀವು ಯಾರಾದರೂ, ಯಾವನರು ಆ ಮೂರ್ತಿಯನ್ನು ಭಗ್ನಗೊಳಿಸಿರಬೇಕೆಂದು ಸಂಶಯ ತೆಗೆದುಕೊಳ್ಳಬಹುದು. ಆದರೆ ಅದು ಹಾಗಲ್ಲ. ಬೆಟ್ಟಿದಡಿಯ ಲ್ಲಿದ್ದ ದೇಗುಲದ ಗಭರ್ಗುಡಿಯಲ್ಲಿ ಕೇವಲ ಶಿವನ ಪಾದಹಸ್ತಗಳು ಇರುತ್ತವೆ. ಕೆಳಗನ ದೇಗುಲದ ವಾದಹಸ್ತಗಳು ಮೇಲಿನ ಮಹಾಲಿಂಗನ ದೇಗುಲದುವುಗೆ

ಉಂದು ಅಶ್ವಿಯ ಜನರು ಹೇಳುತ್ತಾರೆ. ಪ್ರತಿವರುವನ್ನೂ ಜಾತೀಯ ಕಾಲಕ್ಕೆ ಬೆಟ್ಟಿದ ಮೇಲಿಂದ ಶಿವನ ದೇಹವನ್ನು ತಂದು ಬೆಟ್ಟಿದಡಿಯ ದೇಗುಲದಲ್ಲಿರಿಸುತ್ತಾರೆ. ಅಂದು ಶಿವನು ಸದೇಹನಾಗಿ ಜನರಿಗೆ ಪೂಣಾಕಾರದಲ್ಲಿ ದರ್ಶನವನ್ನೀಯುತ್ತಾನೆ. ಅಂದು ಮಾತ್ರ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿಯಾರೂ ಶಿವನನ್ನು ನೋಡಬಹುದು. ಆದರೆ ಶಿವನು ಮತ್ತೆ ಬೆಟ್ಟಿದ ಮೇಲಕ್ಕೆ ಹೋಗಿ ತನ್ನ ದೇವಾಲಯದಲ್ಲಿದ್ದರೆ, ಯಾವ ಸ್ತ್ರೀಯರೂ ಆ ದೇಗುಲದ ಮೇಲೆ ನೇರಳನ್ನೂ ಹಾಕುವಂತಿಲ್ಲ.

ಬೆಟ್ಟಿದಡಿಯ ದೇಗುಲವು ಫೋರಾರಣ್ಯದಲ್ಲಿದೆ. ಆ ದೇಗುಲದ ಮೇಲೆ ರವಿಯ ರಶ್ಮಿಗಳು ಬೀಳುವುದೇ ಕಡಿಮೆ. ಆದರೆ ಸಮಿಂಬಕ್ಕೆ ಲಂಬಾಣಿಗ ರೆಂಬ ಕಾಡು ಜಾತಿಯ ಜನರು ವಾಸಿಸುತ್ತಾರೆ. ಅಲ್ಲಿ ಸಾಗುವಳಿ ಮಾಡಲು ಭೂಮಿಗಳೇ ಇಲ್ಲ. ಸುತ್ತಲೂ ಹತ್ತಾರು ಮೈಲು ದಟ್ಟವಾದ ಆಡವಿ. ಯಾವ ಉದ್ದೇಶಗಾಗಿ ಜೀವನವನ್ನು ಸಾಗಿಸುತ್ತಾರೆ. ಆವರ ಶಾಶ್ವತವೃತ್ತಿ ಚೋರವುತ್ತಿ. “ಕಳ್ಳುತನವನ್ನು ಮಾಡಿಯೇ ಜೀವನವನ್ನು ಸಾಗಿಸಬೇಕು” ಎಂದು ತಮ್ಮ ಮಕ್ಕಳಿಗೆ ಚೋರಿಸುತ್ತಾರೆ. ಆ ರೀತಿಯಾಗಿ ಮಹಾಲಿಂಗನು ಆವರಿಗೆ ಶಾಪ ವಿತ್ತಿರುವನಂತೆ. ಆವರು ಜೀವನವನ್ನು ಸಾಗಿಸುವ ರೀತಿಯನ್ನು ನೋಡಿದರೆ ಅವರ ಮಾತಿನಲ್ಲಿ ತಘ್ಯವಿಡಿಯೆಂದು ಕಂಡುಬರುತ್ತದೆ. ಆ ಬೆಟ್ಟಿದಡಿಯ ದೇಗುಲವನ್ನು ಲಂಬಾಣಿಗರ ಸಹಾಯವಿಲ್ಲದೆ ಯಾರೂ ಗುರುತಿಸುವಂತಿಲ್ಲ. ಅಂತಹ ನಿಖಿಲವಾದ ಅರಣ್ಯದಲ್ಲಿ ಆ ದೇಗುಲವಿದೆ. ಲಂಬಾಣಿಗಳೇ ಆದರ ಆರಾಧಕರು.

ಮಹಾಲಿಂಗನು ತನ್ನ ಹಸ್ತ-ವಾದಗಳನ್ನು ಒಂದು ದೇಗುಲದಲ್ಲೀ ಇಚ್ಛಿ? ದೇದವನ್ನು ಬೆಟ್ಟಿದ ಮೇಲಿನ ದೇಗುಲದಲ್ಲೀ ಇಚ್ಛಿಸಿದ? ಬೆಟ್ಟಿದ ಮೇಲಿನ ದೇಗುಲಕ್ಕೆ ಸ್ತ್ರೀಯರೇಕೆ ಹೋಗುವಂತಿಲ್ಲ? ಇಂದಿಗೂ ಆ ಲಂಬಾಣಿಗರು ಚೋರವುತ್ತಿರುತ್ತಿಯನ್ನೇ ಇಚ್ಛಿಸಿ ಜೀವನವನ್ನು ಸಾಗಿಸುತ್ತಾರೆ? ಯಾವ ಇತಿಹಾಸವೂ ಇದಕ್ಕೆ ಸಮರ್ಪಕವಾದ ಉತ್ತರವ್ಯಾಯಾರದು. ಆದರೆ ತಲೆ

ತಲೆಗಳಿಂದಲೂ ಇಳಿದುಬಂದು ಆ ಹೆಚ್ಚಿಗರ ಮಂಧೈ ನಿಂತಿರುವ ಅದೊಂದು ಕಢಿಯನ್ನು ಕೇಳಿದರೆ, ನಮ್ಮ ಮೇಲಿನ ಸಮನ್ಯೆಗಳು ತಾವೇ ಪರಿಹಾರವಾಗುತ್ತವೆ. ಆ ಬೆಟ್ಟೆದಡಿಯ ದೇಗುಲದ ಸುತ್ತುಲೂ ವಾಸಿಸುವ ಲಂಬಾಣಿಗರ ಉರು ಮಹಾಲಿಂಗಪೂರ. ಅಲ್ಲಿಯ ಲಂಬಾಣಿಗರು ಶಿರಹಣ್ಣಿಯ ಸುತ್ತುಮುತ್ತುಲಿನ ಪ್ರದೇಶಗಳಿಗೆಲ್ಲಾ ತೊಂದರೆ ಕೊಡುತ್ತಾರೆ. ಸುಗ್ರಿಯ ಸಮಯಕ್ಕಂತೂ ಅವರ ಕಳ್ಳುತನವನ್ನು ಹಿಡಿದವರೇ ಇಲ್ಲ. ಕಳ್ಳುತನದ ಆವರಾಧಕ್ಕಾಗಿ ಒಂದು ನುನೆಯು ಯಜಮಾನನನ್ನು ಸೇರಿಹಿಡಿದರೆ ಆ ಉರಿನ ಉಳಿದ ಜನರು ಆ ಮನೆಯವನ ಹೆಂಡಿರು—ಮಂತ್ರಜನ್ನು ವೋಷಿಸುತ್ತಾರೆ. ಹೀಗಾಗಿ ಅವರ ಆ ವೃತ್ತಿಯನ್ನು ಉಚ್ಯಾಟಿಸಿ ಮಾಡುವುದೇ ಅಸಾಧ್ಯವಾಗಿದೆ.

ಸಹಸ್ರಾರು ವರುಷಗಳಾಚಿಯ ಸಂಗತಿ ಇರಬಹುದು: ಆ ಬೆಟ್ಟೆದ ತುದಿಯಲ್ಲಿ ವಿಸ್ತೀರ್ಣವಾದ ಪ್ರದೇಶವಿದೆ. ಅಲ್ಲಿ ವೀರಕೇಸರಿಯೆಂಬ ರಾಜನು ಆಳತ್ತಿದ್ದನು. ಹೆಸರಿಗೆ ತಕ್ಕಂತೆ ಕೃತಿಯಲ್ಲಿಯೂ ಪರಿಣತಿದ್ದನು. ಬೆಟ್ಟೆಕ್ಕೂ ಅವನ ಪ್ರದೇಶಕ್ಕೂ ಹತ್ತಿಂಟು ಗಾವುದ ದೂರ. ವೀರಕೇಸರಿ ಶಿವಭಕ್ತ. ಶಿವನನ್ನು ಭಜಿಸದೆ ಎಂದಿಗೂ ಭೋಜನವನ್ನು ಮಾಡುತ್ತಿರೆಲ್ಲ. ವೀರಕೇಸರಿಯ ಭಕ್ತಿಗೆ ಮೆಚ್ಚಿ ಶಿವನು ಕನಸಿನಲ್ಲಿ ಹೇಳಿದನಂತೆ.— “ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನಿನಗೆ ನಿತ್ಯವೂ ದರ್ಶನವನ್ನೀಯಬೇಕೆಂಬ ಅಪೇಕ್ಷೆಯ ಮೂಲಕ ನಿನ್ನ ಬೆಟ್ಟೆದಲ್ಲಿಳಿದ್ದೇನೆ. ಅಲ್ಲಿಯೇ ದೇಗುಲವನ್ನು ನಿರ್ವಿಷಿಸನ್ನನ್ನು ಪ್ರತಿಷ್ಠಿಸಿಸು.”

ಮರುದಿವಸ ವೀರಕೇಸರಿಯು ತನ್ನ ಪರಿವಾರ ಸಮೇತನಾಗಿ ಬೆಟ್ಟೆಕ್ಕೆ ಬಂದು ಆದನ್ನು ಶೋಧಿಸಿದನು. ಒಂದು ವೃಕ್ಷದ ಕೆಳಕ್ಕೆ ಸುಂದರವಾದ ಶಿವನ ಮೂರ್ತಿಯು ನಿಂತಿತ್ತು. ವೀರಕೇಸರಿಯು ಸುಪ್ರಿತನಾಗಿ ಆ ಮೂರ್ತಿಯ ಸುಂದರತೆಗೆ ತಕ್ಕಂತೆ ಸುಂದರವಾದ ಹಾಗೂ ವಿಶಾಲವಾದ ದೇಗುಲವನ್ನು ಕಟ್ಟಿಸೆಲು ನಿರ್ಣಯಿಸಿದನು. ಆ ದೇಗುಲದ ನಿರ್ಮಾಣದ ಸಣ್ಣಂತಹಕ್ಕಾಗಿ ರಾಜಧಾನಿಗೆ ಮರಳಿ ಬಂದನು. ಮಂತ್ರಿಗಳನ್ನು ಹಾಗು ರಾಜೀಯನ್ನು ವಿಚಾರಿಸಿ, ದೇಗುಲದ ರೂಪರೇಷನ್‌ನ್ನು ಯೋಚಿಸಿದನು. ರಾಜ್ಯದಲ್ಲಿಯ ಉತ್ತಮೋತ್ತಮ ಶಿಲ್ಪಿಗಳನ್ನು ಆಹ್ವಾನಿಸಿದನು. ದೇಗುಲದ

ನಿಮಾಂಕಣಕ್ಕಾಗಿ ತನ್ನ ಭಾಂಡಾರವನ್ನೇ ತೆರೆದಿಟ್ಟುನು. ದೇಹದ ತುಂಬಾ ಕಣ್ಣಿಗಳನ್ನು ಮಾಡಿಕೊಂಡು ಆ ಕಾರ್ಯಕ್ರೇ ಸನ್ನದ್ಧನಾದನು. ಎಲ್ಲ ಸಾಮಗ್ರಿಗಳನ್ನು ಕೂಡಿಸಿಕೊಂಡು ಶಿಲ್ಪಿ ಸಮೀತ ಚಿಟ್ಟಕ್ಕೆ ಬಂದನು. ಆಗರೆ ಅಲ್ಲಿದ್ದ ಶಿವಮೂರ್ತಿಯು ಎಲ್ಲಿಯೋ ಮಾರುವಾಗಿತ್ತು. ಯಾರೋ ದುಷ್ಪರು ಆ ಪ್ರತಿಮೆಯನ್ನು ಅಪಹರಿಸಿಕೊಂಡು ಹೋಗಿದ್ದರು.

ವೀರಕೇಸರಿಗೆ ಅತಿ ವಿಷಾದವೆನಿಸಿತು. ಇದೇಕೋ ಅಮಂಗಲವೆನಿಸಿತು. ಆದರೂ ದೇಗುಲವನ್ನು ಕಟ್ಟಲು ಶಿಲ್ಪಿಗಳಿಗೆ ಆಜ್ಞಾಪಿಸಿ, ತನ್ನ ಗುಪ್ತ ಚಾರರನ್ನು ರಾಜ್ಯದ ಅಷ್ಟದಿತೆಗಳಿಗೂ ಕಳಿಸಿದನು. ಆ ಮೂರ್ತಿಯ ಶೋಧನೆಯಲ್ಲಿ ದೊರೆಯು ನಿದ್ದೆಯನ್ನೇ ಮಾಡಿದಾದನು. “ಆ ಮೂರ್ತಿ ಹೋದರೇ ನಾಯಿತು? ಅಂತಹ ಸಹಸ್ರರು ಸುಂದರ ಮೂರ್ತಿಗಳನ್ನು ಕಡೆಸುವ ನಾಮಧ್ಯರ ಹಾಗು ಸಂಪತ್ತುಗಳು ನಮ್ಮ ಬಳಿಯಿರಲು ಅದಕ್ಕೇಕೆ ಚಿಂತಿ?” ಎಂದು ರಾಣಿಯು ವೀರಕೇಸರಿಯನ್ನು ಕೇಳಿದಳು.

“ನಿನಗಿಂತಲೂ ಸುಂದರವಾದ ಸ್ತ್ರೀಯರು ಈ ರಾಜ್ಯದಲ್ಲಿ ನನಗೆ ದೊರೆಯುತ್ತಿರುವಾಗ, ನಿನ್ನನ್ನೇ ರಾಣಿಯಂದು ಏಕೆ ಕರೆಯುತ್ತೇನೆ? ನೀನು ಚಣ ಕಾಲ ಆಗಲಿದರೆ ನನಗೇಕೆ ದುಃಖವಾಗುತ್ತದೆ?” ಎಂದು ರಾಣಿಯನ್ನೇ ಮರಳಿ ಆತ ಪ್ರಶ್ನಿಸಿದನು. ರಾಣಿಗೆ ಮುಂದೆ ಮಾತನಾಡಲಿಕ್ಕೆ ಮಾರ್ಗವೇ ಉಳಿಯದಾಯಿತು.

ಪರಿಚಾರಕರು, ಆರಮನೆಯ ಪರಿವಾರದವರು, ರಾಜ್ಯಾಧಿಕಾರಿಗಳು ಹಾಗು ಪ್ರಜೆಗಳು ದೊರೆಯ ಚಿಂತಿಗಾಗಿ ವಿಷಾದಿಸಿದರು. ಶೋಧನೆಗೆಂದು ಹೋದ ಗುಪ್ತಚಾರರು ಒಬ್ಬೊಬ್ಬರೇ ಸಿರಾಶರಾಗಿ ಮರಳಿ ಬರಹತ್ತಿದರು. ಯಾವ ಗುಪ್ತಚಾರನೂ ಮೂರ್ತಿಯು ಎಲ್ಲಿರುವದೆಂಬ ವಾತೀಯನ್ನೇ ತರದಾದನು. ಇತ್ತು ದೇಗುಲದ ನಿಮಾಂಕಣವು ನಡವೇ ಇತ್ತು. ದೇಗುಲವು ಏರುತ್ತ ನಡೆದಂತೆ ದೊರೆಯ ಮನಸ್ಸಿನ ಚಿಂತಿಯೂ ಹಿರಿದಾಗುತ್ತ ನಡೆಯಿತು. ಒಬ್ಬ ಚಾಣಾಕ್ಕೆ ಗುಪ್ತಚಾರನನ್ನು ಲಿದು ಎಲ್ಲರೂ ನಿರಾಶರಾಗಿ ಮರಳಿ ರಾಜಧಾನಿಗೆ ಬಂದರು. ಆ ಒಬ್ಬನೇ ಒಬ್ಬ ಗುಪ್ತಚಾರನ ಮೇಲೆ ರಾಜನ ಆಶೀ

ಯಿತ್ತು. ಆ ಆತೀಯ ಭರವಸೆಯ ಮೇಲೆ ವೀರಕೇಶರಿಯ ಜೀವನ್ ದೇಹವನ್ನು ಅಂಟಿಕೊಂಡಿತ್ತು.

ಆ ಒಬ್ಬನೇ ಒಬ್ಬ ಚಾಳಾಪ್ಪೆ ಗುಪ್ತಚಾರನಾದ ಯಶೋಧನನು, ಸೇರವಾಗಿ ಲಂಬಾಣಿಗರ ವಸತಿಗೆ ತೆರಳಿ ಅಲ್ಲಿಯೇ ವಾಸಿಸಲು ಪ್ರಾರಂಭಿಸಿದನು. ಯಶೋಧನನು ಇರುತ್ತಿದ್ದ ಲಂಬಾಣಿಗರ ಯಜಮಾನನು ನಿತ್ಯನೂ ಯಶೋಧನನಿಗೆ ದೇವರ ತೀರ್ಥ-ಪ್ರಾಂಗಣನ್ನು ಕೊಡುತ್ತಿದ್ದನು. “ಅವು ಎಲ್ಲಿಯವು? ಯಾವ ದೇವರವು?” ಎಂದು ಕೇಳಿದರೆ, ಆ ಲಂಬಾಣಿಯು ಹೇಳುತ್ತಿರಲಿಲ್ಲ. ಯಶೋಧನನು ಆ ಲಂಬಾಣಿಯು ಮಗಳ ಸ್ವೇಹವನ್ನು ಬೆಳೆಸಿ, ಎಲ್ಲಿ ಆ ಮೂರ್ತಿಯಿದೆಯೆಂಬುದನ್ನು ಕೇಳಿಕೊಂಡನು. ಅವರ ಬಳಿ ಮೂರ್ತಿಯು ಇರಲೇಬೇಕೆಂದು ಖಚಿತಪಡಿಸಿಕೊಂಡನು. ಒಮ್ಮೆ ಆ ಲಂಬಾಣಿ ಯಜಮಾನನನ್ನು ದೇಗುಲಕ್ಕೆ ಕರೆದೂ ಯೈಬೇಕೆಂದು ಬಹುಪರಿಯಾಗಿ ಬೇಡಿಕೊಂಡನು. ಆ ಲಂಬಾಣಿಯು “ಸಿನಗೆ ದೇವರ ದರ್ಶನವನ್ನು ಮಾಡಿಸುತ್ತೇನೆ. ಆದರೆ ಆ ದೇಗುಲದ ಹಾದಿಯನ್ನು ಮಾತ್ರ ಶೋರಿಸಲಾರೆ. ಆದುದರಿಂದ ಕಣ್ಣಿಗೆ ಅರಿವೆಯನ್ನು ಕಟ್ಟಿ ನಿನ್ನನ್ನು ಅಲ್ಲಿಗೆ ಕರೆದೂ ಯೈತ್ತೇನೆ” ಎಂದು ಹೇಳಿದನು.

ಆದಕ್ಕೆ ಯಶೋಧನನು ಒಪ್ಪಿದನು. ಯಾರಿಗೂ ಕಾಣದಂತೆ ಕೈಯಲ್ಲಿ ಆಕ್ರೋಯ ಕಾಳುಗಳನ್ನು ಹಿಡಿದುಕೊಂಡನು. ಆ ಲಂಬಾಣಿಯು ಯಶೋಧನನ ಕಣ್ಣ ಗಳನ್ನು ಕಟ್ಟಿ ಕೈಯಲ್ಲಿ ಒಂದು ಕೊಲನ್ನು ಕೊಟ್ಟನು. ಆ ಕೊಲಿನ ಇನ್ನೊಂದು ತುದಿಯನ್ನು ಹಿಡಿದು ತಾನೇ ಮಾರ್ಗದರ್ಶನ ಮಾಡಿದನು. ಅವನ ಹಿಂದೆ ಹೊರಟ ಯಶೋಧನನು ಒಂದೊಂದೇ ಆಕ್ರೋಯ ಕಾಳನ್ನು ಹಾದಿಗುಂಟಿ ಉದುರಿಸುತ್ತ ದೇಗುಲಕ್ಕೆ ಹೋದನು. ಅಲ್ಲಿ ಕಣ್ಣ ತೆರೆದ ಮೇಲೆ ದೇವರನ್ನು ನೋಡಿ ಸಂಪೀಠಿಪಟ್ಟಿನು. ತಮ್ಮದೇ ಮೂರ್ತಿಯನ್ನು ಲಂಬಾಣಿಗರು ಕದ್ದಿರುವರೆಂದು ಖಚಿತಪಡಿಸಿಕೊಂಡನು. ಅಲ್ಲಿಯೇ ಏನಾದರೂ ಮಾಡಿದ್ದರೆ ಅವನ ಪ್ರಾಣವೇ ಉಳಿಯುವಂತಿರಲಿಲ್ಲ. ದೇವರನ್ನು ಪುನಃ ಪ್ರಾಂಗಣಿಸಿ, ಕುರುಡುಗಟ್ಟಿನಿಂದ ಆ ಲಂಬಾಣಿಯನ್ನು ಹಿಂಬಾಲಿಸಿ ಮನೆಗೆ ಬಂದನು.

ಆ ಲಂಬಾಣಿಯ ಕಣ್ಣ ತಪ್ಪಿಸಿ ಒಂದುಗಡೆ ಯಾರೋಧನನು, ತಾನೇಗಿದೆ ಅಕ್ಕೆಯ ಕಾಳಿನಗುಂಟ ಹೋಗಿ ದೇಗುಲವನ್ನು ಗೊತ್ತುಪಡಿಸಿ ಕೊಂಡನು. ನಾಲ್ಕುರು ದಿವಸಗಳ ವರೆಗೆ ಆ ಲಂಬಾಣಿಯರ ಮನೆಯಲ್ಲಿದ್ದು, ಒಂದು ದಿವಸ ಅವರಿಗೆ ಹೇಳಿದಂತೆ ಆವರ ಮನೆಯನ್ನು ಬಿಟ್ಟು ತನ್ನ ರಾಜ್ಯಕ್ಕೆ ಬಂದನು. ತನ್ನ ದೊರೆಯಾದ ವೀರಕೇಸರಿಗೆ ಎಲ್ಲ ವ್ಯತ್ತಾಂತವನ್ನು ಅರುಹಿದನು. ವೀರಕೇಸರಿಗೆ ತೈಸ್ತಿಯಾಯಿತು. ಯಶೋಧನನಿಗೆ ಕಕ್ಷ ಮರ್ಯಾದೆಯನ್ನಿತ್ತನು. ಮತ್ತೆ ಅರವನೆಯಲ್ಲಿ ಸಂಭ್ರಮದ ವಾತಾವರಣವು ಪಸರಿಸಹಿತಿತು. ದೊರೆಯು ಉಪಾಯವಾಗಿಯಾಗಲಿ ಅಥವಾ ಸೈನಿಕರ ಒತ್ತಾಯ ದಿಂದಾಗಲಿ ಆ ಮೂರ್ತಿಯನ್ನು ಕಿರುತ್ತು ತರಬೇಕೆಂದು ಬಯಸಿದನು. ತಾನು ಕಟ್ಟಿದ ದೇಗುಲಕ್ಕೆ ತಕ್ಕುದಾಗಿ ತನ್ನದೇ ಮೂರ್ತಿ ದೊರೆಯಿತೆಂದು ಸಂತೋಷವಟ್ಟಿನು.

ಅಂದು ರಾತ್ರಿ ನಿದ್ರೆ ಹೋದಾಗ, ಕನಸಿನಲ್ಲಿ ಅಂದು ಕಾಣಿಸಿಕೊಂಡ ಶಿವನು ಮತ್ತೆ ಬಂದನು. ನಿನ್ನ ಸತ್ಯವರಿಕ್ಕೆಗೆ ನಾನು ಕಣ್ಣತಪ್ಪಿಸಿದ್ದೆ ವೀರ ಸಿಂಹ! ನಿನ್ನಲ್ಲಿ ನಿಜವಾಗಿಯಾ ಭಕ್ತಿಯಿದೆ. ನನಗೆ ಆ ಲಂಬಾಣಿಗರು ಮಾಡುತ್ತಿರುವ ನೇವೆಯನ್ನು ನೋಡಿದರೆ, ಅಲ್ಲಿಂದ ಹೊರಡಲೇಬಾರದೆಂದು ಎನಿಸುತ್ತುದೆ. ಆದರೆ ನಿನ್ನ ಪ್ರೀತಿ ಅದಕ್ಕೂ ಅತ್ಯಧಿಕ! ನೀನು ಲಂಬಾಣಿಗರಿಂದ ನನ್ನನ್ನ ಕಿರುತ್ತುಕೊಂಡು ಬರಬೇಡ! ನಿನ್ನ ದೇಗುಲದ ಬಳಿಯೇ ಬಿದ್ದ ಕವ್ಯ ಶಿಲೇಯಲ್ಲಿ ನಾನಿದ್ದೇನೆ. ಆ ಶಿಲೇಯನ್ನು ಕೆತ್ತಿ ನಿನಗೆ ಬೇಕಾದ ಹಾಗೆ ನನ್ನ ರೂಪವನ್ನು ಸಿದ್ಧಪಡಿಸಿಕೊಂಡು ಪ್ರತಿಷ್ಠಾಪಿಸು. ನನಗೆ ಬೇಸರಿಕೆ ಬಂದರೆ, ನಾನೇ ಆ ಲಂಬಾಣಿಗರಿಂದ ಹೊರಬರುವೆನು. ” ಎಂದು ಹೇಳಿದನು.

ದೊರೆಯು ಮರುದಿವಸ ಏಳುವ ಮುಂದೆ ಪ್ರಸನ್ನಚಿತ್ತನಾಗಿಯೇ ಎಷ್ಟಿನು. ಶಳೀದು ಹೋದ ರಾಜನ ಚೀತನೋತ್ಸಾಹಗಳು ಚಿಗುರುತ್ತಿದ್ದವು. ರಾಣಿಗೆ ತನ್ನ ಕನಸನ್ನು ತಿಳಿಸಿದನು. ಆನನ್ನ ಅವಳು ನಂಬದಾದಳು. ಅವಳಿಗೆ ದೇವರಲ್ಲಿ ಶ್ರದ್ಧೆಯೇ ಇರಲಿಲ್ಲ. ದೊರೆಯು ಒತ್ತಾಯಕ್ಕಾಗಿ ತಲೆದೊಗಿದಳು. ದೊರೆಗೆ ತಿಳಿದದ್ದು ಮಾಡಲು ತನ್ನ ಸಮೃತಿಯನ್ನು ಸೂಚಿಸಿದಳು.

ಇತ್ತುಕಡೆ ನೊದಲೇ ನಿರ್ಮಿಸಲು ಪ್ರಾರಂಭವಾಗಿದ್ದ ದೇಗುಲವು ಮುಗಿಯುತ್ತು ಬಂಡಿತ್ತು, ಆ ಸುಂದರ ದೇಗುಲವನ್ನು ನೋಡಲು ರಾಜ್ಯದ ಜನರು ತಂಡೊವೆತಂಡನಾಗಿ ಬರುತ್ತಿದ್ದರು. ಆದರೆ ಒಳಕ್ಕೆ ಮೂರ್ತಿಯಿಲ್ಲ. ವೀರ ಕೇಸರಿಯ ಮತ್ತೆ ಎಲ್ಲ ಶಿಲ್ಪಗಳನ್ನೂ ಕಲೆಹಾಕಿ, ಅವರಿಗೆ ಮೂರ್ತಿಯನ್ನು ಸಿದ್ಧಪಡಿಸಲು ಹೇಳಿದನು. ಕಷ್ಟಾದ ಶಿಲೆ ಆ ದೇಗುಲದಿಂದ ಸ್ವಲ್ಪೇ ದೂರ ದಲ್ಲಿ ಬಿಡ್ಡಿತ್ತು. ಆದನ್ನು ತಂದು ಮಂಗಲಮೂಹಾರ್ತವನ್ನು ನೋಡಿ ಶಿವನ ವಿಗ್ರಹವನ್ನು ಕೆತ್ತಲು ಆಜ್ಞಾಸಿಸಿದನು.

ಮೂರ್ತಿಯ ಕೆತ್ತನೆಯ ದಿನ ರಾಜ್ಯದ ತುಂಬ ಸಂಭ್ರಮದ ಉಳ್ಳವ ಗಳು ಜರುಗಿದವು. ರಾಜ್ಯದ ವರಶಿಲ್ಪಿ ಬಂದು ಶಿಲೆಯನ್ನು ಪೂಜಿಸಿ ಚಾಣವನ್ನು ಶಿಲೆಗೆ ಹಚ್ಚಿದನು. ಹತ್ತಾರು ಸಲ ಆ ಚಾಣವನ್ನು ಶಿಲೆಗೆ, ತನ್ನ ಸಮಗ್ರ ಶಕ್ತಿಯನ್ನು ಉಪಯೋಗಿಸಿ ಹೊಡಿದನು. ಶಿಲೆಯ ತುಣಿನ ಬದಲು ಆ ಚಾಣವೇ ಪುಟ್ಟಿದು ಹೊರಬರುತ್ತಿತ್ತು. ಆ ವರಶಿಲ್ಪಿಯ ದೇಹದಿಂದ ಬೀಂಬಿಲಿಯಿತು. ಆದರೂ ಆ ಶಿಲೆಯಿಂದ ಕಣವಾತ್ಮವೂ ಹೊರಬರಲಿಲ್ಲ. ಎಲ್ಲಿಗೂ ಆಶ್ಚರ್ಯವಾಯಿತು. ರಾಜ್ಯದ ಎಲ್ಲ ಶಿಲ್ಪಗಳೂ ಪ್ರಯತ್ನಿಸಿದರು. ಯಾರಿಗೂ ಆ ಶಿಲೆಯು ಒಲೆಯಲಿಲ್ಲ. ಅಷ್ಟು ಕಿಳಿವಾದ ಶಿಲೆ ಆದಾಗಿದ್ದಿತು. ಈ ಶಿಲೆಯ ವಾತೀ ಹರಡಿತು. ಮಾನವನಿಗೆ ಕಲ್ಲು ಬಗ್ಗಡಾಗಿದ್ದು ಅವರ ಇತಿಹಾಸದಲ್ಲಿ ಅದೇ ನೊಡಲನೆಯದಾಗಿದ್ದಿತು. ದೊರೆಯು ಮತ್ತೆ ಚಿಂತಾಕ್ರಾಂತನಾದನು. ಶಿವನು ತನ್ನ ಸತ್ಯಪರಿಕ್ಷೇಗೆ ಬೆನ್ನಿಟ್ಟಿಕೊಂಡೇ ಹೊರಟಿದ್ದಾನೆಂದು ಭಾವಿಸಿದನು. ಈ ಸಲ ಮಾತ್ರ ವೀರಕೇಸರಿಯು ಹಾಸಿಗೆ ಯನ್ನೇ ಹಿಡಿದನು. ಮನೋವಾಷಧಿಯಿಂದ ಅರಮನೆಯನ್ನು ಬಿಟ್ಟು ಹೊರಕ್ಕೆ ಬಾರದಾದನು. ಸಮಗ್ರ ರಾಜ್ಯವೇ ಅರಸನ ಚಿಂತಿಗಾಗಿ ದುಃಖದಲ್ಲಿ ಮುಳುಗಿತು.

ಅಷ್ಟರಲ್ಲಿ ಅದೋವೆ ಶಿಲ್ಪಿಯು ಸ್ವಯಂಪ್ರೇರಣೆಯಿಂದ ಆ ಶಿಲೆಯಲ್ಲಿ ಮೂರ್ತಿಯನ್ನು ಕೆತ್ತುವುದಾಗಿ ಸಚಿವರಿಗೆ ಹೇಳಿದನು. ವಾತೀ ಸಚಿವರಿಂದ ದೊರೆಗಳ ಚಿತ್ತದ ನರಿಗೆ ತಲುಪಿತು. ವೀರಕೇಸರಿಗೆ ಜೀತನವು ಬಂದಂತಾಯಿತು. ವಿಶ್ವದಲ್ಲಿ ಒಬ್ಬರಾದರೂ ಆ ಶಿಲೆಯಲ್ಲಿ ಮೂರ್ತಿಯನ್ನು ಕೆತ್ತುವವರು

ಹುಟ್ಟಿದರೆಂದು ದೊರೆಗೆ ಅತೀವ ಸಂಶೋಧನಾಯಿತು. ರಾಜ್ಯದ ಜನರೆಲ್ಲರೂ ಈ ಅನಾಮಾನ್ಯ ಶಿಲ್ಪಿಯನ್ನು ನೋಡಲು ಬಂದರು. ಶಿಲ್ಪಿಯು ಮುದುಕನಾಗಿದ್ದರೂ ತೇಜಃಪೂಜನಾಗಿದ್ದನು. ಶಿಲ್ಪಿಯು ಆಡಿದ ಮಾತನ್ನು ಮಾಡಿ ತೋರಿಸಿಯೇ ತೀರುವನೇಂಬ ಚಿನ್ಹನವು ಆವನ ಮುಖದಲ್ಲಿ ಒಡೆದುಕಾಣುತ್ತಿತ್ತು.

ವೀರಕೇಸರಿಗೆ ಆ ಅಮರ ಶಿಲ್ಪಿಯು ಬಂದು ಕರಾರನ್ನು ಹಾಕಿದನು. “ಸ್ವಾಮಿ, ಆ ಶಿಲ್ಪಿಯನ್ನು ದೇಗುಲದೊಳಕ್ಕಿಟ್ಟು ದೇಗುಲದಲ್ಲಿ ನನ್ನನ್ನು ಹಾಕಿ ಅದರ ದ್ವಾರಗಳನ್ನು ಮುಚ್ಚಿಸಿ ಬಿಡಬೇಕು. ಇವುತ್ತೀರ್ಥಿಂದು ದಿವಸಗಳ ವರೆಗೂ ನನ್ನನ್ನು ಯಾರೂ ಕಾಣಬಾರದು. ಆ ದೇಗುಲದ ದ್ವಾರವನ್ನು ಇವುತ್ತೀರ್ಥಿಂದು ದಿನದಲ್ಲಿ ತೆರೆದದ್ವಾದರೆ ನಿಮಗೆ ಅನಿಷ್ಟವು ಸಂಭವಿಸುವುದು. ಈ ಕರಾರಿಗೆ ಒಪ್ಪುವುದಾದರೆ ನಾನು ಆ ಕಾರ್ಯಕ್ರೇ ಸಿದ್ಧನು.” ಎಂದು ಹೇಳಿದನು.

ದೊರೆಗೆ ಇದರಲ್ಲಿ ಯಾವ ರೀತಿಯ ಮೋಸವೂ ಕಂಡುಬರಲಿಲ್ಲ. ಒಮ್ಮೆಲೇ ಅದಕ್ಕೆ ಒಪ್ಪಿದನು. ಆ ರೀತಿ ಶಿಲ್ಪಿಯನ್ನೂ ಹಾಗು ಶಿಲ್ಪಿಯನ್ನೂ ದೇಗುಲದಲ್ಲಿರಿಸಿ, ದೇಗುಲದ ದ್ವಾರಗಳನ್ನು ಮುಚ್ಚಿಸಿ ಅದರ ಮತ್ತುಲೂ ಬಲ ವಾದ ಕಾವಲನ್ನಿಟ್ಟಿನು. ಶಿಲ್ಪಿಯು ದೇಗುಲದೊಳಕ್ಕೆ ಹೊಗಿ ನಾರ ಬಂದು ಕಳೆಯಿತು. ರಾಜ್ಯಕ್ಕೆ ರಾಜ್ಯನೇ ಕೌಶಿಕದಿಂದ ಇವುತ್ತೀರ್ಥಿಂದನೆಯ ದಿನದ ಕೊನೆಯನ್ನು ನಿರೀಕ್ಷಿಸುತ್ತಿಲ್ಲತ್ತು. ರಾಣಿಯು ನಿತ್ಯವು ದೇಗುಲಕ್ಕೆ ಬಂದು, ಅದರ ದ್ವಾರಕ್ಕೆ ರೆವಿಹಚ್ಚಿ, ಏನಾದರೂ ಸಪ್ಪಳವು ಬರುವದೋ ಹೇಗೋ ಎಂದು ನೋಡುತ್ತಿದ್ದಳು. ಇವುತ್ತುನಾಲ್ಕು ಗಂಟೆಗಳ ವರೆಗೆ ನಿರೀಕ್ಷಿಸಿದರೂ ದೇಗುಲದಿಂದ ಯಾವ ರೀತಿಯ ಸಪ್ಪಳವೂ ಬರಲಿಲ್ಲ. ರಾಣಿಗೆ ಬಲವಾದ ಸಂಶಯ ಬಂದಿತು. ಇದರಲ್ಲಿ ಮೋಸವಿದೆಯೆಂದು ಭಾವಿಸಿ ತನ್ನ ಪತಿಗೆ ಎಚ್ಚರಿಕೆಯನ್ನಿತ್ತಳು. ವೀರಕೇಸರಿಯನ್ನು ದೇಗುಲಕ್ಕೆ ಕರೆದುಕೊಂಡು ಬಂದು ದ್ವಾರಕ್ಕೆ ಕೆವಿ ಹಚ್ಚಲು ಹೇಳಿದಳು. ಯಾವ ರೀತಿಯ ಸಪ್ಪಳವೂ ಬರುತ್ತಿರಲಿಲ್ಲ. ಶಿಲ್ಪಿಯನ್ನು ಕೆತ್ತುದೆ ಮೂರ್ತಿಯನ್ನು ಕೆತ್ತುವ ಶಿಲ್ಪಿ ಯಾರು? ಎಲ್ಲಿರೂ ಆಶ್ಚರ್ಯವಾಯಿತು.

ಅದಕ್ಕೆ ಆ ದೇಗುಲದ ದ್ವಾರಗಳನ್ನು ತೆರೆದು ವಸ್ತುಸ್ಥಿತಿಯನ್ನಾದರೂ ಅರಿಯಲು ರಾಣಿಯು ರಾಜನಿಗೆ ಒತ್ತಾಯಿಪಡಿಸಿದಳು. ಮೌದ್ದೆಮೌದಲು

ಲಂಬಾಳಿಗರು ಅಂದು ಶಿವನ ಮೂರ್ತಿಯನ್ನು ಬೆಟ್ಟಿದ ಮೇಲಿಂದ ಕಡ್ಡ ತಂದು ಕೆಳಗಿರಿಸಿದ್ದ ಕ್ಷೇತ್ರದಿಂದಲೇ ವೃತ್ತಿಯನ್ನು ಸಾಗಿಸಲು ಶಿವನು ಅಥವಾ ಮಹಾಲಿಂಗನು ಶಾಪವನ್ನಿತ್ತನು. ಎಂತಲೇ ಶಿವನ ದೇಹವು ಬೆಟ್ಟಿದ ಮೇಲಿದ್ದರೆ, ಅವನ ಹಸ್ತಪಾದಗಳು ಬೆಟ್ಟಿದಡಿಯ ದೇಗುಲದಲ್ಲಿ ಇಂದಿಗೂ ಇರುತ್ತವೆ.

ಹಳ್ಳಿಗರ ಮಾತಿನಲ್ಲಿ ತಥ್ಯವಿದೆ ಎಂಬುದು ಆವರು ಕಢಿಯನ್ನು ಹೇಳಿದ ಮೇಲೆ ತಿಳಿಯುತ್ತದೆ. ಶಿವನ ಅಥವಾ ಮಹಾಲಿಂಗನ ಆಧಾರಕಾರದ ಮೂರ್ತಿಯ ದೇಗುಲವು ಇನ್ನೂ ಮಹಾಲಿಂಗನ ಬೆಟ್ಟಿದ ಮೇಲಿದೆ. ಬೆಟ್ಟಿದ ಕೆಳಕ್ಕಿದ್ದ ಆ ಪಾದಹಸ್ತಗಳ ಮಹಾಲಿಂಗನ ದೇಗುಲದ ಸುತ್ತಲೂ, ಲಂಬಾಳಿಗರು ಕ್ಷೇತನ ಮಾಡಿಯೇ ಜೀವನವನ್ನು ಸಾಗಿಸಿ ವಾಸಿಸುತ್ತಾರೆ.

ಸ್ವರ್ಗ ಸುಖಿ

ಮುದ್ದು ಳೀ-ತಮಬೀ-ತಾಳ-ಜಾಗಟೆ-ಶಂಖ-ಗಗ್ಗರಿ ಇರಳು ಸರಿಯುತ್ತಿದ್ದಂತೆ ತಾರಕ್ಕೇರಿ ಚಿನ್ನನು ರಂಗಸ್ಥಲಕ್ಕೆ ಬಂದು ಕುಣಿಯುವ ಹಾದಿಯನ್ನು ಕಾಯುತ್ತಿದ್ದವು. ಅವನು ಬಯಲಾಟದಲ್ಲಿ ಕುಣಿದಪ್ಪು ಜನಕ್ಕೆ ಉತ್ಸಾಹ, ಹಾಡಿದವ್ಯಾಪ್ತಿ ಆನಂದ, ಮಾತನಾಡಿದವ್ಯಾಪ್ತಿ ತ್ವರಿತ. “ಚಿನ್ನನ ಅಂಗವಿನಾನ್ಯಾಸದಂತೆ ಮುದ್ದು ಳೀಯು ತನ್ನ ಲಯನನ್ನು ತಪ್ಪದೆ ನುಡಿಯುತ್ತಿದೆ” ಎಂದು ಒಳ್ಳೆಗೆ ಅಭಿಮಾನದಿಂದ ಚಿನ್ನನನ್ನು ಕತೆಗಾರರು ಪ್ರಶಂಸಿಸುತ್ತಿದ್ದರು. ತಮ್ಮ ಆಯುಷ್ಯದ ಮೂವತ್ತು ವೈಶಾಲಿಗಳನ್ನು ಬಯಲಾಟದಲ್ಲಿ ಕಳಿದ ಕತೆಗಾರರು ತಾವೆಲ್ಲಿಯೂ ಚಿನ್ನನಂಥ ನಟನನ್ನು ಕಾಣಲಿಲ್ಲವೆಂದು ಹೇಳುತ್ತಿದ್ದರು.

ಇನ್ನೂ ಇಷ್ಟತ್ತು ಯಾಗಾದಿಗಳನ್ನು ಪೂರ್ತಿಯಾಗಿ ಕಾಣದ ಚಿನ್ನನು ನಾಲ್ಕು ವರುಷಗಳಿಂದೀಚೆಗೆ ಬಯಲಾಟದಲ್ಲಿ ಬಣ್ಣಿದ ಸೋಗನ್ನು ಹಾಕುತ್ತಿದ್ದನು. ಆಜಾನುಬಾಹು, ತುಂಬಿದ ದೇಹ, ಕೆಂಪು ವರ್ಣ, ಕಟ್ಟಿದಂಥ ಮುಖಮಾಟ, ಆಕಣಕ ಕಣ್ಣಗಳು, ನಗರೀಯಂದ ನಲಿಯುವಂಥ ತುಟಿಗಳು—ಹೆಚ್ಚೆನು ಒಮ್ಮೆ ಸೋಡಿದರೆ ತ್ಯಾಪ್ತಿಯೆನಿಸದಂತಹ ಸುಂದರ ವೃತ್ತಿತ್ವವನ್ನು ಪಡೆದಿದ್ದನು ಚಿನ್ನ! ಹರಿಪುರ ಗ್ರಾಮದಲ್ಲಿ ಅವನಿಗೆ ತುಂಬಾಗಾರವ. ಗ್ರಾಮದ ಹಣ್ಣುಮಕ್ಕಳ ಕ್ಷೇದಯವನ್ನು ಸೀರೆಹಿಡಿದ ಮನ್ಯಧನಂತೆ ಚಿನ್ನನು ಮೇರೆಯುತ್ತಿದ್ದನು. ಅವನಿಗೆ ಮನೆಯಾಗಲಿ, ಹಂಡಿ-ತಾಯಿ, ಅಕ್ಕೆ-ಅಣ್ಣಿ-ತಂಗಿ-ತಮ್ಮಂದಿರಾಗಲಿ ಯಾರೂ ಇದ್ದಿರಲಿಲ್ಲ. ಹರಿಪುರ ಗ್ರಾಮದ ಹೊರವಲಯದಲ್ಲಿ ಪೂರಾತನ ಕಾಲದಿಂದಲೂ ನಿಂತ ಅವೃತೀಶ್ವರ ದೇವಾಲಯವೇ ಅವನ ಮನೆ, ಅವೃತೀಶ್ವರನೇ ಅವನ ಸರ್ವಸ್ವತ್ವ. ಅವನಿಗೆ ಬಂದ ಸ್ನೇಹಿಧ್ಯವೇ ಇನನ ಅಹಾರ. ಹರಿಪುರ ಗ್ರಾಮವೇ ಅವನನ್ನು ರಕ್ಷಿಸುತ್ತಿತ್ತು.

ಸ್ವರ್ವಂಜನ್ನ ಕಂಡರೆ ಆನಂದ, ಅಭಿವಾನ. ಇಬ್ಬರಿಗೂ ಸಂಗೀತದಲ್ಲಿ, ಕುಟೀತದಲ್ಲಿ ಬಹುಪ್ರೀತಿ.

ಚಿನ್ನನು ವರಿಶುದ್ದ ಮನಸ್ಸಿನ ವ್ಯಕ್ತಿ. ಅವನಿಗೆ ದೇವರ ಸೇವೆಯೆಂದರೆ ಬಹು ಪ್ರೀತಿ. ಒಂದೊಂದು ಸಲ ರಾತ್ರಿಯೆಲ್ಲವೂ ದೇವರೆದುರು ಮದ್ದಳಿ ಬಾರಿಸುತ್ತೆ ಕುಳಿತುಬಿಡುತ್ತಿದ್ದನು. ಒಂದೊಂದು ರಾತ್ರಿ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದನು. ಇತ್ತೀಚಿಗಂತೂ ಅಮೃತೀಶ್ವರನ ಗಭರ್ಗ್ಯಹಬಿಟ್ಟು ಗ್ರಾಮದಲ್ಲಿ ಕಾಲಿಕ್ಕುತ್ತಿರಲಿಲ್ಲ. ಅವನು ದೇವಾಲಯದ ಅಧಿಕಾರ ವಹಿಸಿ ಕೊಂಡ ನೀಲಿ ಪೂಜೆ ಸ್ನೇಹೇಷ್ಯ, ಸ್ನೇಹಂಳ್ಯ ಕಾರ್ಯ ಕೊಂಡು ಹೊರಟಿದ್ದನು. ಆ ಗ್ರಾಮದಲ್ಲಿ ಮೂರು ವರ್ಷಗಳಿಂದಲೂ ಒಳ್ಳೆ ಸವ್ಯಾಧಿಯಾದ ಮಳಿ ಬೆಳೆ ಬಂದಿತ್ತು. ಅಮೃತೀಶ್ವರನು ಪ್ರೀತಿಪಟ್ಟಿದ್ದರಿಂದ ಘಲ ದೊರೆಯಿತೆಂದೂ ಆವ ನನ್ನ ಚಿನ್ನನೀ ಸುಪ್ರೀತಿಪಡಿಸಿದನೆಂದೂ ಗ್ರಾಮದವರು ನಂಬಿದ್ದರು. ನಿಜಕ್ಕೂ ಚಿನ್ನನು ಇತ್ತೀಚಿಗೆ ಭಕ್ತಿವಾಶಗಳಿಂದ ಬಂಧಿತನಾಗಿ ದೇವರ ಧ್ವಂಸ ಒಂದನ್ನೇ ಜೀವನದ ಗುರಿಯನ್ವಾಗಿ ಮಾಡಿಕೊಂಡು ವಿಶೇಷವಾಗಿ ಜನರನ್ನ ಕೂಡ ಮಾತಾಡಿಸುತ್ತಿರಲಿಲ್ಲ.

ಎರಡು ಸುಗ್ರೀಗಳು ಬಂದು ಹೋದರೂ ಚಿನ್ನನು ರಂಗಸ್ಥಲಕ್ಕೆ ಬರಲು ಒಷ್ಟಲಿಲ್ಲ. ದೇವರ ಸೇವೆಗೆ ಸಮಯ ಸಿಗದಾಗ ಬಯಲಾಟಿಕ್ಕೆಲ್ಲಿ ದೊರೆಯ ಬೇಕೆಂದು ಅವನು ಅನ್ನತ್ವಿದ್ದನು. ಚಿನ್ನನಿಲ್ಲದ ಆಟವೆಂದರೆ ರಸರಹಿತ ಕಟ್ಟಿದ್ದಂತೆ. ಒಮ್ಮೆ ಆಟವಾದಾಗ ಸುತ್ತಲಿನ ಹಳ್ಳಿಯವರೇಕೆ, ಆ ಗ್ರಾಮದವರೇ ಪೂರ್ಣಿಯಾಗಿ ನೋಡಲು ಬಂದಿರಲಿಲ್ಲ. ಅದರ ಕಾರಣ ಆ ದೊಡ್ಡಾಟದಲ್ಲಿ ಚಿನ್ನನಿಲ್ಲದ್ದು. ಚಿನ್ನನಿಗೇಕೆ ಮದುವೆ? ಎಂದು ಹಾಸ್ಯ ಮಾತಾಡುತ್ತಿದ್ದ ಕುಹಕಿಗಳು ಚಿನ್ನನಿಗೆ ಸ್ವರ್ವಂಜನ್ನ ಕಾಣಲು ಸಮಯ ದೊರೆಯದಾಗಿದೆ. ಅವಳ ವ್ಯಕ್ತಿರಿಕ್ತ ಅವನಿಗೆ ಯಾರ ಧ್ವಂಸವೂ ಬೇಡ. ತಾನು ಒಣ್ಣಿದ ಸೇಗನ್ನ ಹಾಕಿ ಎರಡು ವರ್ಷ ಕುಟೀದರೆ ದೊಡ್ಡ ನಟನೆಂದು ನಂಬಿದ್ದಾನೆ.” ಎಂದು ಅಪಹಾಸ್ಯ ಮಾಡುತ್ತಿದ್ದರು.

ಅಂದು ಶಿವರಾತ್ರಿಯ ಹಿಂದಿನ ದಿನ ಅ ಗ್ರಾಮದ ಇತಿಹಾಸದಲ್ಲಿಯೇ ಒಂದು ಅಭ್ಯಾತಪೂರ್ವ ಪವಾಡವಾಯಿತು. ಶಿವರಾತ್ರಿಯ ದಿನ ಅಮೃತೀ

శ్వర దేవాలయదల్లి ఉత్సవవాగుత్తిత్తు. మరుదివసద ఉత్సవక్షోగి రాత్రి కేలవరు మానిన తోరణగళన్న కట్టి దేవాలయవన్న ఆలంక రిసలు బందరు. అందు రాత్రి ఆధ్య సందాగ జిన్నను దేవరీదురు గేజ్జె కట్టికొండు కుణియుత్తిద్దను.

ఆవన కుణితవు ఒళ్ళీ ఏరికేయల్లిత్తు. మద్దళీయ ధ్వని స్వష్టి వాగి కేళదిద్దరూ మద్దళీయ లయదంతి జిన్నను కుణియుత్తిద్దను. సూక్ష్మవాగి ఆలిసిదరే గభ్యగృహదింద మద్దళీయ ధ్వని బరుత్తిత్తు. హోరగి నింతవరిగి గొత్తు, జిన్ననన్న బిట్టు బేరారూ దేవాలయద లిల్లివేంబుదు. ఆవరిగి ఆత్మంత ఆళ్ళయివాయితు. రాత్రియ నీరవ నిత్యభ్లితీయల్లి జిన్నన కాలిన గేజ్జెయ సష్టుల, గభ్యగృహదింద బరుత్తిద్ద మద్దళీయ ధ్వని హరిదు దత్తదిక్షగళగూ పసరిసితు. బందవర కుతూ హలవు కేరళతు. రాత్రి సరియహత్తిదంతి మద్దళీయు తారక్షేరితు. జిన్నన కుణితవు కథేయిట్టుతు. ఆవను ఆటవల్లి కుణిదంతి కుణియలు ప్రారంభిసిదను.

అల్లి నింతవరు కుతూహలదింద ఇన్నస్య ఇణికేర్చై నోడిదరు. ఆమృతేశ్వరన కోరళల్లి జిన్నన మృదంగవిత్తు. కల్లిన మంత్రి బారిస దిద్దరూ ధ్వని స్వష్టవాగి బరుత్తిత్తు. ఆవన కుణితక్షే భంగ తరచార దెందు బందవరు మరళబిట్టరు. ఆవరిగి జిన్ననల్లి దేవ్యద ఆంతసిర చేకేందు భాసవాయితు శివరాత్రియ బేళగినల్లి వాణి ఎల్లేడేగూ హచ్చితు. జిన్ననిగి ఆదన్న కేళదరే, తాను కుణిదిల్లవేందే హేళదను. ఆదరే ఆ దృశ్యవన్న కండ హత్తీంటు జస్కుంగళు జిన్ననల్లి దేవ్యదంతవిర చేకేందు అందరు. ఇరదే హోదరే, గభ్యగృహదింద మద్దళీయ ధ్వని ఏకే బరచేకు? శిలామంత్రి ఆమృతేశ్వరను బారిసువదు ఆశాధ్య వెందు ఆందరు. జిన్నను సిజవాద సుద్ధియన్న హేళద్ద స్వణ జోబ్బిగే.

“జిన్నా, సిన్నే రాత్రి నీను తుంబా కుణియుత్తిద్దియంతి. ఆమృ

ತೇಶ್ವರನ ಕೊರಳಲ್ಲಿ ನಿನ್ನ ಮದ್ದಳೆ ಹಾಕಿತ್ತಂತೆ. ವೃದಂಗದ ಧ್ವನಿ ಯಾರೂ ಬಾರಿಸದಿದ್ದರೂ ತಾನೇ ತಾನಾಗಿ ಬರುತ್ತಿತ್ತಂತೆ. ಹೌದೇ ?” ಎಂದು ತನ್ನ ಹರಿಣಿಯಂತಹ ಕಣ್ಣನ್ನು ರಳಿಸಿ ಕೇಳಿದಳು.

ಮುಗುಳು ನಗೆ ನಗುತ್ತೆ “ನನ್ನಲ್ಲಿ ನಿನ್ನ ನಂಬಿಕೆಯಿದೆ ತಾನೇ ?” ಚಿನ್ನ ಸ್ವಣಳನ್ನು ಕೇಳಿದನು.

“ನಿನ್ನಲ್ಲಿ ನನಗೆ ಹದಿನಾರಾಣಿ ವಿಶ್ವಾಸವಿದೆ. ನನಗೆ ಅಮೃತೇಶ್ವರ ಬೇರೆಯಲ್ಲ, ನೀನು ಬೇರೆಯಲ್ಲ ” ಎಂದು ಸ್ವಣಳು ತನ್ನ ನಂಬಿಗೆಯನ್ನು ವೃತ್ತಪಡಿಸಿದಳು.

“ನಾನು ಕುಣಿಯತ್ತಿದ್ದೆ ಸ್ವಣ. ನನ್ನ ಸ್ವಾಮಿ ಅಮೃತೇಶ್ವರನು ಮದ್ದಳೆ ಬಾರಿಸುತ್ತಿದ್ದು. ನಾನು ಅನೇಕ ಸಲ ಕುಣಿದಾಗ ಆವನು ಬಾರಿಸಿದ್ದಾನೆ. ನನ್ನ ಸ್ವಾಮಿಗೆ ನನ್ನ ಕುಣಿತವೆಂದರೆ ಸ್ತ್ರೀತಿ. ಜನಕ್ಕೆ ಹೇಳಿದರೆ ದೇವರ ಬದಲು :ದೈವನೇನ್ನತ್ತಾರೆ ಸ್ವಣ. ಅಂತಲೇ ಹೇಳಲ್ಲ ” ಎಂದು ಚಿನ್ನನು ನುಡಿದನು

“ಚಿನ್ನಾ, ನನಗೋಂದು ದಿವಸ ನಿನ್ನ ಸ್ವಾಮಿ ವೃದಂಗ ಬಾರಿಸುವ ದನ್ನು ಶೋರಿಸುತ್ತಿರು ?” ಆತನಿಗೆ ಕೇಳಿದಳು.

“ಸ್ವಣಾ, ನಿನಗೆ ಅವನಲ್ಲಿ ಭಕ್ತಿಯಿದ್ದರೆ, ನಾನೇಕೆ, ನೀನು ಕುಣಿದರೂ ಬಾರಿಸುತ್ತಾನೆ. ಆವನು ಭಕ್ತರ ಕ್ಷೇವಾರಿ. ಆದಕ್ಕೆ ಪುಣ್ಯ ಬೇಕು ” ಎಂದು ಚಿನ್ನನು ಪಾರಂಜಲ ಮನಸ್ಸಿನಿಂದ ಹೇಳಿದನು.

“ನನ್ನನ್ನು ಅಂಥ ಪುಣ್ಯವಂತಿಯನ್ನಾಗಿ ಮಾಡುವದು ನಿನಗೆ ಸೇರಿದೆ ಚಿನ್ನಾ ” ಎಂದು ಹೇಳ ಆವನ ಪಾದಗಳನ್ನು ಮುಟ್ಟಿ ನಮಸ್ಕರಿಸಿದಳು. ಚಿನ್ನನು ಅವಳ ಭುಜಗಳೆರಡನ್ನೂ ಹಿಡಿದೆತ್ತಿ ಅವಳ ಬೆನ್ನನ್ನು ಮೃದುವಾಗಿ ನೇರಿಸಿ “ಆ ಪುಣ್ಯವನ್ನು ನೀನು ಪಡೆಯುತ್ತೀ ಸ್ವಣಾ ” ಎಂದು ಹೇಳಿ ನಕ್ಕಿನು.

ಚಿನ್ನನಲ್ಲಿ ದೇವರ ಅಂಶವಿರಬೇಕೆಂದು ಕೆಲವರು, ದೈವನ ಅಂಶವಿರಬೇಕೆಂದು ಕೆಲವರು, ಆವನು ಲಕ್ಷ್ಮಿನಿರಬೇಕೆಂದು ಬೇರೆ ಕೆಲವರು, ಚಿನ್ನಪ್ರಸ್ತಿಂದರೆ ಸಕ್ಕಿವಾದಿ ಎಂದು ಬೇರೆ ಹಲವರು ಮಾತನಾಡಿದರು. ಚಿನ್ನನೆಂದರೆ

ದೇವರೆಂದು ತಿಳಿದವಲು ಸ್ವರ್ಣ. ಸ್ವರ್ಣಳಿಗೆ ಅನನ್ತ ಮೃದಂಗದ ಕಂಫೆ ಸತ್ಯ ವೇನಿಸಿತು.

ಸ್ವರ್ಣಳಿಂದು ಹದಿನೆಂಟು ವಸಂತಗಳನ್ನು ಕಳೆದು ಹೊಣ್ಣಿದ್ದಾಳಿ. ಹರಿಪುರದ ಸುಂದರ ಪುಷ್ಟ್ವಮೋಂದು ಆರಳಿ ನಿಂತಿದೆ. ಸ್ವರ್ಣಳ ತಾಯಿ ಶಾರದೆ ತನ್ನ ಪುತ್ತಿಯಿಂದ ಇಂದ್ರಭವನದಂಥ ಮನೆ, ಮನೆತುಂಬ ಚಿನ್ನ, ಮನೆಯಲ್ಲಿ ಚಿನ್ನದಂಥ ಸ್ವರ್ಣಳನ್ನು ಪಡೆದು ಜೀವನದ ಎಲ್ಲ ಆಶೀಗಳನ್ನೂ ಪೂರ್ಣಿಸಿಕೊಂಡಿದ್ದಳು. ಉವರ್ತಿಯ ಸೌಂದರ್ಯವನ್ನು ಕೊರ್ಕೆಸುವಂತಹ ಚೆಲುವು ಸ್ವರ್ಣಳ ಲೀಡುದಕ್ಕೆ ಶಾರದೆಗೆ ತುಂಬಾ ತ್ಯಾಪ್ತಿ. ತನ್ನ ಸೌಂದರ್ಯದಿಂದ ಮನೆತುಂಬಾ ಚಿನ್ನವನ್ನು ಮಾಡಿದ್ದರೂ ಸ್ವರ್ಣಳ ಸಗ್ಗಸೌಂದರ್ಯದಿಂದ ಮನೆಯನ್ನೇ ಚಿನ್ನದ್ದನ್ನಾಗಿ ಮಾಡಲು ಹವಣಿಸುತ್ತಿದ್ದಳು. ಶಾರದೆಗೆ ಯಾವ್ಯವನವಿರುವಾಗ ಆವಳನ್ನು ಬೆಂಬುಟ್ಟಿತ್ತಿದ್ದ ಸಿರಿವಂತ ದುಂಬಿಗಳು ಹೆಚ್ಚು. ಆಂತಲೇ ಮಂಗಳನ್ನು ಭ್ರಮರಂಜಿಯನ್ನಾಗಿ ಮಾಡಲು ತಾಯಿಯ ಆಶಿ.

ಸ್ವರ್ಣಳಿ ತನ್ನ ತಾಯಿಯ ವಾತಾವರಣದಲ್ಲಿ ನಿತ್ಯವೂ ಹರಿಸಿದ್ದರೂ ಆದರಿಂದ ಆಲಿಪ್ಪತ್ತಂತಿದ್ದಳು. ಆವಳ ದೇಹಸುಖ ದೊರೆಯದೆ ಹೋದರೂ ಆದರ ಆನುಭವವನ್ನು ಪಡೆಯಲು ಆವಳ ದೇಹದ ಮೇಲೆ ಕೃಯಾಡಿಸಲು ಹಾತೊರೆಯುತ್ತಿದ್ದ ಜನರು ಹೆಚ್ಚು. ಆದರೆ ಸ್ವರ್ಣಳಿಂದರೆ ಸಿಟ್ಟಿಗೆದ್ದ ಸರ್ವವಿದ್ಧಿಯಿಂದಿಂತೆ ಆವಳನ್ನು ತಡವುವದು ಶಾರದೆಯ ಏಕಮಾತ್ರ ಸ್ವಾಮಿಯಾದ ಸಂಕಪ್ತಶೀಟ್ಟಿಗೂ ಸಾಧ್ಯವಿರಲಿಲ್ಲ. ಶಾರದೆ ತನ್ನ ರೂಪವನ್ನೇಲ್ಲ ಧನಕಾರ್ಮಿ ಮಾರಿದ ಮೇಲೆ ಸಂಕಪ್ತಶೀಟ್ಟಿಯೊಬ್ಬನನ್ನೇ ನಂಬಿ ಜೀವನ ಸಾಗಿಸುತ್ತಿದ್ದಳು. ತಾನಿಂದು ಸಂಕಪ್ತಶೀಟ್ಟಿಯೊಬ್ಬನನ್ನೇ ನಂಬಿದ್ದರಿಂದ ಗರತಿಯೆಂದು ಹೇಳುತ್ತಿದ್ದಳು. ಸ್ವರ್ಣಳಿ ಸಂಕಪ್ತಶೀಟ್ಟಿಯ ಪುಣಿದಿಂದಲೇ ದೊರೆತಳಿಂದು ಆನೇಕ ರೆಂದರು ಮಾತನಾಡುತ್ತಿದ್ದಳು. ಆದರೆ ಸ್ವರ್ಣಳಿ ಹೊಣ್ಣಿದ್ದ ಮೇಲೆ ಆಮಾತನ್ನಾಡುತ್ತಿರಲಿಲ್ಲ. ಸ್ವರ್ಣಳಿನ್ನು ಸಂಕಪ್ತಶೀಟ್ಟಿಗಾಗಿ ವಿಂಬಾಳಿಸಿದ್ದಾರೆಂಬ ವಾರ್ತೆ ಗ್ರಾವ ದಲ್ಲಿತ್ತು. ಸಂಕಪ್ತಶೀಟ್ಟಿಗೂ ಆ ವಾರ್ತೆಯಿಂದ ಆಭಿಮಾನ. ತನ್ನ ಕುಬೀರನಂಥ ಭಾಂಡಾರವನ್ನು ಆ ಹೆಣ್ಣಿಗಾಗಿ ತೆರೆದಿಟ್ಟಿರುವೆನೆಂದು ಸಂಕಪ್ತಶೀಟ್ಟಿ ಹೇಳುತ್ತಿದ್ದನು. ಸ್ವರ್ಣಳಿ ಸಂಕಪ್ತಶೀಟ್ಟಿಯ ಪುಣಿ

ದಿಂದ ಜನಿಸಿ ಪುಣ್ಯವಶಾತ್ ಸಂಕಪ್ತಶಿಷ್ಟಗೇನೇ ವಿಂತಾಗಿರುವಕೆಂದು ಜನರು ಹಾನ್ಯ ಮಾಡುತ್ತಿದ್ದರು.

ಅವಳು ಹೆಣ್ಣಾಗುವ ಅಮೃತ ನಿಮಿಷಕ್ಕೆ ಕಾದು ನಿಂತಿದ್ದವರಿಗೆಲ್ಲಾ ಅತ್ಯಾನಂದವಾಯಿತು. ಶಾರದೇಗೆ ನಾವಿಲ್ಲ, ಲಕ್ಷ್ಮೀದೇವಿಯೇ ಕಣ್ಣ ಶೈಲಿ ದಂತಾಯಿತು. ಅಂದು ಶಾರದೇಯ ಮನೆಯಲ್ಲಿ ಹಬ್ಬ. ತುಂಬಾ ಗಳು ಅಹಂತ್ವನಿತರಾಗಿದ್ದರು. ಅತಿಥಿಗಳಿಂದರೆ ಹರಿಸುರ ಗ್ರಾಮದ ಸಿರಿವಂತರೇ ಸೇರಿದ್ದರು. ಯಾರಿಗಾಗಿ ಪುಷ್ಟಿ ಅರಳಿ ನಿಂತಿದೆಯೋ ಯಾರು ಬಲ್ಲರು? ಅಂದಂತೆ ಸ್ವರ್ಣಾಳ ಮುಖದ ಮೇಲೆ ಎಲ್ಲಿಲ್ಲದ ಸೌಂದರ್ಯವು ನಲಿಯುತ್ತಿತ್ತು. ಅವಳಿಗೆ ತನ್ನ ಮನೆಯ ಉತ್ಸವ, ತಾಯಿಯ ಉತ್ಸವ ಅಥವಾ ಗುತ್ತ ಬರಹತ್ತಿತು. ಅವಳ ಮುಖದಲ್ಲಿ ಅದೇಕೋ ಅಷ್ಟು ಗೆಲವು ಇದ್ದಿರಲಿಲ್ಲ. ಶಾರದೇವಾತನಾಡಿದಪ್ಯ ಸ್ವರ್ಣಾಳ ಮಾತನ್ನ ತಪ್ಪಿಸುತ್ತಿದ್ದಾಳು. ಅಂದಿನ ಆಮಂತ್ರಿತರಲ್ಲಿ ಚಿನ್ನನೂ ಒಬ್ಬನಿದ್ದನು. ಅದರೆ ಅವನು ಬಂದಿರಲಿಲ್ಲ ಅವನ ಬರುವಿಗಾಗಿ ಸ್ವರ್ಣಾಳ ಚಕ್ಕಿಗಳೆರಡನ್ನ ಬಿಟ್ಟು ಬೇರಾರೂ ಅರಸುತ್ತಿರಲಿಲ್ಲ. ಚಿನ್ನ ಬಂದು ಒಮ್ಮೆ ತನ್ನನ್ನ ನೋಡಿ ನಕ್ಕರೆ ನಾಕು ಎಂದು ಅವಳ ಅಭಿಲಾಷೆ. ಹರಿಪುರದ ಸಿರಿತನವನ್ನ ಕಾಣಬೇಕಿದ್ದರೆ ನಾವಲ್ಲಿ ಹೋಗಬೇಕಿತ್ತು. ಶಾರದೆ ತಾನೇ ನಿಂತು ಸ್ವರ್ಣಾಳನ್ನ ವಿಧವಿಧವಾಗಿ ಶ್ರಂಗರಿಸಿದ್ದಾಳು.

ಭಾರವಾದ ಫಲಾಹಾರವಾದ ಮೇಲೆ ಸೃತ್ಯವಾಯಿತು. ಆ ಮೇಲೆ ಸ್ವರ್ಣಾಳ ಸ್ವರ್ಣಮಯ ಸಂಗಿತ. ಅವಳಿಗೆ ಹಾಡಲು ಮನಸ್ಸಿರಲಿಲ್ಲ. ತಾಯಿಯ ಒತ್ತಾಯಕ್ಕೆ ಹಾಡಿದಳು. ಅವಳ ಹಾಡು ಮುಗಿದಾಗ ಅವಳಿದುರು ರೂಪಾಯಿ, ಬಂಗಾರದುಂಗುರ, ಬಂಗಾರ ಸರಗಳು ರಾಶಿರಾಶಿಯಾಗಿ ಬಿದ್ದಿದ್ದವು. ಅಂದು ಎಲ್ಲರ ಕಣ್ಣಗಳೂ ಸ್ವರ್ಣಾಳ ಮೇಲೆ ನಟಿದ್ದವು.

ಇತ್ತ ಸಂಗಿತ ನಡೆದಾಗ ದೇವಾಲಯದಲ್ಲಿ ಚಿನ್ನನು ಎಂದಿನಂತೆ ಮದ್ದಳಿ ಬಾರಿಸುತ್ತಿದ್ದೆ. ಅಮೃತೀಶ್ವರನ ಬಳ ಕುಳಿತ್ತಿದ್ದನು. ಅವನಿಗೆ ಸ್ವರ್ಣಾಳ ಮನೆಯ ಆಮಂತ್ರಣದ ಆರಿವು ಇದ್ದಿರಲಿಲ್ಲ. ಒಮ್ಮೆಲೇ ಅವನಿಗೆ ಅದರ ನೆನಪು ಬಂದಿತು. ಮದ್ದಳಿಯನ್ನ ಬಿಟ್ಟು ಅವಳ ಮನೆಗೆ ಬಂದಾಗ ಸಂಕಪ್ತಶಿಷ್ಟಯೊಬ್ಬರನ್ನ ಬಿಟ್ಟು ಉಳಿದ ಅತಿಥಿಗಳು ಹೋಗಿದ್ದರು.

ಚಿನ್ನನು ನೇರವಾಗಿ ಸ್ವರ್ಣಳ ಕೊಣೆಗೆ ಹೋದನು. ಅದೇಕೊೇ ಆವಳ ದೇಹವನ್ನು ನಿರಾಶೆ ಆವರಿಸಿತ್ತು. ಆವಳು ಎಪ್ಪೇ ಆಲಂಕೃತಳಾಗಿದ್ದರೂ ಮುಖದ ಮೇಲೆ ನಿತ್ಯವೂ ಇರುತ್ತಿದ್ದ ಗೆಲವು ಇದ್ದಿರಲಿಲ್ಲ. ಚಿನ್ನನು ಬಂದು ಸ್ವರ್ಣಳನ್ನು ಕೂಗಿದಾಗ ಆವಳಿಗೆ ಆಶ್ಚರ್ಯದೀಡಿದನೆ ಆನಂದವೂ ಆಯಿತು. ಏಕೆ ಬರಲಿಲ್ಲವೆಂದು ಕೇಳಿದಳು. “ಅಮ್ಮತೇಶ್ವರನೆದುರು ಮದ್ದಳಿ ಬಾರಿಸುತ್ತೆ ಕುಳಿತೆ; ಸಮಯವೇ ತಿಳಿಯಲಿಲ್ಲ ಸ್ವರ್ಣ” ಎಂದು ಹೇಳಿದನು.

“ಅಮ್ಮತೇಶ್ವರನ ಧ್ವನಿದಲ್ಲಿ ನಮ್ಮಂಥವರ ಸೆನಪು ನಿನಗೆಲ್ಲಿ ಚಿನ್ನಾ, ಸ್ವಲ್ಪ ಕುಳಿತಿರು” ಎಂದು ತನ್ನ ಶಯ್ಯೆಯ ಮೇಲೆ ಕುಳಿರಿಸಿ ತಾನು ಫಲಾಹಾರ ತರಲು ಒಳಗೆ ಓಡಿದಳು. ಅಂದು ವಾಡಿದ ಎಲ್ಲ ಫಲಾಹಾರವನ್ನೂ ಚಿನ್ನನೆದುರು ಇಟ್ಟು ತಿನ್ನಲಿಕ್ಕೆ ಹೇಳಿದಳು.

“ನನಗೆ ಹಸಿವೆ ಇಲ್ಲ ಸ್ವರ್ಣಾ, ಇಷ್ಟನ್ನೆಲ್ಲ ಪಕೆ ತಂದೆ?” ಎಂದು ಕೇಳಿದನು.

“ನೀನು ಇದನ್ನೆಲ್ಲಾ ಇಂದು ತಿನ್ನಲೇ ಬೇಕು” ಎಂದು ಅಧಿಕಾರ ವಾಟಿಯಿಂದ ಹೇಳುವಂತೆ ಹೇಳಿದಳು.

“ಇಂದೇನು? ನಿನ್ನ ಹುಟ್ಟಿದ ಹಬ್ಬವೇನು?” ಎಂದು ಕೇಳಿದನು.

ನಾಚಿಕೆಯಿಂದ ಆವಳ ಗಲ್ಲಿಗಳು ಕೆಂಪಡಿದವು. ಪೂರ್ಣ ಚಂದ್ರ ನಂತಿದ್ದ ಮುಖವನ್ನು ಕೆಳಕ್ಕೆ ವಾಡಿ “ಇಂದು....ನಾ....ನು....ಹೆಣ್ಣಾಗಿದ್ದೇ ಇನ್ನೆ ಚಿನ್ನಾ” ಎಂದು ಮುಗುಳುನಗೆ ನಗುತ್ತ ನುಡಿದಳು.

ಚಿನ್ನನು ತನ್ನೆದುರು ಇಟ್ಟು ಎಲ್ಲ ಫಲಾಹಾರವನ್ನು ಸ್ವರ್ಣಳ ಒತ್ತುಯ ದಿಂದ ತಿಂದನು. ಆವಳಿಗೆ ಅದೇ ಆನಂದವಾಯಿತು. ಚಿನ್ನನು ಎದು ಹೊದಿದನು. ದೂರದಲ್ಲಿ ಕುಳಿತು ಕಣ್ಣಿರಳಿಸಿ, ಮುಖವನ್ನು ಕೆರಳಿಸಿ ನೋಡು ತೀದ್ದ ಸಂಕಣ್ಣ ಶೆಟ್ಟಿರಿಗೆ ಇದೊಂದೂ ಅಥವಾ ಆಗಲಿಲ್ಲ. ಸಂಶಯ ಸಿಶಾಚಿ ಆವರಿಗೆ ಬಡೆಯಿತು. ತಮ್ಮ ಭೂಗೋಕ್ಕಾಗಿ ವೊಸಲಿದ್ದ ಬೆಲೆವೆಣ್ಣು ಈ ರೀತಿ ವಾಡುವದು ಸಹಿಸದಾಯಿತು. ಶಾರದೆಯನ್ನು ಕರೆದು ಸ್ವರ್ಣಳು ವಾಡುವ ತಪ್ಪನ್ನೆಲ್ಲಾ ಶೆಟ್ಟಿರು ಹೇಳಿದರು. ಶಾರದೆ ಏನನ್ನೊಂದೇ ಹೇಳಿ ಸನುಧಾನವಾಡಿದಳು. ಬಂದು ರಾತ್ರಿಶೆಟ್ಟಿರಿಗೆ ಸ್ವರ್ಣಳು ವಿಂತೆಂದು ಆಶ್ವಸನ ಕೊಟ್ಟಳು.

ಶೆಟ್ಟಿರು ಹೋದ ಮೇಲೆ “ಸ್ವರ್ಣಾ ನೀನು ಒಂದು ಕೂಸಲ್ಲ; ಹೆಣ್ಣಾಗಿ ರುವಿ. ಆ ದರಿದ್ರ ಚಿನ್ನನನ್ನು ಮಾತನಾಡಿಸಬೇಡೆ” ಎಂದು ಹೇಳಿದಳು.

ಸ್ವರ್ಣಾಳು ಏನನ್ನೂ ಮಾತನಾಡಲಿಲ್ಲ. “ಒಂದು ರಾತ್ರಿ ಸ್ವರ್ಣಾ ನಿಮಗೆ ವಿಂಜಲಾಗಿದ್ದಾಗೆ ಶೆಟ್ಟಿರೆ” ಎಂಬ ತಾಯಿಯ ಮಾತು ಅವಳ ಕೆವಿಯಲ್ಲಿ ಕಾಸಿದ ಸೀಸವನ್ನು ಸುರುವಿದಂತಾಯಿತು. ಸ್ವರ್ಣಾಳೆಂದೂ ತಾನು ಸಂಕಪಶೆಟ್ಟಿರು ಭೋಗಕ್ಕಾಗಿ ಹಂಟಿದವಳಿಂದು ತಿಳಿದಿರಲಿಲ್ಲ. ಚಿನ್ನನು ಒಮ್ಮೆ ಅವಳಿಗೆ ದೇವಾಲಯಕ್ಕೆ ಬರಲು ಆಹಾನ ಕೊಟ್ಟಿದ್ದನು. ಚಿನ್ನನಿಗೆ ಸ್ವರ್ಣಾಳ ಮುಖದಲ್ಲಿ ಒಂದು ಅಲ್ಲಾಕಿಕ ಶುಂದರತೆ ಕಂಡಿತ್ತು. “ನಾನು ಹೆಣ್ಣಾಗಿದ್ದೇ ನೇ ಚಿನ್ನಾ” ಎಂಬ ಸ್ವರ್ಣಾಳ ಮಾತು ಚಿನ್ನನ ಮೇಲೆ ಅಷ್ಟು ಪರಿಣಾಮ ಮಾಡಲಿಲ್ಲ. ಅವನಿಗೆ ಮನಸ್ಸಿನ ಮೇಲೆ ವಿಶೇಷ ಪರಿಣಾಮವಾಗದೇ ಹೋದರೂ ಸ್ವರ್ಣಾಳಲ್ಲಿ ಯಾವಡೋ ಒಂದು ಬದಲಾವಣೆಯಾಗಿದೆಯೆಂದು ತಿಳಿಯಿತು.

ಸಂಕಪಶೆಟ್ಟಿರಿಗೆ ವಿಂಜಲಾಗಿದ್ದ ದಿನವು ಸಿನಿಪಿಸಿತು. ಕಾಲಚಕ್ರದ ಸೀವಿಷವೂ ಕೂಡ ಶೆಟ್ಟಿರಿಗೆ ಯುಗವಾಗಹತ್ತಿತು. ರವಿ ತಾಯ ಮಡಲಿನಲ್ಲಿ ಸೇರಲು ಇನ್ನೂ ಮಾರುದ್ದ ಮುಗಿಲನ್ನು ಕ್ರಮಿಸಬೇಕಲ್ಲಾ ಎಂದು ಶೆಟ್ಟಿರಿಗೆ ಬೆಂತೆ. ಜೀವನದ ರಸನಿವಿಷಗಳಿಗಾಗಿ ಅವರು ಆಶಿಶುತ್ತಿದ್ದರು. ಹರಿಪುರ ಗಾರುಮದ ಪ್ರೀಮು ಸಾಮಾಜಿಕದ ಇತಿಹಾಸದಲ್ಲಿಯೇ ಶೆಟ್ಟಿರಂದು ಹೋಸ ಹೆಚ್ಚಿಡಲಿದ್ದಾರೆ. ಯಾವ ಸ್ವರ್ಣಾಳಿಗಾಗಿ ಇಡೀ ಗ್ರಾಮವೇ ಕಾಯುತ್ತಿತ್ತೋ, ಆ ಹೆಣ್ಣು ಇಂದು ಶೆಟ್ಟಿರಿಗೆ ವಿಂಜಲೆಂದರೆ ಅವರಿಗೆ ಸ್ವರ್ಗವೇ ಸಿಕ್ಕಂತಿತ್ತು. ಅಂದು ಏನಿಲ್ಲಿಂದರೂ ಸಹಸ್ರರೂ ರೂಪಾಯಿ ವೆಚ್ಚು ಮಾಡಿದ್ದರು. ಸ್ವರ್ಣಾಳಿಗಾಗಿ ಒಂದು ಜೊತೆ ಬಂಗಾರದ ಬಳಿ, ಕೊರಳಿಗೆ ಮುತ್ತಿನ ಹಾರ, ಬೆರಳಿಗೊಂದು ವಜ್ರದ ಉಂಗುರವನ್ನು ಮಾಡಿಸಿದ್ದರು. ಇವುತ್ತು ವರ್ಷಗಳಿಂದಲೂ ಶಾರದೀಯ ಮನೆಯ ಹಾದಿ ತುಳಿದು ಕಾಲುಗಳು ನೇರವಾಗಿ ಅಲ್ಲಿಗೆ ಹೋದವು.

ಶಾರದೀಯ ಮನೆ ಇಂದು ಅವರಿಗೆ ಹೋಸದಾಗಿತ್ತು. ಅವಳ ಮನೆಯ ವಸ್ತುಗಳಲ್ಲಿಲ್ಲ ಸ್ವರ್ಣಾಳ ಚಿತ್ರವು ಶೆಟ್ಟಿರಿಗೆ ಕಾಣುತ್ತಿತ್ತು. ಎಷ್ಟೋ ವರ್ಷಗಳನ್ನು ಅದೇ ಕೋಣೆ, ಅದೇ ಹಾಸಿಗೆ, ಅದೇ ವಸ್ತುಗಳೊಡನೆ ಕಳೆದಿದ್ದರೂ

ಇಂದು ಮಾತ್ರ ಅವುಗಳಲ್ಲಿ ಒಂದು ನಾವಿನ್ಯ ಕಾಣುತ್ತಿತ್ತು. ಇಂದು ಶೆಟ್ಟಿರ ಭೋಗೆಕ್ಕೂಗಿ ನಡೆದು ಬರುವ ಹೆಚ್ಚು ಇಪ್ಪತ್ತು ವರ್ಷಗಳಿಂದಲೂ ಸಂಪರ್ಕ ವನ್ನಿಷ್ಟುಕೊಂಡ ಶಾರದೆಯೆಲ್ಲ. ಶಾರದೆಯ ಸೌಂದರ್ಯ ಕರ್ಗಿ ಹೋಗಿದೆ.

ಸ್ವರ್ಣಳಿಗೆ ರಾತ್ರಿಯ ಕಳ್ಳನೆಯೇ ಬುದ್ಧಿರಲ್ಲಿ. ಜಿನ್ನನು ಅಂದು ದೇವಾಲಯಕ್ಕೆ ಬರಲು ಮತ್ತೆ ಆಮಂತ್ರಿಸಿದ್ದನು. ಬಂದರೆ, ಅಂದು ಕಲ್ಲು ಮೂರಿ ಅಮೃತೀಶ್ವರನು ಮದ್ದಳ ಬಾರಿಸುವದನ್ನು ತೋರಿಸುವೆನೀಂದು ಹೇಳಿದ್ದನು. ಶಾರದೆಯು ಸಂಜೀಯ ಮುಂದೆ ಸ್ವರ್ಣಳನ್ನು ಅಲಂಕರಿಸಿದಳು. ಅವಳಿಗೆ ಹೆರಳನ್ನು ಹಾಕಿ ಅವಳನ್ನು ಹೊರಳಿಸಿ ಅವಳ ಮುಖನೋಟ ತನ್ನಕೆಂತ ತನ್ನ ಸ್ವರ್ಣಳು ಸುಂದರಳಿಂದು ತಿಳಿದು ಮನಸ್ಸಿನಲ್ಲಿಯೇ ತ್ಯಷ್ಟಿಬಟ್ಟಳು. ಒಂದು ಹತ್ತು ವರ್ಷ ಕಾಲ ಸ್ವರ್ಣಳ ರೂಪ ಖಳಿದರೆ ಶಾರದೆ ಇನ್ನೊಂದು ಜಿನ್ನದ ಮನೆಯನ್ನು ಕಟ್ಟಿಸುವೆನೀಂದು ಲೇಕ್ಕ ಹಾಕಿದಳು. ಆ ದಿನವೇ ಶೆಟ್ಟಿರಿಗೆ ಮಿಸಲಾಗಿತ್ತು. ಅಂದೇ ಸ್ವರ್ಣಳ ಮಾನವು ಮಾರಲಿದ್ದ ಪ್ರಥಮ ದಿನ.

ದೀಪಗಳು ಹತ್ತಿದವು. ಶೆಟ್ಟಿರು ಕ್ಷೇತ್ರಕ್ಕೆ ಕೋಣೆಯ ಬಾಗಿಲದ ಕಡೆ ಹಣಿಕೆ ಹಾಕುತ್ತಿದ್ದರು. ಆದಾಗಲೇ ಅವರು ಶಾರದೆಯ ಕೋಣೆಯನ್ನು ಆಕ್ರಮಿಸಿದ್ದರು. ಶಾರದೆಯು ಸ್ವರ್ಣಳ ಕೈಗಳಿರಡನ್ನು ಹಿಡಿದು ಕೋಣೆಯಲ್ಲಿ ಕಟ್ಟಿಸಿದಳು. ಸ್ವರ್ಣಳು ಎದುರಿಗೆ ತಲೆಯೆತ್ತಿ ನೋಡಿದಾಗ ಸಂಕಪಶೆಟ್ಟಿರು! ಅವಳ ದೇಹವೇ ಉಡಗಿತು. ಶೆಟ್ಟಿರನ್ನು ಸ್ವರ್ಣಳು ಚಿಕ್ಕಂದಿನಿಂದಳೂ ಬಲ್ಲಾರು. ಅವಳು ನೋಡುತ್ತಿರುವಾಗಲೇ ಶೆಟ್ಟಿರು ಅವಳ ಕ್ಷೇತ್ರಯನ್ನು ಹಿಡಿದು ತಮ್ಮ ಬಳ ಕುಳ್ಳರಿಸಿಕೊಂಡರು. ಹೂನಿಂಥ ಬೆರಳ ಸ್ನೇತ್ತಿ ತಾವು ತಂದ ಉಂಗುರವನ್ನು ಹಾಕಿದರು. ಕೊರಳಲ್ಲಿ ಹಾರ, ಕೈಗಳಿಗೆ ಬಳ ಹಾಕಿದರು. ಆದರೆ ಮಾನ್ಯನವಾಗಿದ್ದ ಅವಳ ಮುಖದಲ್ಲಿ ಮುಗ್ಳಿಗೆಯ ಚಿನ್ನವೇ ಕಾಣಲಿಲ್ಲ. ತಾವು ಇನ್ನೂ ಬೇಕಾದ ವಸ್ತುಗಳನ್ನು ಕೊಡುವ ದಾಗಿ ಹೇಳಿದರು. ಸ್ವರ್ಣಳು ಮಾತನಾಡಲಿಲ್ಲ. ಶೆಟ್ಟಿರು ಮತ್ತಿಷ್ಟು ಅವಳನ್ನು ತಮ್ಮ ಹತ್ತರ ಎಳೆದುಕೊಂಡರು.

“ನನ್ನ ತಾಯಿ ಶೆಟ್ಟಿರ ಭೋಗದ ವಸ್ತು; ನಾನು ಅವಳ ಮಗಳು. ನನಗಿ....ಶೇ....ಟ್ಟು....ರು ಏನಾಗಬೇಕು?” ಎಂಬ ಮಾತು ಅವಳ ಮನಸ್ಸಿನಲ್ಲಿ

ಮೂಡಿದಾಗ ಹೇಸಿಕೊಂಡಳು. ಆ ಬಂಧನವನ್ನು ಹರಿಹೊಗೆಯುವದು ಅವ ಶಿಗೆ ದೈಹಿಕವಾಗಿ ನಾಧ್ಯವಿರಲಿಲ್ಲ. ಶೈಟ್ಟರ ಕಾಮತ್ಯವೆಯನ್ನು ತೀರಿಸಲೇ ಬೇಕಿತ್ತು. ಮರುದಿವಸ ಮುಖವೆಲ್ಲ ಮಾಲಾನವಾಗಿತ್ತು. ನಸುಕಿನಲ್ಲಿ ಎದ್ದು ದೇವಾಲಯಕ್ಕೆ ಹೋದಳು. ಚಿನ್ನನನ್ನು ನೋಡಿದಳು. ಚಿನ್ನನನ್ನು ನೋಡಿದ ಕೂಡಲೇ ಆವಳ ದೇವಾಲಯಕ್ಕೆ ಹೋದಳು.

“ಚಿನ್ನಾ, ಸ್ವರ್ಣಳು ಸತ್ತೆಳಿಂದು ಭಾವಿಸಿದೆಯಾ? ಅಂದು ಎರಡೇ ಎರಡು ಮಾತನಾಡಿ ಹೊರಟು ಹೋದಿ” ಎಂದು ಹೇಳಿ ತನ್ನ ಸಮಗ್ರ ಇತಿಹಾಸವನ್ನೇ ಹೇಳಿದಳು. ಮತ್ತಿ ತಾನು ಚಿನ್ನನೋಡನೆ ಕುಣಿತವನ್ನು ಹೇಳಿಸಿ ಕೊಳ್ಳಬೇಕೆಂದು ನಿರ್ಧರಿಸಿದಳು. ಚಿನ್ನನನ್ನು ನೋಡಿದ ಕೂಡಲೇ ಆವಳ ಮನಸ್ಸು ಉದ್ದೇಕಗೊಂಡಿತು. ಆವಳ ಮನಸ್ಸು ಆವನನ್ನು ಬಯಸಿತು. ಚಿನ್ನನು ಮಾತ್ರ ನಿರ್ವಿಕಾರ ಮನಸ್ಸಿನಿಂದ ಸ್ವರ್ಣಳೋಡನೆ ಮಾತನಾಡಿ ಆವಳ ಸುಖದುಃಖಗಳನ್ನು ಕೇಳಬೇಕೊಂಡನು. ದುಃಖವೆಂದರೆ ಏನು ಎಂದು ಇದು ವರಿಗೆ ಸ್ವರ್ಣಳು ಕೇಳುತ್ತಿದ್ದರೆ, ನಿನ್ನ ರಾತ್ರಿಯಿಂದ ಆದನ್ನೇ ಆನುಭೋಗಿಸ ಹತ್ತಿದ್ದಾಳೆ. ಸ್ವರ್ಣಳಲ್ಲಿ ಏನೋ ಬದಲಾವಣಿಯಾಗಿದೆಯೆಂದು ಚಿನ್ನನಿಗನಿಸಿತು.

ನಿತ್ಯವೂ ಸ್ವರ್ಣಳು ಚಿನ್ನನಲ್ಲಿ ಪಾಠಗಳನ್ನು ಹೇಳಿಸಿಕೊಳ್ಳಲು ಬರಹತ್ತಿದಳು. ಒಂದೊಂದು ದಿವಸ ರಾತ್ರಿಯಾದರೂ ಸ್ವರ್ಣಳು ಚಿನ್ನನನ್ನು ಬಿಟ್ಟು ಬರುತ್ತಿರಲಿಲ್ಲ. ಶೈಟ್ಟರು ಹಾದಿ ಕಾಯ್ದು ಬೇಸರಿಯುತ್ತಿದ್ದರು. ಸ್ವರ್ಣಳಿಗೆ ಅನೇಕ ಸಲ ಹೇಳಿದರು. “ಸಂಪತ್ತಿಗಾಗಿ ನಾನು ದೇಹವನ್ನು ಮಾರುತ್ತಿರುವಾಗ ಶೈಟ್ಟರಿಗೇನು, ಬೇರೆಯವರಿಗೇನು?” ಎಂದು ತಾಯಿಗೆ ಹೇಳುತ್ತಿದ್ದಳು. “ಶೈಟ್ಟರು ಮಹಾ ಕೋಪಿಷ್ಠರು. ಅವರಿಗೆ ನಾನು ನಿನ್ನನ್ನು ಧಾರೆ ಎರಡಿದ್ದೇನೇ ಮಗು” ಎಂದು ತಾಯಿ ಹೇಳಿದಳು. ಸ್ವರ್ಣಳು ಯಾವ ಮಾತನ್ನು ಆಡಲಿಲ್ಲ.

ಅದೊಂದು ರಾತ್ರಿ ನಿತ್ಯವೂ ಅಮೃತೇಶ್ವರನ ದೇವಾಲಯಕ್ಕೆ ಹೋಗುತ್ತಿದ್ದ ಸ್ವರ್ಣಳು ಅಂದೂ ಹೋದಳು. ಅಂದು ಚಿನ್ನನು ದೇವರಿಗೆ ಎಲೆ ಪೂಜೆ ಮಾಡಿದ್ದನು. ಬಹು ದಿವಸಗಳಿಂದಲೂ ನಡೆದುಬಂದ ಸಂಗೀತ ಸೇವೆ

ಯನ್ನು ಸಲ್ಲಿಸಬೇಕೆಂದು ಅಂದು ಮಾಡಿದ್ದನು. ಸ್ವರ್ಣಳ ಸಂಗೀತವಾಯಿತು. ತಾನು ಅಂದು ಕುಣಿಯುವದಾಗಿ ಹೇಳಿ ಕುಣಿಯಹತ್ತಿದನು. ರಾತ್ರಿ ಸರಿ ಯತ್ತಿತ್ತು. ಚಿನ್ನನ ಕುಣಿತಕ್ಕೆ ಮದ್ದಳಿಯನ್ನು ಯಾರು ಬಾರಿಸಬೇಕು? ಅಮೃತೀಶ್ವರನ ಕೊರಳ್ಳಲ್ಲಿ ಮದ್ದಳಿ ಹಾರಿದನು. ತಾನು ಕುಣಿಯಲು ವ್ಯಾರಂಭಿಸಿದನು. ಆದರೆ ಮದ್ದಳಿ ಬಾರಿಸಲೇ ಇಲ್ಲ. “ಅಮೃತೀಶ್ವರಾ, ಇಂದು ಸ್ವಾರ್ಥ ಬಂದಿದ್ದಾಲ್ಲಿ ಬಾರಿಸಪ್ಪ. ಆವಳಿಗೆ ಮದ್ದಳಿ ಬಾರಿಸುವದನ್ನು ತೋರಿಸುವನೇಂದು ಹೇಳಿದ್ದೇನೆ.” ಎಂದು ವ್ಯಾಧಿಸಿದನು. ಆದರೆ ಅಮೃತೀಶ್ವರನು ಕಲ್ಲುಮೂರ್ತಿಯಾಗಿ ಹಾಗೆಯೇ ಕುಳಿತಿದ್ದನು. ಚಿನ್ನನು ಬಹುವರಿ ಯಾಗಿ ದೇವರನ್ನು ಬೇಡಿಕೊಂಡನು. ಆದರೆ ಆವನ ಮನಸ್ಸು ಕರಗಲಿಲ್ಲ. ನೀನು ಬಾರಿಸದಿದ್ದರೆ ನಾನು ತಲೆ ಒಡೆದುಕೊಂಡು ಸಾಯುತ್ತೇನೆ” ಎಂದು ಆಭರಿಸಿದನು. ಆ ಮಾತನ್ನು ಕೇಳಿ ಸ್ವರ್ಣಳು ಅಂಜಿದಳು. ಆದರೆ ಚಿನ್ನನಲ್ಲಿ ವೀರಾವೇಶವಿತ್ತು. ಆವನ ಮುಖ ಗಾಂಭೀರ್ಯ, ಆವನ ತೇಜಸ್ಸು ನೋಡಿ ಭೀತಳಾದಳು. “ನನ್ನ ಸ್ವರ್ಣಳ ಮುಂದೆ ನನ್ನ ಅವನಾನವೇ?” ಎಂದು ಅನ್ನತ್ತ ಗಭರ್ಗ್ಯಹದ ಒಳಕ್ಕೆ ಹೋಗಿ ದೇವರ ವಾದಗಳಿಗೆ ತಲೆ ಜಜ್ಞಹತ್ತಿದನು. ಗಭರ್ಗ್ಯಹವು ರಕ್ತದ ಮಡುವಿನಲ್ಲಿ ನಿಂತರೂ ಅಮೃತೀಶ್ವರನು ಮದ್ದಳಿಯನ್ನು ಬಾರಿಸಲಿಲ್ಲ.

ಚಿನ್ನನ ದೇಹವನ್ನು ತಂದು ತನ್ನ ಶೈಡಿಯ ಮೇಲೆ ಹಾರಿಕೊಂಡು ದೇವರನ್ನು ಮನಸ್ಸಿನಲ್ಲಿ ಸ್ತುತಿಸಿದಳು. ಆವನ ಬಟ್ಟಿಗಳನ್ನು ಸರಿಪಡಿಸಿ ಆವನ ದೇಹದ ತುಂಬಾ ಕೈಗಳನ್ನಾಡಿಸಹತ್ತಿದಳು. ಮದ್ದಳಿಯ ಧ್ವನಿ ವ್ಯಾರಂಭವಾಯಿತು. ಗಭರ್ಗ್ಯಹದಿಂದ ಹೊರಬರಹತ್ತಿತು. “ಅಮೃತೀಶ್ವರಾ, ಕೊನೆಗೆ ನನಗೊಮ್ಮೆ ಬಾರಿಸಿ ತೋರಿಸಿದೆಯಲ್ಲಾ? ಆದರೆ ಆದರ ಉಪಯೋಗವೇನು? ಚಿನ್ನನು ಆದನ್ನು ಬೇಡಿ ಬಯಸಿದನು. ಆದರೆ ನನ್ನೆದುರು ಬಾರಿಸಿದರೆ ಏನು?” ಎಂದು ಅನ್ನತ್ತ ಆವಳು ಆವನ ದೇಹದ ಮೇಲೆ ಒರಗಿ ಕೊಂಡಳು.

ಹೊರಗಡೆ ಇಂದು ಚಿನ್ನನನ್ನು ಕೊಂಡು ಸ್ವರ್ಣಳ ಸಂಕಲ್ಪವನ್ನೇ ತಪ್ಪಿಸಬೇಕೆಂದು ಶಿಷ್ಟರು, ಶಾರದೆ ಸುಸಜ್ಜಿತರಾಗಿ ಬಂದಿದ್ದರು. ಆವರಗೆ ದೂರ

ದಿಂದಲೇ ಮದ್ದಳೆಯ ಧ್ವನಿ ಕೇಳುತ್ತಿತ್ತು. ಹಾಗಾದರೆ ಇನ್ನೂ ಇವರು ಎಚ್ಚೆ ರಿರುವರೆಂದು ಭಾವಿಸಿ ಶೆಟ್ಟರು ಕೈಯಲ್ಲಿ ಹಿಡಿದುಕೊಂಡೇ ಒಳಕ್ಕೆ ನುಗ್ಗಿದನು. ಮದ್ದಳೆಯ ಧ್ವನಿ ಸಿಂತಿತು. ದೂರದಿಂದ ಅವರಿಗೆ ಕಂಡದ್ದು, ಸ್ವರ್ಣಳು ಚಿನ್ನನ ದೇಹದ ಮೇಲೆ ಒರಗಿದ್ದು. ಶೆಟ್ಟರು ಕರಾರಿಯನ್ನೆತ್ತಿ ಅವಳ ಬಳ ಹೋಡರು. ಹಿಂದಿನಿಂದ ಶಾರದೆ ಬಂದಳು. ಸ್ವರ್ಣಳನ್ನು ಎತ್ತಿದಾಗ ಅವಳ ದೇಹವು ತಣ್ಣಿಗಾಗಿತ್ತು. ಅವಳ ಪ್ರಾಣಪದ್ಮಿ ಹಾರಿ ಹೋಗಿತ್ತು. ಚಿನ್ನನನ್ನು ಸೊಡಿದರೆ, ಅವನ ತಲೆಯೆಲ್ಲ ಬಡೆಮ ಹೋಗಿತ್ತು. ಅವರಿಬ್ಬರೂ ಅದಾಗಲೇ ಇಲ್ಲಿಂದ ಹೋಗಿದ್ದರು. ಶೆಟ್ಟರು ಮಾಡಲಿಕ್ಕೆ ಬಂದುದನ್ನು ಚಿನ್ನನು ತಾನೇ ಮಾಡಿಕೊಂಡನು.

ಶಾರದೆ ತುಂಬಾ ಆತ್ಮಾ. ತಾನು ಧನಕ್ಕಾಗಿ ಸ್ವರ್ಣಳನ್ನು ಪಿಶಾಚಿಯ ಕೈಯಲ್ಲಿ ಹಾಕಿದ್ದೇ ಸ್ವರ್ಣಳ ಮೃತ್ಯುವಿಗೆ ಕಾರಣವೆಂದು ಅವಳಿಗೆ ಅರಿವಾಯಿತು. ಇನ್ನೂ ಬೆಳಗು ಹರಿಯುವ ಮುನ್ನ ಇವರಿಬ್ಬರೂ ಹೋರಕ್ಕೆ ಬಂದರು. ಹೋರಕ್ಕೆ ಬಂದ ಮೇಲೆ ಮದ್ದಳೆಯ ಧ್ವನಿ ತಾರಕ್ಕೇರಿತು. ಮದ್ದಳೆಯು ತಾರಕ್ಕೇರಿದಾಗ ಕುಣಿಯುವ ಚಿನ್ನ ಮಾಯವಾಗಿದ್ದನು. ಚಿನ್ನನು ಕುಣಿದಾಗ ಅಮೃತೀಶ್ವರನು ಮದ್ದಳೆ ಬಾರಿಸುತ್ತಿದ್ದನೆಂಬ ಮಾತನ ಸತ್ಯತೆ ಎಲ್ಲ ರಿಗೂ ಅರಿವಾಯಿತು. ಶೆಟ್ಟರ ಹಿಡಿತ ತಪ್ಪಿಸಿಕೊಂಡು ಸ್ವರ್ಣಳು ಸ್ವರ್ಗ ಸುಖವನ್ನು ಕಾಣುತ್ತಿದ್ದಳು.

ಪ್ರತಿಭಾ ಗ್ರಂಥಮಾಲೆ, ಧಾರವಾಡ

ಸಂಪಾದಕರು : ಭಾಲಚಂದ್ರ ಫಾಣೀಕರ

ವಾಷಿಂಕ ಚಂದ್ರಾ : ಅಂಚೆ ಸೇರಿ ವಿಶು ರೂ. ಮಾತ್ರ

ಆಗಷ್ಟ್‌ದಿಂದ ಅಗಷ್ಟ್‌ದ ವರೆಗೆ ಒಂದು ವರ್ಷದಲ್ಲಿ ಸಾವಿರ ಪುಟಕ್ಕೂ
ಮಿಕ್ಕೆದ ಸರಸ-ಸುಂದರ ಸಾಹಿತ್ಯವು ಜಂದಾದಾರಿಗೆ
ದೊರೆಯುತ್ತದೆ.

ಜಂದಾದಾರಿಗೆ ನಮ್ಮೆ ಹಿಂದಿನ ಪ್ರಕಟನೆಗಳು
ಮುಕ್ಕಾಲು ಬೆಲೆಗೆ ದೊರೆಯುತ್ತವೆ.

ರಜನೇ ವಷಾಣಿರಂಭವಾಗಿದೆ

೧ ಜಾಣಭಟ್ಟನ ಆತ್ಮಕಥೆ (ಡಾ. ಹಜಾರೀಪ್ರಸಾದ) ೧.೫೦
ದಿಲ್ಲಿಯ ಸಾಹಿತ್ಯ ಆಕಾರದಲ್ಲಿ ಅಯ್ಯಿ ಕೊಟ್ಟಿ
ಶ್ರೀಷ್ಟಿ ಶಾಂತಿಕಾರಿ

೨ ಶಿಲಾಮುಖ ಗೋವಿಂದಮಾರ್ತಿ ದೇಸಾಯಿ ೧.೫೫

೩ ಪ್ರವಾದಿಯ ತೋಟ ದೇಸಾಯಿ ದತ್ತಮಾರ್ತಿ ೧.೫೫
ಕೆಣ್ಣೀಲ್ ಗಿಬ್ರಾನರ ಸುಂದರ ಉಚ್ಚಿಗಳ ಸಂಕಲನ

೪ ಹೇಮಂತ (ಪ್ರಿಯದರ್ಶಿಯವರ ಷ್ಟೋದಯಂಗವು ಸರಸ-
ಸುಂದರ ಕಾದಂಬರಿ. ಅಷ್ಟಿನಲ್ಲಿದೆ.....)

ಮೇಲಿನ ವಿಳಾಸಕ್ಕೆ ಒರ್ನಾ. ಮನಿಯಾಡ್‌ರು ಕಳಿಸಿ
ಇಂದೇ ಜಂದಾದಾರರಾಗಿರಿ.

